

UNIVERSAL
LIBRARY

OU_198835

UNIVERSAL
LIBRARY

—5,000

MANIA UNIVERSITY LIBRARY

Accession No.

d be returned on or before the date last marked below.

ಅಗ್ಗ ಸಾಹಿತ್ಯ: ಎರಡು.

ಕೊಲೆಯ ಕೈ

[ಮೋಮಾಂಚಕಾರಿ ಪತ್ರೀದಾರಿ ಕಾದಂಬರಿ]



“ ಎಚ್ಚಾರ್ಚ್ ”
ಬರೆದುದು.



ಕನ್ನಡ ಸಾಹಿತ್ಯ ಪ್ರಕಾಶನ, ಗದಗ.

ಕೊಲೆಯು ಕೈ

ಮೊದಲ ಮುದ್ರಣ: ಜನೇವರಿ, ೧೯೫೫

ಹಕ್ಕುಗಳು ಕಾದಿರಿಸಿನೇ.

ಚಿಲೆ: ಕೇವಲ ಎಂಟಾಣೆ.

ಪ್ರಕಾಶಕ ಮತ್ತು ಸಂಪಾದಕ:
ಶ್ರೀಮತಿ ಶೇಲಾ ರಾವ್,
ಕನ್ನಡ ಸಾಹಿತ್ಯ ಪ್ರಕಾಶನ,
ಕಿಳ್ಳಿ, ಗದಗ.



ಮುದ್ರಕರು:
ಷ. ಸ. ನಂದಿಗೌಡ,
ಶಂಕರನಾರಾಯಣೀ ಪ್ರೆಸ್,
ಸ್ಟೇಶನ್ ರೋಡ್, ಗದಗ.

೬

ಆನಂದ ಹನೋ ಅಶೋಚನೆ ಮಾಡಿಕೊಂಡು ಗಾಂಧಿ ಬಜಾರ್ ಶಡೆಯಿಂದ ಪೂಕರ್ಪೂಗೆ ಅಧ್ಯಯಾತ್ರಾಗಿ ನಡೆದುಕೊಂಡು ಹೋಗುತ್ತಿದ್ದು.

ಆವಸ್ಯಾನಡಿದುಕೊಂಡು ಹೋಗುತ್ತಿದ್ದು ದಕ್ಕಣ್ಣ. ಹನೋ ಇಶೋಚನೆ ಮಾಡಿಕೊಂಡು ಹೋಗುತ್ತಿದ್ದು ದಕ್ಕಣ್ಣ ಕಾರಣಗಳಿದ್ದವು. ಸಹ್ಯಾಯಾದು ಪನ್ನು ಮುಗಿಸಿಕೊಂಡು ಸ್ವಾರ್ಥಕಾರು ಚರ ಕಡೆಗೆ ತರುಗೋಣ ಅವನು ವನೆಯಾದ ಆಸ್ತಿಸಿಗೆ ಡಿಸಷ್ಟು ನಡೆದುಕೊಂಡು ಹೋಗುವುದೇ ಪದ್ದತಿ. ಆದರಿಂದ ನಡೆದುಕೊಂಡು ಹೋಗುತ್ತಿದ್ದು.

ಮತ್ತೊಂದು ಕಾರಣವೇ ಸ್ವಾರ್ಥವಾದು ಅಷ್ಟೇ ಅಲ್ಲ. ಆ ಪ್ರಸ್ತಾವಕ್ಕೂ ಈಗ ನಾವು ಹೇಳಲು ಹೊರಟಿರುವ ಕತೆಗೂ ಸ್ವಲ್ಪ ಮಾಟ್ಟಗೆ ಸಂಬಂಧಿಸಿ.

ಅಷ್ಟೇ ಹೇಳಿದ್ದ ರಿಂದಲೇ ಮಾದಲನೆಯ ಕಾರಣವನ್ನು ಪ್ರೋಫೆಸರ್ ವಾಗಿ ಹೇಳಿದೆತೆ ಆಗಲಿಲ್ಲ. ಆನಂದವು ಒಂದು ಏಚಿತ್ರ ಪ್ರವೃತ್ತಿ, ಬಹು ಗೆನ್ನು ಕಂಡರೆ ಅವನಿಗಾಗಿ ಪ್ರಾದಿಲ್ಲ ಸುಖವಾಗಿ ಸಿಗರೀಟು ಸೇದಿಕೊಂಡು ಜಟಿಕಾದಲ್ಲಿ ಹೋಗಬೇಕು. ಇಲ್ಲದಿದ್ದರೆ ವಾಕೋನೋಟ್‌ಲ್ ಇದ್ದೇ ಇದೆ. ಕಾನೂ ಉಳಿಯಿತು. ದಾರಿಯೂ ಸವಿಯಿತು.

ಸುಮಾರು ಎಂಟು ಕತ್ತು ದಿನಗಳ ಒಂದೇ ಟೀಗೆ ನಡೆದುಕೊಂಡು ಹೋಗುತ್ತಿರಲಿಲ್ಲ. ಜಟಿಕಾದಲ್ಲಿ ಹೋಗುತ್ತಿದ್ದು.

ಜಟಿಕಾ ಹೊಡಿಯುತ್ತಿದ್ದ ಸಾಬಿ ತರಗೆ ಬರುತ್ತಿದ್ದ ಅರ್ಥ ಉದುರು, ಅರ್ಥ ಕನ್ನಡದಲ್ಲಿ ಮೂನೂಲು ಗಿರಾಕಿಯಾದ ಅನಂದನಿಗೆ ಹೇಳಿದ.

“ಕಾಲ ಬಹಳ ಕೆಟ್ಟುಹೋರಿಯಿತು, ಸ್ವಾಮಿ”

“ಯಾಕಯ್ಯ, ಪನು ಪಷಯು?”

“ಈ ಬೈರ್ತಾ ಲೋಗ್ ಇದ್ದಾದ್ದು, ಹರಾಂ ಆಗಿಬಟ್ಟಿದಾದೆ”

ನಗುತ್ತಾ ಆನಂದ ಕೇಳಿದ.

“ಯಾಕೆ ಹರಾಂ ಆಗಿದೂ ದೇ?”

“ಇಸ್ವಾಲು, ಕಾಲೀಜಾಗಳು ಹೆಚ್ಚಾದುವು. ಕಾಂಗ್ರೆಸ್ ಸರ್ಕಾರ ಬೇರೀ ಬಂತು.”

ಆನಂದಾಗೆ ಬೇಕಾಗಿದ್ದುದು ಅದಲ್ಲ. ಈ ಕಾಲದ ಹೆಂಗಸರನ್ನು ಭೈರವುವಂತಹ ಫೆಟಿನೆ ಜಟಿಕಾದ ಸಾಬಿಯ ಜೀವನದಲ್ಲಿ ಏನು ನಡೆಯಿತು - ಎಂಬುದು.

“ವಿಷಯವೇ ಹೇಳಿದೇ ಏನೋ ಕತೆ ಹೇಳುತ್ತಿದ್ದೀರುಲ್ಲ”

“ಅವರನ್ನೆಡಬೇಡಿ, ಸ್ವಾಮಿ. ನಿಂದಾನ ತಂದುಕೊಳ್ಳಿ”

ಮೇಲುದಸ್ತಿಯಲ್ಲಿ ಸಿಧಾನವಾಗಿ ಆನಂದ ಕೇಳಿದ

“ಸಾಮೇಬು, ವಿಷಯವೇನು, ಹೇಳು”

“ವೇನೆನ್ನು ಒಂದು ರುಪುಗಿ ಬಂದು ಗಾಡಿಯಲ್ಲಿ ಕುಳಿತುಕೊಂಡಿತು ಕಾಲೀಜಿಸಲ್ಲಿ ಓದುವ ಯಂತುಗಿ ಎಂದು ಕಂಡುಬರುತ್ತದೆ. ಕಾಲೀಜಿಸಲ್ಲಿ ಓದುವುದೇನು, ಸ್ವಾಮಿ, ಫೀಲಿಂ ಇಸ್ಟ್ರಾರ್. ಫೀಲಿಂ ಇಸ್ಟ್ರಾರ್ ಇದ್ದಾಗಿದೆ, ಎನ್ನು. ನಂತರ ಏರ್ಗೆ ಹೇಳುತ್ತಿಂಥೆ. ಅಂದುಕೊಳ್ಳಬೇಡಿ ಸೆನ್ನು ಜರ್ಜಾದಲ್ಲಿ, ಅವರಿಗೆ ಅಕ್ಕಾರ್ ಇಣ್ಣಿ - ಹೆಂಗಸರನ್ನು ಮೊದಲು ಗಾಡಿಯಲ್ಲಿ ಕೂರಿಸಿ ಕಡೆಸುಲ್ಲಿ ಕಾಲು ಯಿಬ್ಬಿಕೊಂಡು ಕೂತುಕೊಳ್ಳುತ್ತಾರೆ ಹರಾಂ ಹುಡುಗರು ಏನು ವಾಹಾತ್ತಾರೆ, ಗೊತ್ತೆ? ಮುಂದೆ ಬನ್ನಿ ಅಮ್ಮಾ, ಹಿಂದೆ ಹೋಗಿ ಅಮ್ಮಾ ಎಂದು ಹೇಳುತ್ತಾ ಗಾಡಿ ಯಾಡಿಯುವ ನೇವನಾಡಿ ತಪ್ಪೆ ಮುಂಗ್ರೆಯ್ಯಾಗಳಿಂದ ಹೆಂಗಸರವನ್ನೆ ತಿಪಿಯುತ್ತಾರೆ

ಎಲ್ಲಂಬೋ ಹೊರಬಿ ಕತೆ ಎಲ್ಲಿಗೋ ಬಂದಿತ್ತು. ಆನಂದ ಬೇಜಾರು ಮಾಡಿಕೊಂಡವನಂತೆ ಕೇಂದ್ರ.

“ಆ ಫೀಲಿಂ ಸ್ವಾರ್ ಇದ್ದು ವಾಗೆ ಇದ್ದೆಂಬು, ಆ ಯಂತುಗಿ ವಿಷಯ ಹೇಳುಯ್ಯಾ”

“ಅದೇ ಹೇಳುತ್ತಿದ್ದೇನೆ, ಸ್ವಾರ್. ಮೊಳಕ್ಕೆಯಲ್ಲಿ ಹೆಚ್ಚು ತಿವಿಯು ತ್ತಾರಲ್ಲಿ, ಉಂತನೆ ಬೆಜಜ್ಞತ್ವ. ನಂತರ ಇದೇ ಕೇಂದ್ರ ನಾನು ಗಾಡಿ

ಹೊಡಿಯುತ್ತಿದ್ದರೆ ಆ ಹುಡುಗಿ ಮುಂದೆ ಮುಂದೆ ಬಂತು. ನಾನು “ಹೀಂಬಾರ ಮುಂದೆಬಸ್ಸಿ, ಅಮ್ಮ” ಅನ್ನು ಲಿಲ್ಲ. ಆವಳೇ ಮುಂದೆ ಬಂದಳು. ಮೈಗೆ ಮೈ ತಗಲುವಂತೆ ಕುಟುಕೊಂಡು, ತನ್ನ ಅಂಗ್ಸೆಯನ್ನು ತೊಡಿಯ ಮೇಲಿ ಹೊಡಿದು “ನೀನು ಬಹಳ ಚಿನಾಗ್ಗಿ ಗಾಡಿ ಹೊಡಿಯುತ್ತಿಯೇ, ಸಾಹೇಬು” ಎಂದು.

ಆ ಹುಡುಗಿ ತನ್ನ ತೊಡಿಯ ಮೇಲೆಯೇ ಕ್ಕೆ ತೆಗೆದು ಹೊಡಿದಂತಾ ಯಿತು. ಆಸಂದನಿಗೆ, ಬಾಯಲ್ಲಿ ಜೊಲ್ಲಿ ತಂದುಕೊಂಡು ಹೇಳಿದ

“ಸ್ವಾರ್ಥ್ಯವಾಗಿದೆ, ಬಹಳ ಸ್ವಾರ್ಥ್ಯವಾಗಿದೆ. ಆ ಮೇಲೆ?”

“ಅಮೇಳಿ ಶನು. ಸ್ವಾಪ್ತಿ, “ಇಂದಿ, ನೊದಲು ಗಾಡಿ ಇಂದಿ ಹೇಳಿ ಇಂದಿ ಬಿಟ್ಟು”

ಕತೆಯ ಸ್ವಾರಸ್ಯ ಕೆಟ್ಟುಹೊಯಿತು. ಅದರೂ ಒಂದು ಸಮಾಧಾನ ಹಿಲಂಸ್ವಾರ್ ಅಂತಹ ಹುಡುಗಿ ಜಟಿತಾ ಸಾಬಿ ರಖಾವು ಆಗಲಿಲ್ಲವಲ್ಲ ಎಂದು.

“ಅದೇಕೆ ಇಂಷಿಬಿಟ್ಟು?”

“ನಲ್ಲಾದ್ದೂ ಶಂಟೊ ಸ್ವಾಪ್ತಿ ನಾನು ದೋ ಹೆಚ್ಚೆ, ಡಾರ್ ಬಿಟ್ಟು. ಮತ್ತು ಕುತ್ತೇ ಸಾಕಬೇಕು, ಸಂಸಾರಿ ಆಧಮೀ ಇದ್ದಿಸ್ತು ಈ ರಂಡೀ ಕರೆಯುತ್ತಾ ಹಿಂದು ಅವಳ ಜೊತೆಯಲ್ಲಿ ಹೊದರೆ ನಿವೃಂತಹನರು ಮುಂದ ತುಂಬಾ ಉಗಿಯುವುದಿಲ್ಲವೇ?”

“ಇಂಷಿಯೇ ಬಿಟ್ಟುಯಾ?”

“ಇ. ಮುಂತ ಮೂತಿ ನೋಡದೇ ಇಂಷಿಬಿಟ್ಟು”

“ಅವಳನ್ನು ಎಲ್ಲಿ ಇಂಷಿದೆ, ಸಾಹೇಬು”

“ಮಾಕೆಟ್ಟಿಗೆ ಹೋಗುವ ದಾರಿಯಲ್ಲಿ”

ಎಂಥಾ ಕೆಲಸವಾಯಿತು. ಹಿಲಂಸ್ವಾರ್ ನಂತಹ ಹುಡುಗಿಯನ್ನು ಇಂಷಿಬಿಟ್ಟುದ್ದಾನೆ. ಮಾಕೆಟ್ಟಿನ ದಾರಿಯಲ್ಲಿ ಎಲ್ಲಿ ಅವಳನ್ನು ಹುಡುಕುವುದು?

ಕತೆ ಕೆಂದ್ದು ರಿಂದ ಉವರ್ಯೋಗವಾಗಲ್ಲಿ. ಅನೆಂದ ನಿಟ್ಟಿಸಿರು ಬಿಟ್ಟು ಸಬ್ಬಗೆ ಕುಂತ್ರಿಬಿಟ್ಟು.

ತಾನು ಇಪ್ಪುಹೊತ್ತು ಕತೆ ಹೇಳಿಯೂ ಉಪಯೋಗನಿಲ್ಲವೇನೇನೋ ಎಂದು ಸಾಬಿ ಅಲ್ಲೋಚನೆ ಮಾಡಿ ಕಡೆಯ “ತುರುಪು ಎಲ್ಲೆ” ಇಳಿಸಿದ.

“ಏನು ಯೋಚನೆ ಮಾಡುತ್ತೀರಿ, ಸ್ವಾಮಿ”

“ಹೀಗಾದ ಹೇಗೆ ಅವಳು ಎಲ್ಲಿಯೂ ಸಿಕ್ಕುಲಿಲ್ಲವೇ?”

“ಸಿಕ್ಕುದೇ ಏನು, ಸಿಕ್ಕುತ್ತಾಳೆ”

ಒಣಿ ಹೋಗಿದ್ದ ಕುಡಿ ಚಿಗುರುವಂತಿದೆ.

“ಎಲ್ಲಿ ಸಿಕ್ಕುತ್ತಾಳೆ?”

“ಮನೆಯಲ್ಲು”

“ಅವಳ ಮನೆಯು ಗೊತ್ತು?”

“ಗೊತ್ತು”

“ಮನೆಗೆ ಕರೆದುಕೊಂಡು ಹೋಗಿ ಬಿಡಲ್ಲಿ. ಯಾದಿಯಲ್ಲಿಯೇ ಇಂಷಿ ಬಟ್ಟೆ ಎಂದೆಯಲ್ಲಾ”

“ಆದರೂ ಮನೆ ಗೊತ್ತು, ಸ್ವಾಮಿ. ಯಾವುದೋ. ಬಾಡಿಗೆಗೆ ಹೋಗಿದ್ದ ವನು ಪಾಲೇ ಬರುತ್ತಿದ್ದೆ, ತಿಗ ಮನೆ ಮುಂದೆ ನಿಂತು ಗಾಡಿ ಕರೆದಳು. ಕೂಲಿಸಿಕೊಂಡು ಮಾರ್ಕಟ್‌ಗೆ ಬರುತ್ತಿರುವಾಗ ನಾನು ಇಂಷಿ ಬಿಟ್ಟುದ್ದು”

“ಸರಿ, ಯಾಗಾದರೆ ಅವಳ ಮನೆ ಎಲ್ಲಿ?”

“ಮಾಗಡಿ ರೋಡಿನಲ್ಲಿ”

“ನಧನೆ ಅವಳನ್ನು ಒಂದು ಸಾರಿ ತೋರಿಸುತ್ತೀರೂ?”

“ತೋರಿಸುವುದೇನು? ಬೇಕಾದರೆ ಹೇಳಿ, ನಿಮಗೆಬೃಂಗಾ ಮಿಲಾಂಸಿ ಕೊಡುತ್ತೇನೆ”

“ಮಿಲಾಕತ್ತಿನ ಮಾತು ಅವೇಲೆ. ನೊದಲು ಅವಳನ್ನು ಒಂದು ಸಾರಿ ನೋಡಬೇಕು”

“ಹಾಗಾದರೆ ಸಾಯಂಕಾಲ ಕರೆದುಕೊಂಡು ಬರಲೆ?”

ಸಾಹೇಬು ಫುಲಿಂಸ್ವಾರನ್ನು ಕರೆದುಕೊಂಡು ಬರುವವರಿಗೆ ಬಂದಿ ದಾಖ್ಲಾನೇ ಒಂದು ಬಿಡುತ್ತಾಳೆ ಅದರವಳನ್ನು ಎಲ್ಲಾಗೆ ಕರೆಸುವುದು? ಕ್ಕಾಗಾರಕು ಎಂಬ ಸೇವಿಂದ ಆಗ್ನಿಸಿಗೆ ಕರೆಸಬಹುದು. ಅದರೆ ಆ ಚಾಟಾಕ್ಕು

ಗುವೂಸ್ತ ವಿನಯ ಹತ್ತಿ ಮಾಡಿಬಿಡುತ್ತಾನೆ. ತನ್ನ ಮನೆಗಂತೂ ಕರೆಸು ವಂತೆಯೇ ಇಲ್ಲ. ಅಪ್ಪ ಅಮ್ಮು, ಅಣ್ಣ ತಮ್ಮ, ಅಕ್ಕೆ ತಂಗಿ ಮನೆಯಲ್ಲಿ ಗಜಾಜನೆ ತುಂಬಿಕೊಂಡಿರುತ್ತಾರೆ.

“ಅವಳ ಮನೆಗೆ ಹೋದರೆ?”

“ಅಯ್ಯೋ! ಅಲ್ಲಿ ಆಗುವುದಿಲ್ಲ. ಅವಳು ಅಣ್ಣನ ಮನೆಯಲ್ಲಿದ್ದಾಳೆ. ಅಣ್ಣ ಬೆಳಗಾಗ ಎದ್ದವನು ಕೆಲಸಕ್ಕೆ ಹೋದರೆ ವಾಷ್ಟ ಬರುವುದು ಸಾಯಂ ಕಾಲ. ಆದರೂ ಮನೆಯಲ್ಲಿ ಅಣ್ಣನ ಹೆಚತಿ ಅತ್ತಿಗೆ ಇದ್ದಾಳೆ. ಅವಳಿಗೂ ಇವಳಿಗೂ ಒಹಳ ದುಷ್ಟ್”

“ಸರಿ, ಯಾವುದಾದರೂ ಹೋಟಲಿಸಲ್ಪಿ ರೂಂ ವಾಡುತ್ತೇನೆ. ಅಲ್ಲಿಗೆ ಕರೆದುಕೊಂಡು ಬಾ”

“ಉಹುಂ, ಸಾಫಾಸೀದಾ ಹೇಳಿ ಬಿಡುತ್ತೇನೆ, ಕೇಳಿ. ಆದು ಬಹಳ ಒಕ್ಕೆಯ ಹುಡುಗಿ. ಟ್ರೈವಾ ಹೊಡಿಸುತ್ತಾರೆಲ್ಲ. ಆ ಕೆಲಸ ಎಲ್ಲಿಯೋ ಮಾಡಿಕೊಂಡು ಇದ್ದಜು. ಕೆಲಸ ಹೋಗಿ ಗತಿ ಇಲ್ಲದೇ ಅಣ್ಣನ ಮನೆ ಸೇರಿದ್ದಾಳೆ. ನಾನು ಹೇಳಿದಂತೆ ಅವಳಿಗೂ ಅವಳ ಅತ್ತಿಗೂ ಇಗಳ. ಅಲ್ಲಿರಲಾರೆ ಎಂದು ಗೋಳಿಡುತ್ತಾಳೆ. ಯಾರಾದರೂ ಸರಿಯಾದವರು ಸಿಕ್ಕಿದರೆ ಹೇಳಿ. ಮಾನವಾಗಿ ಇದ್ದಬಿಡುತ್ತೇನೆ ಎಂದ್ದು. ನಾನೂ ನೋಡಿದೆ. ತಾವೇ ಸರಿ ಎಂದು ನಿಮಗೆ ಹೇಳಿದೆ”

“ತೋಡಿಯ ಮೇಲೆ ಕ್ಕೆ ಹೊಡಿದಳು—ಎಂದೆ”

ಸಾಬಿ ನಗುತ್ತಾ ಸಮಾಧಾನವನ್ನು ಹೇಳಿದ.

“ಅದೆಲ್ಲಾ ಮೂರ್ಟಾ, ಸಾಮೀ, ಸಿಮ್ಮ ಮನಸ್ಸು ಹೇಗಿದೆಯೋ ನೋಡೋಣವೆಂದು ಹೇಳಿದೆ.

ಎಷ್ಟು ಬುದ್ಧಿ ವಂತ ಸಾಬಿ.

“ಎಂಟು ಎಂಟೂವರೆಯ ಹೊತ್ತಿಗೆ ಎಲ್ಲಿಗೆ ಕರೆದುಕೊಂಡು ಬರುತ್ತೀ ಹೇಳಿ”

“ಅಷ್ಟು ಹೊತ್ತಿಗೆಲ್ಲಿ ಆಗುತ್ತದೆ, ಸಾಮಿ. ಸಿನಿಮಾಗೆ ಹೋಗುತ್ತೇ ಸೇಂದು ಹೇಳಿ ಬರಬೇಕು. ಒಂಬತ್ತು ಗಂಟ ಹೇಳಿಗೆ ಮನೆ ಸೇರಿಕೊಳ್ಳಬೇಕು

ಚಿನ್ನದಂತಹ ಹುಡುಗಿ ಸಿಕ್ಕುವಾಗ ಒಂದು ದಿನ ಆಖಿನೀಗೆ ಹೋಗ ದಿದ್ದರೇನಂತೆ! ಗುಮಾಶ್ಚ ರಾಸ್ತೀ ನೋಡಿಕೊಳ್ಳುತ್ತಾನೆ.

“ಸರಿಯಷ್ಟು, ಸಿನಿಮಾಗೆ ಹೋಗುತ್ತೇನೇಂದು ಹೇಳಿ ಉರಲಿ. ಹುಡುಗಿ ಯನ್ನು ಒಂದು ಬಾರಿ ನೋಡುತ್ತೇನೆ”

“ನನ್ನನ್ನು ಮರೆಯಬೇಡಿ

“ಎಲ್ಲಿಯಾದರೂ ಉಂಟು? ನಿನ್ನನ್ನು ಮರೆಯುತ್ತೇನೇಯೇ!”

“ಆಗಳ್ಳಿ ಸ್ಥಾಪಿ, ನಿನ್ನ ಸ್ವಾಮಿ ವಿಲಾಕ್ತೀ ಆಗಾವ ಸಂತೋಷದಲ್ಲಿ ನನ್ನ ಮರೆತೀರಿ, ಅಂತ ಹೇಳಿದೆ”

“ಮರೆಯುವುದಿಲ್ಲ. ನಿನ್ನನ್ನು ಸರಿಯಾಗಿ ಸೂರ್ಯಾಡಿಕೊಳ್ಳುತ್ತೇನೆ. ಈಗ ಸಂದರ್ಭದಲ್ಲಿ ಈದು ರೂಪಾಯಿ ಖಚಿತಗೆ ಇಟ್ಟಿಕೊಂಡಿ. ನಾಯಂಕಾಲ ಸುನಾದರೂ ಮಾಡಿ ಅವಳನ್ನು ಕರೆದುಕೊಂಡು ಬಾ ಮರೆತಬ್ಬಿಯೇ?”

ಸಾಬಿ ಮರೆಯಲ್ಲಿಲ್ಲ ಅನಂದ್ ಮಾಕೆಂಪ್ ಬೆ ಕಾದು ನಿಂತಿದ್ದಂತೆಯೇ ಆರು ಗಂಟೆಗೆ ಸಾಬಿಯ ಕುದುರೆ ಗಾಡಿ ಮಾಕೆಂಪ್ನೇನ ಏಕೆಗೆ ಬಂದಿತು. ಸಾಬಿ ಸುಳ್ಳು ಹೇಳಿರಲಿಲ್ಲ. ಗಾಡಿಯಲ್ಲಿ ಉಷ್ಣ ತಾಪಕ್ಕಿಂತಿಂದಿರುತ್ತಿರುತ್ತಾನೆ ಇದ್ದಳು.

ಅನಂದ್ ಅವಳನ್ನು ನೋಡಿದ. ತಾನು ನೋಡುತ್ತಿರುವುದು ಸ್ವಷ್ಟಿ ದಲ್ಲಿಯೋ ಜಾಗೃತಾ ವಸ್ತು ಯಳ್ಳಿಯೋ ಎಂದು ಕಣ್ಣುಜ್ಞಿಕೊಂಡ ಸೂರ್ಯಾಡ ತನ್ನ ಮೈ ಜಿಗುಂಟಕೊಂಡು ನೋಡಿದ. ಸಂದೇಹವೇ ಇಲ್ಲ. ನಿಚ್ಚರಕಾಗದ್ದುನೇ ಅ ಹುಡುಗಿ ಸುಂದರಿಯಷ್ಟೇ ಅಲ್ಲ. ಸುರಜುಂದರಿ.

ಸಾಬಿಯ ಕಣ್ಣ ಸನ್ನೀಯ ಸುಳ್ಳಿವನ್ನು ಅಥವ ಮಾಡಿಕೊಂಡು ಅನಂದ್ ಗಾಡಿಯನ್ನು ಹತ್ತಿ ಕುಂತ. ಯುವತಿ ಸ್ವಲ್ಪ ಸರಿದು ಅವನು ಸರಿಯಾಗಿ ಕುಳಿತುಕೊಳ್ಳಲು ಎಡೆ ಮಾಡಿಕೊಟ್ಟಿಳು.

ಗಾಡಿಯವನು ಕೇಳಿದ.

“ಎಲ್ಲಿ ಹೊಡೆಯಲ್ಲಿ ಸಾರಿಯಿ”

ಅನಂದ್ ಹುಡುಗಿಯ ಕಡೆ ತಿರುಗಿ ಅಂದ

“ಎಲ್ಲಿಗೆ ಹೋಗೋಣಿ”

ಎಲ್ಲಿ ಬೇಕಾದರೂ ಹೋಗೋಣ”

ಅವನ ಮೇಲೆ ಭಾರ ತಾರೆಯಿಟ್ಟುಳ್ಳ. ಈಗೆಂದ್ರಿ ಹೋಗುವುದು? ಎಲ್ಲಿ
ಹೋಗುವುದಕ್ಕೂ ಹೋತ್ತುಗಿಲ್ಲ. ಇನ್ನೂ ಬೆಳ್ಗಿ ಬೆಳೆದೆ. ಅವಳ ಕಡೆ
ಯವರ ಕರ್ನೀಗೆ ಬೀಳಬಹುದು. ಅವನ ಸ್ನೇಹಿತರ ಅಥವಾ ಮನೆಯವರ
ಕರ್ನೀಗೆ ಬೀಳಬಹುದು. ಯಾವುದಕ್ಕೂ ಕತ್ತಲಾಗುವವರಿಗೆ ಕಾದರೆ ಒಳ್ಳೆ
ಯದ್ದಾರೇ?

“ನಿನ್ನ ಸಿಸಿವಾಗೆ ಹೋಗಿಬರುತ್ತೇನೆಂದು ಮನೆಯ್ದು ಹೇಳಬಂದಿದ್ದೀರ
ಬ್ಲಾನ್ನೇ?”

“ಕೌದು”

“ಇಗಾದರೆ ಸ್ವಲ್ಪ ಹೋತ್ತು ಯಾವುದಾದರೂ ಘಂಟೆಟೆಗೆ ಹೋಗಿ
ಕುಳತುಕೊಳ್ಳೋಣ. ಆ ಸೇ ೧ ಲೆ ಎಲ್ಲಿ ಹೋಗುವದೆಂದು ಅಲೋಚನೆ
ಮಾಡೋಣ”

“ರಾಗೇ ಅಗಲ್”

ಗಾಡಿ ಪ್ರಭಾತ ಧಿಂಟೆಟಿನ ಬಳ ಹೋಯಿತು. ಗಾಡೀ ಇಂದ್ರು
ತ್ವಿದ್ವಂತೆ ಯುವತಿ ಬಾಡಿಗೆ ಕೊಡಲು ವಾಸಿಸಿಟ್ಟೇ ಬ್ಜಾಗ್ ತೆಗೆದಳು. ಅಷ್ಟ
ರಶ್ಮಿ ಅನಂದ ನೋಟಿನ ಕಂತೆ ತೆಗೆದು ಇದು ಸೂರ್ಯಾಟಿಗಳನ್ನು ಸಿಕ್ಕಿ
“ಸರಿ. ನಾಳ್ ನೋಡೋಣ” ಎಂದು.

ಆ ರಿನ ಮಧ್ಯಸ್ಥ ಇರಲಿ ಎಂದು ಬ್ಜಾಂಕಿಸಿದ ಸೂರ್ಯ ರೂಪಾಯಿ
ತಂದಿದ್ದ. ಸೂರ್ಯ ತೂಸ ಕೂಡಾಲ್ಲಿ ಸೂರ್ಯಾಗಳನ್ನು ಕೂಡಾ ಕಂತೆ
ಯನ್ನು ತಂದಿದ್ದ.

ಒಳಗೆ ಹೋಗಿ ಬಾಕ್ ಸಲ್ಲಿ ಕುಳಿತು ಪಾರುತ್ತಿತ್ತೇ ಸೂರ್ಯದ ದ್ವಿತೀಯ
ದರು.

ಒಂದು ಗಂಟೆಯ ಹೋತ್ತು ನಿನ್ನಮಾ ನೋಡುತ್ತಿರು ಆ ಶುಂದರಿ
ಹೇಳಿದಳು.

“ಫಿಲಿಂ ಚೆನ್ನಾಗಿಲ್ಲ. ಬೇಜಾರಾಗುತ್ತದೆ. ಸೇವು ಕ್ರೂರಾ ನೋಡ
ಬೇಕಾದರೆ ನೋಡೋಣ”

“ಬೇಡ. ಎದ್ದು ಹೋರಬುಹೋಗೋಣ”

ಎದ್ದು ಬಂದರು. ಹೆಚ್ಚಾಗಡೆ ಜೆನಾಗ್ನಿ ಕೆತ್ತಲಾಗಿತ್ತು. ಬೀದಿಯ ಶ್ಲೀಯ್ಯಾ, ಕಟ್ಟಿದಗಳ ಅಂತ್ಯ ನಿಮ್ಮಾಜ್ಞಕ್ಕೆ ಈ ದೀಪಗಳು ಪ್ರಕಾಶಿಸುತ್ತಿದ್ದವು. ಕೆಂಪೇಗೌಡ ರಸ್ತೆಯಲ್ಲಿ ಸದೆದುಕೊಂಡು ಹೋದಬಿರು. ದಾರಿಯಿಂದ ಬಳಗಡೆ ಅಂತ್ಯೋ ರಿಕ್ವುಗಳು ಸಿಂತಿದ್ದವು. ರಕ್ಷಣೆ ಕರೆಯೋಣಿಯೋ ಎನ್ನಿತ್ತು. ಇಂಥಾ ಹರಷಗಿಯನ್ನು ರಿಕ್ವು ಹತ್ತು ಎಂದರೆ ಸನ್ನಸ್ತಾಪಿಸಿ? ಬೇಡ. ಇನ್ನುಹ್ಯಾ ದಾರ ಸಡೆದು ಸುಜೀದಾರ್ ಚತ್ರವ ರಸ್ತೆಯ ಹ್ಯಾಕ್ಕೀ ಸ್ವಾಂಡಿಗೆ ಬಂದರು. ಜೆನಾಗ್ನಿದ್ದ ದೊಡ್ಡ ಬ್ರಾಹ್ಮಿಯನ್ನು ಕರೆದು ಅವಳನ್ನು ಹತ್ತಿಸಿ, ತಾನೂ ಹತ್ತಿ ಸೌತ್ರಾ ಪೆರೇಡಿನ ಕೆಡೆ “ಬಿಡು” ಅಂದ.

ಉತ್ತ್ಯಾಸೀ ವೇಗವಾಗಿ ಹೊರಬಿತು.

“ಸ್ವಲ್ಪ ನಿಧಾನವಾಗಿ ಬಿಡು”

ಗಾಡಿಯ ವೇಗ ಕಡಿಮೆಯಾಗುತ್ತಲೇ ಪಕ್ಕವಳ್ಳಿ ಕುಣಿತ್ತದ್ದ ಚುಡುಗಿ ಯನ್ನು ಕೇಳಿದ.

“ನೀವು ಏನಾದರೂ ತೀಗೆದುಕೊಳ್ಳುವುದುಂಟಿ?”

ಅವಳು ನಗುತ್ತಾ “ಏನಾದರೂ ಎಂದರೆ?” ಅಂದಕು.

“ಏನಾದರೂ ಸ್ವೇಂ ಗಿರ್ಯಾ”

“ನೀವು ಹೇಗೆ ಹೇಳಿದರೆ ಹಾಗೆ”

ಸಿಂಕ್ಪಾಗೆ ಹೋಗಿ ಬ್ರಾಹ್ಮಿಯವನಿಗೆ ಬಾಡಿಗೆ ಕೊಟ್ಟು ಕೆಂಬಿಟ್ಟು.

ಇಬ್ಬರೂ ತೊಣಿದಲ್ಲಿ ಸಡೆದುಕೊಂಡು ಹೊರಬಿತು.

ಅಸಂದ್ರ ಪಕ್ಕದಲ್ಲಿ ಬರುತ್ತಿದ್ದ ಹುದುಗಿಂತುನ್ನು ಸೂರ್ಯಿಸಿ.

ಅಲ್ಲಿ ಮಂಂಟಪ್ಪಕಾರೆಪಿದರೂ ಅವಳನ್ನು ಸೂರ್ಯದುವಷ್ಟು ಬೆಳೆಸಿತ್ತು. ಜರೀ ಕೆಲಸ ಮಾಡಿದ ನವೃತ್ಯಾದ ಮಾನಲು ಬಣ್ಣಾದ ಸೀರೆ ಖಂಟಿದಾಳಿ. ಬಣ್ಣಾದ ರಸಿಕ ತೊಟ್ಟಿದ್ದಾಳಿ. ಸೀರೆ ಕಟ್ಟಿರುವ ಸುತ್ತಿನ ಬಳಿ ಸೂರ್ಯಿದರೆ ಸಣ್ಣ ಸೂಂಟಿದ ಮೇಲ್ಬಾಗ ಸೆರಗು ಹೊದಿದ್ದಿದ್ದರೂ ಕಂತುಬುರುತ್ತದೆ ರವಿಕೆ ಯಾರುವುದು ಅದರ ಮೇಲುಗಡೆಯಲ್ಲ.

ಬೆಳೆಕೆಂಡು ನಡೆಯುವ ಅವಳಿಂಡನೆ ನಡೆನುಕೊಂಡು ಹೋಗುವು ದೂ ಒಂದು ಹೊಮ್ಮೆ.

ಪಿಂಕ್ಸ್ ಕಂಟೊನ್‌ನೈಂಟ್‌ನಲ್ಲಿ ಒಳ್ಳೆಯ ಬಾರು. ಪಿಶಾಲವಾದ ಉದ್ಯಾನ. ನಡುವೆ ಮೊಡ್ಡ ಬಂಗಲೆ. ಪಕ್ಕದಲ್ಲಿ ಸಣ್ಣ ಕುರೀರೆ. ಅದರ ಜಗಲಿಯ ಮೇಲೆಯೇ ಆನಂದ ಸಾಧಾರಣವಾಗಿ ಕುಳಿತುಕೊಳ್ಳುತ್ತಿದ್ದುದು.

ಅಲ್ಲಿಗವಳನ್ನು ಕರೆದುಕೊಂಡು ಹೋದ. ಜಗಲಿಯ ಮೂರು ಮೆಟ್ಟೆ ಲುಗಳನ್ನು ಹತ್ತಿ ಹಾಕಿಕೊಂಡಿದ್ದ ಹೈ ಬ್ರೆಹ್ಮ ಮಾರ್ಗಳಿಂದ ಕಟ್ಟಿಕಟ್ಟನೆ ಶಿಳ್ಳ ಮಾಡುತ್ತಾ ಆವನೋಂದಿಗೆ ನಡೆದುಕೊಂಡು ಹೋಡಳು.

ಕುಳಿತುಕೊಂಡನಂತರ ಬಾಹು ಸ್ವಿಂತ ಬಾಹುನ್ನು ಕುರಿತು “ಇವರಿಗೆ ಹೈಕ್. ನನಗೆ ಬ್ರಾಂದಿ ತೆಗೆಸ್ತುಕೊಂಡು ಬಾ” ಎಂದೆ.

“ಆವಳು ಹೈಕ್ ಬೇಡ. ನನಗೂ ಬ್ರಾಂದಿಯನ್ನೇ ತಾ” ಎಂದಳು.

ಬ್ರಾಂದಿ ಬರುವವರೆವಿಗೆ ಅವರು ಸರಪ್ಪಾರ ಸ್ಥಾಪಿಸ್ತಿದ್ದರು. ಮತ್ತೊಂದು ಬೀರ ಕಣ್ಣು ತಪ್ಪಿಸಿ ಕಮ್ಮೆ ಸೋಡುತ್ತಿದ್ದರು.

ಆವಳದು ಚಂದ್ರಸಂತಹ ಮುಖಿಬಿಂಬ. ಸ್ಕೂಲ್‌ಗಳಂತಹ ಕಣ್ಣುಗಳು. ಮೋಡಗಳಂತಹ ಮುಂಗಾದಲು. ಬೆಳದಿಂಗಳಿನಂತಹ ಮಂದ ಯಾಸ.

ವೌಡರ್ ಬಳಿದುಕೊಂಡಿದ್ದು. ಹುಬ್ಬ ತಿದ್ದಿದ್ದಳು ತುಟಿಗೆ ಬಣ್ಣ ಹಚ್ಚಿಕೊಂಡಿನ್ನು.

ಈ ಕೃತ್ಯಾ ಸೌಂದರ್ಯಾವಿಳಿದಿದ್ದರೆ ಮತ್ತೆ ಷ್ಟ್ರೀ ಚೆನ್ನಾಗಿ ಕಂಡು ಬರುತ್ತಿದ್ದ ಇಲ್ಲವೇ ಎಂದುಕೊಂಡ. ಇಲ್ಲ. ಆವಳ ಹೈಯಾರ್ಕೆಸ್ ಆ ವೆಷ ಭೂಷಣಗಳು ಬೇಕು. ಆ ವೆಷ ಭೂಷಣಗಳಿಗೆ ಕೃತ್ಯಾಮವಾದರೂ ಆ ಅಲಂಕಾರಗಳು ಬೇಕು.

ಬೇರೆ ಎರಡು ಗಾಳಿ ಮಗಳಲ್ಲಿ ಬ್ರಾಂದಿ ತಂದಿಟ್ಟು ಸೋಡಾ ಸುರಿದು ಹೋರಬುಹೋದ.

ಆವಳು ಮೇಜವನ್ನು ಬರೆ ಕುಳಿತಿದ್ದು. ಮುಂದೆ ಮಧ್ಯ ಸಂತ್ರಯತ್ತು:

ಮುಂದೆ ಮಧ್ಯ ಪಾತ್ರೆ. ಅದರ ಪೀಠೆ ಚೆಂಡುಗಳಂತೆ ಸ್ಟಂಕ ಕುಚಗಳು. ಇನ್ನೂ ಮೇಲೆ ಮಂದ ಹಾಸವನನ್ನು ಬೇರುತ್ತಿರುವ ತುಟಿಗಳು ಚುಂಬಿಸುವುದಕ್ಕಾಗಿಯೇ ಮಾಡಲ್ಪಟ್ಟದೆ ಏನೋ ಎಂಬಂತಿರುವ ತುಟಿಗಳು.

ನೇಡುವುದರಲ್ಲಿಯೇ ತಲ್ಲಿನಸಾದ ಆನಂದ ಮುಂದಿದ್ದ ಗಳಿಷನ್ನೇ ಮರೆತುಬ್ಬೆ.

“ಯಾಕೆ ಕುಡಿಯಾದೇ ಸುಮೃದ್ಧಿ ಕುಳಿತ್ತಿದ್ದೀರಿ ?”

ಬೆಣ್ಣಿ ಯದ್ದು, ಗಾಗ್ಗಾ ತೆಗೆದು ಕುಡಿದ. ಆವಚ್ಚೊ ಕುಡಿದಳು. ಇಬ್ಬ ರೂ ಕುಡಿದರು.

ಹೆಚ್ಚಿಗೆ ಕುಡಿದನುತ್ತರ ಅವಚು ಕನ್ನೆ ವಿಷಯವೆಲ್ಲಾ ಹೇಳಿದಳು.

ಅವಳ ಹೇಸರು ಏಮಲೆ. ಪ್ರಾಟ್ರ್‌ ಹ್ಯಾಂಡ್ ಟ್ರೀಪಿಂಗ್ ಪಾಸಾಗಿದೆ. ರೇವ್‌ ಇದ್ದಾಗ ಫ್ರೆಡ್ ಡಿಪಾಟ್ರ್‌ ಮೆಂಟ್‌ನಲ್ಲಿ ತಾತ್ತ್ವಾಲಿಕ ಕೆಲಸ ಪತ್ತು. ಆದು ಹೋಯಿತು ಕೆಲಸಕ್ಕಾಗಿ ಎಪ್ಪೋನ್ ಪ್ರಯತ್ನ ಮಾಡಿದಳು. ಸಿಕ್ಕಲ್ಲಿ. ಆಣ್ಣನ ಮನೆಯಲ್ಲಿದ್ದಾಳೆ. ನರಕದಲ್ಲಿದ್ದ ಹಾಗೆ ಇದ್ದಾಳೆ. ತಾನು ಚೆನ್ನಾಗಿದ್ದಾಗ ಅಂದರೆ ಅಪ್ಪ ಬದುಕಿದ್ದು ಆತನಿಗೆ ಪೇವ್‌ ಬರುತ್ತಿದ್ದಾಗ ಮಂಜೂರಾದಲ್ಲಿ ಕಾಲೇಜ್‌ಗೆ ಹೋಗುತ್ತಿದ್ದಾಳೆ. ನಾಲ್ಕು ಮಂದಿ ಹುಡ್ಗಿರು ಬಂದು ಒಟ್ಟಿಕೊ ಗಾಡಿಯಲ್ಲಿ ಹೋಗುತ್ತಿದ್ದರು. ಆಗ ಶಾಲೇಜಿಗೆ ಕರೆದುಕೊಂಡು ಹೋಗುತ್ತಿದ್ದವನು ಈ ಸಾಬಿಯೇ. ಅಂದಿನಿಂದ ಅವಳನ್ನು ಬಲ್ಲ “ಒಳ್ಳೆಯವರೂಬುರಿದ್ದಾರೆ. ಅವರು ಕೆಲಸ ಕೊಡಿಸುತ್ತಾರೆ ಎಂದು ಹೇಳಿ ಕರೆದುಕೊಂಡು ಬಂದ. ಅದರಿಂದ ಬಂದಳು ಈ ತರುವನೇ ಮಾತನಾಡುತ್ತಾಳೆ. ಕಷ್ಟವೆನ್ನುತ್ತಾಳೆ. ಸಹಾಯ ಮಾಡಬೇಕೆನ್ನುತ್ತಾಳೆ. ಅವಳನ್ನು ಯಾವ ಉದ್ದೇಶದಿಂದ ಆನಂದ ಕರಿಸಿದನೋ ಆ ಮಾತನ್ನೇ ಅಡುಷುದಿಲ್ಲ. ಸ್ವಲ್ಪ ಆ ರೀತಿ ಮಾತನಾಡಿದರೆ ಒಳಗಿರುವ ರನವುಗಳಲ್ಲಿ ಬಂದಕ್ಕೆ ಹೋಗಿ ಪ್ರತ್ಯೇಕವಾಗಿ ಕುಳಿತು ಮಾತನಾಡಬಹುದು.

ಆ ದಿನ ವ್ಯಧವಾದಂತೆಯೇ ಆಯಿತು. ಬಾರ್‌ನಿಂದ ಹೋರಿಗೆ ಬಂದರು. “ನಮ್ಮಣಿಗೆ ಗೂತ್ತಾಗುತ್ತದೆ. ನೀವು ನಮ್ಮ ಮನೇಕಡಿ ಬರಬೇಡಿ. ನಾನೂ ಮನೆ ತೋರಿಸುವುದಿಲ್ಲ” ಎಂದು ಹೇಳಿ ಆಟೋ ರಿಕ್ವಾ ಮಾಡಿಕೊಂಡು ಹೋರಬೇಕೊಂಡಳು.

ಮಾರನೆಯ ದಿನ ಪಾಕೆಟ್‌ ಬ್ರೇಯೇ ಭೇಟೆಯಾಯ ತು ಪ್ರಸಾಸಿನ್‌ಗೆ ಹೋದರು. ಆನಂದ ಒಳಗಿನ ಕೋಣೆಗೇ ಕರೆದುಕೊಂಡು

ಹೋದ. ಇಬ್ಬರೇ ಪ್ರತ್ಯೇಕವಾಗಿ ಕಳಿತದ್ದರು. ಆದು ಹೋಟಲನಲ್ಲಿಯೇ ಇರುವವರಿಗೆ ಕೊಡುವ ಹೋಟ.

ಇಬ್ಬರೂ ಸ್ವಲ್ಪ ಕುಡಿದ ನಂತರ ಆನಂದ ತಾನು ಆವಳನ್ನು ಸ್ತ್ರೀತಿಸು ಪ್ರಾಣಿ ಹೇಳಿದಳು.

ಗಂಡು ರೆಣ್ಣಗಳು ಯಾವುದಕ್ಕಾಗಿ ಸ್ತ್ರೀತಿಸುತ್ತಾರೆಯೋ ಆದೂ ಆಯಿತು.

ದಿನಪೂ ಪಿಂಕ್ಲಗೋ ಇನ್ನೆಲ್ಲಿಗಾದರೂನೋ ಹೋಗುತ್ತದ್ದರು. ಅವ ಕಾಶ ಸಿಕ್ಕಿದಾಗ ಎರಡು ಮೂರು ಬಾರಿ ಆನಂದನ ಮನದಿಷ್ಟವೂ ಪೂರ್ಣ ಸಿತ್ತು.

ಒಂದು ದಿನ ಮನೆಗೆ ಹೋಗುವಾಗ ಆವಳು ಹೇಳಿದಳು.

“ನಿಮಗಾಗಿ ನಾನು ಏನು ಮಾಡುವುದಕ್ಕೂ ಸಿದ್ದ. ಆದರೆ ಓಗೀ ಹೋಟಿಲುಗಳಲ್ಲಿ ಮಲಗುವುದು ನಮ್ಮಾಬ್ದಿಗೂ ಗೌರವವಲ್ಲ. ದಿನಪೂ ಹೋತ್ತಾಗಿ ಹೋಗುವುದರಿಂದ ನಮ್ಮ ಮನೆಯಲ್ಲಿ ಗಲಾಟಿಯಾಗುತ್ತದೆ. ಸೈವು ಒಂದು ಮನೆ ಮಾಡಿಬಿಡಿ. ನಾನು ಆಲ್ಲಿಗೆ ಬಂದುಬಿಡುತ್ತೇನೇ”

ಆವಳು ಹೇಳುವುದು ನಾನ್ಯಾಯವಾಗಿತ್ತು. ಒಂದೆರಡು ಮನೆಗಳನ್ನು ನೋಡಿದ್ದ. ಬೆಂಗಳೂರಿನಲ್ಲಿ ಸರಿಯಾದ ಮನೆಗಳು ಸಿಗುವುದು ಕಷ್ಟ. ಆ ಕಷ್ಟವೇ ಆನಂದಸಿಗೂ ಆಗಿತ್ತು.

ಗಾಂಥಿ ಬಜಾರಿನಿಂದ ಮಾಕೆಟ್‌ಗೆ ನಡೆದುಕೊಂಡು ಹೋಗುತ್ತಾ ಆನಂದ ಯೋಚಿಸುತ್ತದ್ದುದು ವಿಮಲೀಯ ವಿಷಯವನ್ನು ಚಿಂತಿಸುತ್ತದ್ದುದು ಇನ್ನೂ ನಾನೆ ಸಿಕ್ಕಲಿಲ್ಲವಲ್ಲ ಎಂದು.

೭

ಅವನು ನಡೆದುಕೊಂಡು ಹೋಗುತ್ತಿದ್ದೇಂತೆ ಪ್ರಮಾದ ಒಂದು ನಡೆಯು ಪುದರಹೀತ್ತು.

ಸರೆಯಂಕಾಲ. ಕತ್ತಲು ಚೆನ್ನಾಗೀಯೇ ಇತ್ತು. ಬೇದಿಯ ದೀಪಗಳು ಕೆತ್ತಿರಲ್ಲಿ. ಹೊಷ್ಟು ದೊಡ್ಡ ಸಾಲು ಮರಗಳಿಂದ ಆಷ್ಟನಾದ

ನಾರ್ತ್ ರೋಡು ಅಂತಹ ಸಮಯದಲ್ಲಿ ಎಷ್ಟು ಕತ್ತಲಾಗಿರುತ್ತದೆಂಬುವನನ್ನು ನೊಡಿದವರೇ ಒಳ್ಳರು.

ರಸ್ತೆಯ ಬಲಗಡೆಯ ಅಂಚಿನಲ್ಲಿ ಆಸಂದ್ರೆ ಆಲೋಚನಾನಾಗಿ ಸಡೆದುಕೊಂಡು ಮೋಗುತ್ತಿದ್ದು. ಸದುರುಗಡೆ ಒಬ್ಬ ಮುಂದುಕ ಬೀದಿಯು ಅಂಚಿನಲ್ಲಿ ಸಡೆದುಕೊಂಡು ಬರುತ್ತಿದ್ದಾನೆ. ಇದ್ದಾವಾದ ಓವರ್ ಕೋಟಿ. ತಲೆಗೆ ಮಣ್ಣಾರ್ ಸುತ್ತಿದಾನೆ. ಮಾರ್ಟಿಂಗ್ ಸ್ಪ್ರೆಕ್ ಬಿಡಿದು ಸಡೆದು ಬರುತ್ತಿದ್ದಾನೆ. ಶ್ರುಟಿಷಾತಿನ ಹೇಳಿ ಬರುತ್ತಿದ್ದೀಲ್ಲ. ಬೀದಿಯ ಅಂಚಿನಲ್ಲಿ ಎಡಗಡೆಯಾಗಿ ಬರುತ್ತಿದ್ದಾನೆ.

ಒಸಗಣ್ಣ ಮಾಹನಗಣ್ಣ ಆಗ ರಸ್ತೆಯಲ್ಲಿ ಹಿಡಾಡುತ್ತಿರಲ್ಲ. ಆ ಮುಂದುಕ ಎಂದ್ದು ಸಡೆದು ಬಂದರೇನು?

ಆದರೆ ಮಾಗಣಗಳಲ್ಲ. ದೂಡ್ಕುಮಾಂದು ಹೆಚ್ಚಿಯ ಕಾರು ಥಾಮುಗುಬ್ಬ ಕೊಂಡು ಬಿತ್ತು. ದೀಪರಿಲ್ಲ. ಅದರ ಮುಂಭಾಗರಲ್ಲಿ ಇಂಗ್ಲಿಷ್ ನಲ್ಲಿ ‘ಲೂ’ ಎಂದು ಬರೆವ ಚೂಡ್ಕು ಕಾಡುರಿಬೋಡುರ ತಗುಳಿಸಿದೆ.

ಕಾರು ಬರುತ್ತಿರುವ ತರಹ ದೂರವಿಂದಲೇ ಆಸಂದ್ರೆ ಗಮನಿಸಿದೆ. ತ್ವರಿತವರು ಕಾರು ಸಡೆಸುವುದನ್ನು ಇನ್ನೂ ಕಲೆಯುತ್ತಿರುವಂತಹು.

ಇದ್ದ್ವಾದ್ಯ ಯಾಗೆಯೇ ಕಾರು ಮುಂದುಕನ ಮೇಲೆ ಹರಿಯುವುದರಲ್ಲಿತ್ತು. ದೇವರು ದೂಡ್ಕವನು. ಆಸಂದ್ರೆ ಮುಂದೆ ಯಾರಿ ಮುಂದುಕನನ್ನು ತಬ್ಬಿ ಎಜೆದುಕೊಂಡು ಶ್ರುಟಿಷಾತಿನ ಹೇಳಿ ಬಿನಾ.

ಆಸಂದ್ರೆ ಯಾಗಿ ಮಾಡೆ ಇದ್ದ್ವಾದೆ ಖಂಡಿತವಾಗಿ ಅನಾಹತಪಾಗುತ್ತತ್ತು. ಮುಂದುಕ ಸತ್ತುಹೋಗುತ್ತಿದ್ದು.

ಮುಂದು ಕ ನ ನ್ನು ಬಮಕೆಸಿದ ಆಸಂದ್ರೆ ಕಾರಿನ ಕಡೆ ನೊಡಿದ. ತ್ವರಿತವರು ಸಿಳ್ಳಿಸದೇ ಹೊಡೆದುಕೊಂಡು ಮೋಗುತ್ತಿದ್ದು. ಕಾರು ದೂರದಲ್ಲಿ ಹೋಗುತ್ತಿತ್ತು. ಕತ್ತಲಾಗಿದ್ದುದರಿಂದ ಹೆಚ್ಚಿಯ ಜೋಡಿಸಲ್ಪಿನಂಬರು ಕಾಣಲ್ಪಿ.

ಇನ್ನೇನು ಮಾಡುವುದು? ಕಾರಿನ ನಂಬಿರಂತೂ ಸ್ಕೂಲ್‌ಲ್ಲ. ನೀಕ್ಕುದ್ದರೆ ಹೈಲೇಸ್ ಸ್ಟೇಷನ್‌ನ್ನಿಗೆ ಮೇರೆ ಆ ಘರತ್ವ ತ್ವರಿತವರನನ್ನು ತರಾಟಿಗೆ ತೆಗೆದುಕೊಳ್ಳಬಂತೆ ಮಾಡಬಹುದಾಗಿತ್ತು.

ನ್ಯೇ ಯಾಗ್ಯಾ ೪೯ ರಾ ನಲ್

ಮುದುಕುಸನ್ನು ಕಳುಹಿಸಿ ಬೇಗ ಹೊರಡಬೇಕು. ಇನ್ನು ಸ್ವಲ್ಪ
ಹೊತ್ತಿಗೆ ಹ್ಯಾ ಹನುಲೆ ಬಂದುವಿಟ್ಟಾಗೆ

“ನಿನ್ನ ಮನೆ ಎಣ್ಣಿ ?”

“ಇಂಥೀ ರಂಗರಾವ್ ರಸ್ತೆ ಯಾಣ್ಣು”

“ಹೋಗಿ. ಸಿದಾನವಾಗಿ ನಡೆದುಕೊಂಡು ಹೋಗಿ. ಬೀದಿಮಲ್ಲಿ
ಹೋಗಬಾರದ್ದು”

ಮುದಕನ ಬಾಯಿಣ್ಣ ಹನ್ನೋ ಹೇಳಿಕೊಂಡು ಈ ಏ ದಿ ಯಾ ಲ್ಲಿ ಯೆ ಏ
ಹೊರಟ್ಟ.

“ಶ್ವನೆ ಬೀದಿಮಲ್ಲಿಯೇ ಹೋಗುತ್ತಿರುಲ್ಲಾ”

“ಸುನ್ನನಿರಯ್ಯಾ ! ಎಪ್ಪತ್ತು ವರ್ಷಗಳಿಂದ ಓಡಿಯಾಡುತ್ತಿದ್ದೇನೆ.
ಹನೂ ಆಗಿಲ್ಲ. ಸಿನ್ನೆಯೋ ಮೊನ್ನೆಯೋ ಕಣ್ಣ ಬಿಟ್ಟಿದ್ದೀ. ನನಗೆ ಬುದ್ದಿ
ಹೇಳುತ್ತಿರು ?”

“ಕಾಗಳ್ಲಿ”

“ಕಾಗೂ ಇಲ್ಲ, ಹೀಗೂ ಇಲ್ಲ”

ಅವನು ಶೃಂಖಳಾತಿಗೆ ಬರಲಿಲ್ಲ. ಎಮರಿಗೆ ಪ್ರಕಾರವಾನವಾವ
ವರಚು ದೀಪಗಳು ಕಂಡುವು. ಹೊಸ ಡಾಡ್ ಕಾರು. ಅದು ಸಿದಾನವಾಗಿ
ಹಾವಿನಂತೆ ಪರಿದ್ದ ಹೋಯಿತು. ಮುದುಕೆ ಹೊರ ಶೃಂಖಳಾತಿಗೆ ಓಡಿ
ಬಂದು ಹೇಳಿದ.

“ಈ ಕಾರುಗಳ ಗಲಾಟಿಮಲ್ಲಿ ಉಳಿಗಾಲವಿನ್ನು. ಯಾವ ಮುಂಡೆ
ಮಗ ಈ ಕಾರು ಕಾಡುಪ್ರದಿಸುತ್ತೋ ?”

ಆನಂದಸಿಗೆ ಹೋರಿತು.

ಮುದುಕ ಈ ಹೊತ್ತು ಎಡ್ಡ ಗಳಿಗೆ ಚೆನ್ನಾಗಿಇ, ಎಲ್ಲಾದರೂ ಲಾರೀ
ಕೆಳಗೆ ಸಿಕ್ಕಿ ಪಾರಣ ಬಿಟ್ಟೆಬಿಡುತ್ತಾಗೆನೆ.

ಹೋಗಿ ಅತನ ಕ್ಯೇಹಿವಿದುಕೊಂಡು ಹೇಳಿದ.

“ನಡಿಯಿರಿ. ಸಿಮ್ಮ ಮನೆಯಲ್ಲಿ ಬಿಟ್ಟು ಹೂಗುತ್ತಿರುನೆ”

“ಹೀಡ. ನಾನೇ ಹೋಗುತ್ತೇನೆ”

“ಪರವಾಯಿಲ್ಲ. ಬಿಡುತ್ತೇನೆ. ಬಸ್ತಿ”

ಮುದುಕನಿಗೆ ಏನು ತೇರಿರುತ್ತೀರೋ ?

“ಹಾಗಾದರೆ ನಡೆ. ಹೋಗೋಣ”

ಪೋಗುತ್ತಾ ಮುದುಕ ಕೂಸುರಾಗ ಮರೂ ಮಾಡಿದ.

ಅದೂ ಸ್ವಲ್ಪಸ್ವಲ್ಪವಾಗಿ ಕೀಗೆ ಹೇಳುತ್ತಿತ್ತು.

“ಲಲ್ಲಿ ನೋಡಲು ತೋಭಿಕುಂ.....”

ಒಳ್ಳೆ ಮುದುಕ ಸಿಕ್ಕಿದಸಲ್ಲ. ಗಳಿಗೆಯ ನೋಡಲು ಪ್ರಾಣ ಹೋಗುವುದರಲ್ಲಿತ್ತು. ಈಗ ಒಳ್ಳೆಗೇ ಖಣಿಯಾಗಿ “ಲಲ್ಲಿ ನೋಡಲು.....” ಹಾಡುತ್ತಿದ್ದಾನೆ.

ಆನಂದ ಹಿಂಡಲ್ಲಿಯೂ ಇವನ್ನು ಕೇಳಿರಲ್ಲಿ. ಎಲ್ಲಿ ನೋಡಲು ತೋಭಿಕುಂ - ಏನು ತೋಭಿಸುತ್ತಿದೆ ? ಏನು ಹೇಳುತ್ತಿದ್ದಾನೆ.

“ಹಾಗೆಂದರೆ ಏನು ?”

“ಏನೆಂದರೆ.....”

“ಅದೇನೋ ಹೇಳುತ್ತಿದ್ದೀರಲ್ಲಾ ?”

“ಓಹೋ ! ಅದೇ ಮನ್ಮಧವಿಜಯದ್ದು”

ಅದೂ ಅವನಿಗೆ ಅರ್ಥವಾಗಲಿಲ್ಲ.

“ನೀವು ಹೇಳುವುದೊಂದೂ ನಂಗಿ ಅರ್ಥವಾಗಲಿಲ್ಲ”

“ಅದೇ. ನಾಟಕ ತಿರೀಮಣಿ ವರದಾಚಾರ್ಯರ ಯಾರು ಕೇಳಿದ್ದೀರ್ಯಾ ? ಅವರು ಮನ್ಮಧವಿಜಯ ಆಡುತ್ತಿದ್ದರು. ಆಚಾರ್ಯರು “ಲಲ್ಲಿ ನೋಡಲು ತೋಭಿಕುಂ.....” ಎಂದು ಹಾಡಿಕೊಂಡು ಬಂದರೆ ಥಿವೀಟಪಿಲಿಗೆ ಥಿಯೆಟರೀ ಚುಮ್ಮೆಸ್ತುತ್ತಿತ್ತು”

“ಓಹೋ ! ಈಗ ಅರ್ಥವಾಯಿತು”

“ಏನು ಅರ್ಥವಾಯಿತು. ನಿನ್ನ ವೆಣ್ಣೆಯ ಮಾಡುಗ. ನಿಸಗೇಹುಗೊತ್ತು, ಆ ಪಷಯ. ತಿನ ತನಕ್ಕು ಮಾಡುತ್ತಾ ಕುಳಿತ್ತಿದ್ದಾನೆ. ಇಂದ್ರನಿಂದ ಪ್ರೇರಿತನಾದ ಮನ್ಮಧನು ಬರುತ್ತಾನೆ. ಮನ್ಮಧನ ಪಾತ್ರ ಧರಿಸಿದ ಆಚಾರ್ಯರು ಹಾಡುತ್ತಿದ್ದರು. “ಭೀಷಣ ತಪೋ ಮಹಾಗ್ನಿ ನಿತೋಷಿತ ಜಲನಾಗೆ ಜಲಧಿ” ಪಂಚರಾಗೆಗಳಲ್ಲಿ. ಇನ್ನು ಆ ಕಾಲನೆಲ್ಲಿ?

ఆకాయిరన్న ఎల్లరూ చేణగలుత్తారే. సిఎవు సోదిద్దరల్ని అంతకె నటించు ఉని యాదిచ్ఛారే? ”

“ ఎవరిదూలే? నభూతో నభపిష్టుంచి. ఆవరంతపచరు ఓండే ఉపలిథి. ముంచే చౌట్టిపుష్టిబ్లు ”

రంగరావు రస్తెగే తిరుగువచరిసిగే సున్నసిన్న ఆసంచూ తప్పా ఫేగి కేళిచె.

“ సిఎవు చేఱిపుచేల్లనస్తొ కేళిచెపచె సిఎవు పాటుగ మాచుత్తి ద్వి ఏరీంచు తోరుక్కదే ”

“ మాచుత్తిచ్చెనప్పు. మాచుత్తిద్వి. ఆప్యే ఉని సన్నస్తొల్లు కేళినవనరు యారు? ”

“ కాగెంచలేసు, స్తూసు. ఉపరిగి కొడచేకూద గౌరవ ఉపరిగి కొడతలేయేశు ”

ముచుగ సభ్యునించు ముచుకసిగే సంతోషవాయితు.

“ ఎల్లరూ సిస్యంతీయే ఇద్దిద్దరే ఈ భూతోఽిక దేవతలోఽికవా గుత్తిత్తు, మాగు ”

ముచుక వుగువన్న కరెదుకేండు మనిగే యోచ. రంగరావు రస్తేయల్లి కేలపు చెజ్జెగళన్న సచుచు చూచారి ఆవస మని. గేట్టు తేగిద తిబ్బుపు కేళక్కత్తులే ఒగుల్లయ పుఱితే కుళితు ఎరువుచొఇ నాచె లో ఓదుత్తిద్వి. తరుణించుబ్బులు క్షుస్తుకరస్తు క్షుయ్యుల్లంచే డిముకొండు ముండే బంచు హేట్టులిన హేలే సొతుకొండళు.

యూవకసు యారు ఎండు తరుణిగే ఆశ్చర్యికసె బంధితు. ఆపరి బాయిబిట్టు కేళలిథి. సేహిపురాథ ప్రశ్నాయస్తు కేర్చాడంతే వూడిదళు. ముచుక ఆ నోయి గనుపిచ్చా. స్ట్రేచ్ యూవకసున్న ఒళగే కరిచు కొండు చోరి సోఫాచ సుంధర కుణితుకేర్చాలు వంతే చేఱి “ ఇత్తా ” ఎంచు కూగిచ.

ఆవరుగళ ప్రంబేయే బంధిస్త ఆప్య “ ఏ న ప్పు? ” ఎండళు.

ಆ ! ಆಕೆಯಾಗುವಂತೆಯೇ ಇದ್ದಾಳಿ. ಇನಳು ವೈದ್ಯನ ಮೊಮ್ಮೆಗೆ ಓರ್ನು ?

“ಸ್ವಲ್ಪ ಕೋಟು ತೆಗೆದುಕೊಂಡಿ. ಸ್ವಲ್ಪ ಈ ಪರಾಕೋಟು ಬಿಜ್ಞಪು ಬಂಡಳ ಸೇಕೆಯಾಗುತ್ತದೆ.”

ಮುದುಕ ತಲೆಗೆ ಸುತ್ತಿಕೊಂಡಿದ್ದ ಮಹಿಳೆ ತೆಗೆದು, ಮೊಮ್ಮೆಗೆ ಈ ಸಂಘಾಯದಿಂದ ಪರಾಕೋಟು ಬಿಜ್ಞಿ, ಅವಳು ಕೃಗೆ ಸೇತು ರಾರಿಕೊಂಡಿದ್ದ ದಂತದ ಪ್ರಾಣಿಯ ಬೆತ್ತುವನ್ನು ತೆಗೆದುಕೊಂಡ.

ಹೊರ ಪೋಷಾಕು ಬಿಜ್ಞಿದರೂ ಒಳ ಪೋಷಾಕು ಹಾಗೆಯೇ ಇತ್ತು. ಮನುಷ್ಯ ನೋಡುವುದಕ್ಕೆ ರಾಜಾ ಪಾಟು ಹಾಕಿಕೊಂಡವನಂತೆ ಇದ್ದಾನೆ. ಮೈಸೂರಿನಲ್ಲಿ ಹಳೆಯ ಕಾಲ ದ ಅರಸರು ಇಟ್ಟುಕೊಳ್ಳುವಂತಹ ಬಣಿದ ಸಿಲ್ವ್ ಪೇಟ್‌ಎಂಬು. ತುಂಬಾ ಜರೀ ಕೆಲಸ ಮಾಡಿದ ಬಟ್ಟಿ ಬೆಂಡಿಗೆ ಸುತ್ತಿದೆ. ಮೈಗೆ ಉದ್ದ್ವಾದ ಕರಿಯ ಕೋಟು. ಮೂರು ಬೆರಳಗಲ ಕಲಾಪತ್ತಿನ ಪಂಚಿ ಕಚ್ಚಿ ಹಾರಿ ಉಟ್ಟಿದ್ದಾನೆ. ಎರಡು ಕೃಗಳಲ್ಲಿಯೂ ಎರಡಿರಡು ಉಂಗುರಗಳು.

ವೈದ್ಯ ಪುರುಷನು ಬಲಗೈಯ್ಯಲ್ಲಿ ಬೆತ್ತು ಪ್ರಾಣ ಏಡಿದು, ಎಡಗೈಯ್ಯಲ್ಲಿ ಮಿಂದಿ ಯನ್ನೊಮ್ಮೆ ಹುರಿಮಾಡಿ, ತಾನೂ ಬಂದು ಸೋಷಾದ ಮೇಲೆ ಕುಳಿತು ಕೊಂಡು ಹೇಳಿದ.

“ನಮ್ಮ ಕಾಲ ಈಗೆಲ್ಲಿದೆ ? ಕಾಂಗ್ರೆಸ್ ಸರ್ಕಾರ ಬಂದು ಮರ್ಯಾದೆ ಎಂಬುದೇ ಇಲ್ಲ”

ಅನಂದ ಹೊಗುಟ್ಟು “ಹೊತ್ತಾಗುತ್ತಾ ಬಂತು. ನಾನಿನ್ನ ಹೊರ ಡಲೀ?” ಎಂದ

“ಎಲ್ಲಾದರೂ ಉಂಟೇ? ಈದಿನ ಪ್ರಾಣ ಉಳಿಸಿದ್ದೀ. ಅಂತಹವನನ್ನು ಸುಮ್ಮನೆ ಕಳಿಸುವುದೇ? ಆಶಾ”.

ಪರಾಕೋಟು ಒಳಗಿಡಲು ಹೊಗಿದ್ದ ಆಶಾ ಇಷ್ಟು ಹೊತ್ತಿಗಾಗಲೇ ವಾಪ್ಸಿ ಬರುತ್ತಿದ್ದಳು. ತಾತ “ನನ್ನ ಪ್ರಾಣ ಉಳಿಸಿದ್ದೀ” ಎಂದು ಹೇಳಿದ ಮಾತು ಅವಕ ಕಿವಿಯ ಮೇಲೆ ಬಿದ್ದಿತು. ಗಾಬರಿಂದ ಪ್ರಶ್ನೆ ಮಾಡಿದಳು.

“ಎನು, ಏನಾಯಿತು?”

“ಎನು ಹೇಳಲಿ, ಆಶಾ. ಯಾವನೋ ಮುಂದೇ ಮಗ ನನ್ನ ಮೇಲೆ ಕಾರು ಬಿಟ್ಟು. ಪ್ರಾಣತೆಗಿದು ಬಿಡುವುದರಲ್ಲಿದ್ದ. ಈ ಪುಣ್ಯತ್ವ ಬಂದು ಪಕ್ಕಕ್ಕೆ ಎಳಿದು ನನ್ನನನ್ನ ಕಾಪಾಡಿದ”

ಆಶಾ ಯುವಕನ ಕಡೆ ನೀರೋಚುತ್ವ ಮಂದರಾಸನನ್ನು ಬೀರಿ ಕ್ಷೇಮು ಗಿದು ಹೇಳಿದಳು.

“ತಮ್ಮಿಂದ ಬಹಳ ಉಪಕಾರವಾಯಿತು”.

“ಅದೇನು ಮಹಾ. ಸಿವ್ಯಾ ಶಾತನವರು ಸಣ್ಣ ವಿಷಯ ದೊಡ್ಡದು ಮಾಡಿ ಹೇಳುತ್ತಾರೆ”.

“ಸಣ್ಣ ದೇನಿಲ್ಲ, ದೊಡ್ಡದೇ, ಆಶಾ. ಇವರಿಗೆ ಒಂದು ಕಪ್ಪು ಕಾಫೀ ಮಾಡಿ ತಂದು ಕೊಡುತ್ತೀರೋ? ಬೇಡನ್ನು ಕಾಫೀ ಮಾಡುವುದೆಂದರೆ ಸಿನಗೆ ತೊಂದರೆಯಾಗಬಹುದ. ಓವಲಾಟನ್ನೇ ಮಾಡಿ ತಂದು ಬಿಡು.

ಆಸಂದ ಬೇಡವೆನ್ನು ತೀರುವಂತೆಯೇ ಆಶಾ ಒಳಗೆ ಹೊದಳು;

ಸವ್ಯಾನೆ ಎಷ್ಟು ಹೊತ್ತು ಕುಳಿತಿರುವುದು. ಓವಲಾಟನ್ ಬರುವವರೆ ವಿಗೆ ಏನಾದರೂ ಮಾತನಾಡಬೇಕಲ್ಲ. ಜಗುಲು ಹತ್ತಿದಾಗ ಬಾಗಿಲು ಬಳ ತಗಲಿಸಿದ್ದ ಇಂ ಅಂಡ್ ಬೈಟ್ ಬೋರ್ಡ್ ಸೋಡಿದ್ದ. ಅದರಲ್ಲಿ ಬರೆದಿದ್ದ ಧಮ್ರರಕ್ತ ಕರ ಬಾಬೂರಾವ್ ಎಂಬ ಚೆಸರನ್ನು ಓವಿದ ಕೂಡಲೇ ಗೃಹ ಸ್ವಾರ್ಪಿಯ ವಿಷಯ ಸ್ವಲ್ಪ ಸೆನಪಿಗೆ ಹಾಗಾಯಿತು. ಹೊತ್ತುಹೋಗಲು ಆ ಮಾತು ಎತ್ತಿದೆ.

“ಸೀವಾವುದೋ ಕಾಲೋನಿ ಮಾಡುತ್ತಿರುವಂತಿದೆ ಅಲ್ಲವೇ?”

“ಅಯ್ಯೋ, ಅದೊಂದು ಕತೆ, ಸೋಡಿ. ಷ್ಟೇಯಾಗ್ಲಿ ಕಾವಲ್ ಕಡೆ ನನ್ನ ದೊಂದು ಸ್ವಲ್ಪ ರೆವೆನ್ಯೂ ಲ್ಯಾಂಡ್ ಇದೆ. ಹಂಡೆ ನಾಟಕದಲ್ಲಿ ಇರುವಾಗಲೂ ನನ್ನೊಂಗೆ ಪಾರ್ಟ್ ಮಾಡುತ್ತಿದ್ದ ಸೆಬಿತನೊಬ್ಬ ಬಂದು ಗಂಟು ಬಿದ್ದ. ಅಲ್ಲಿಲ್ಲ ಮನಿಗಳನ್ನು ಕಟ್ಟಿ ಇಸಗಳಿಗೆ ಕೊಟ್ಟಿರೆ. ನಮಗೂ ಸ್ವಲ್ಪ ಹಣ ಬರುವುದರ ಜೊತೆಗೆ ತೋಕೋಪಕಾರವೂ ಆಗುತ್ತದೆಂದು ಹೇಳಿದ್ದಾನೂ ಒಮ್ಮೆಕೊಂಡೆ. ಕೆಲಸ ಶುರುವಾಯಿತು. ಅಷ್ಟರಲ್ಲಿ ತನ್ನೇನೋಂ

ಮೈ ಚೆನ್ನಾಗಿಲ್ಲವೆಂದು ಹೊರಟುಹೋದ ನಾನೇ ಅದನ್ನು ಕಟ್ಟಿಕೊಂಡು ಸಾಯಂಬೇಕಾಗಿದೆ”.

ಆ ಕಂಪನಿಯ ಪಿವರಗಳೊಂದು ಗೊತ್ತಿಲ್ಲದಿದ್ದರೂ ಅನೇಕ ಮನೆ ಗಳನ್ನು ಕಟ್ಟಿವ ಕಂಪನಿ ಎಂಬುದಕ್ಕೂ ವಾತ್ರೆ ಅನಂದನಿಗೆ ಗೊತ್ತಿತ್ತು. ಅವನು ಹೋದ.

“ಮನಸೆಗಳಿಲ್ಲದ ಈ ಕಾಲದಲ್ಲಿ ಮನಸೆಗಳನ್ನು ಕಟ್ಟಿಪುದು ವಾಸ್ತವವಾಗಿ ಲೋಕೋವಕಾರ. ಈ ಕೆಲಸ ನಿನ್ನು ಬಿರುದು “ಧರ್ಮರತ್ನಾಕರ” ಎಂಬು ದಕ್ಕೇ ತಕ್ಕ ರಾಗಿಯೇ ಇದು”.

“ಎಂಳು ರಾಗಿಯೇ ಹೇಳುತ್ತಾರೆ. ಆದರೆ ನನಗೆ ಅದೊಂದೂ ಇಷ್ಟು ಹೀಲ್ಲಿ. ಒಂದು ಸೂಗಸಾದ ನಾಟಕದ ಕಂಪನಿ ಮಾಡಿಬಿಡಬೇಕೆಂದಿದೆ. ಇಷ್ಟು ಮುಸ್ತಿದಂತರ ಆಗುವುದಲ್ಲವೆಂದು ಸುಮ್ಮಣ್ಣಿಗಿಂದ್ದೇನೆ. ನಿನ್ನುಂ ತಹ ಯುನಕರು ಮುಂದೆ ಬಂದರೆ ಇಂದೂ ನಾನು ಬಾಷಪ ಚಡಾಯಿಸಿ ಬಿಟ್ಟುನು”

“ಸೇವು ವಾಡಿಬಿಡ ಪರಬರೆ! ಸೇವು ಸಾಫ್ತಕದ ವಟ್ಟಿಗಳನ್ನು ರಾಡಿಕೊಂಡು ಬಂದಾಗ ಕೇಳಿದೆನಲ್ಲಾ. ಕಂತ ಈಯೆತ್ತೂ ಕಂಚು ಹೊಡೆದ ಹಾಗಿದೆ”

ಮಂದಕ್ತಾಜುವ ಧ್ಯಾನಿಯಲ್ಲಿ ವಾತನಾಡ ತೂಡಿದ

“ಈಗೆನ್ನದೆಯಪ್ಪ, ನನ್ನ ಕಂತ. ನಾನು ನಾಥಾರಣವಾಗಿ ಜವಾನನ ಪಾಟು, ರಂಕ್ಕುಷನ ಪಾಟುಗಳನ್ನು ಯಾಕೃತಿದ್ದೆ. ಒಂದು ದಿನ ಯಂಜ ಮಾನರು ಕಂಪನಿ ಮನೆಯಲ್ಲಿರಲ್ಲಿ, ಏಕೆಂಬು ಮಂದಿ ನಟರನ್ನು ಕೂಡಿ. ಕೊಂಡು ಯಂಜಮಾನರು ನಾಟಕದಲ್ಲಿ ಯಾವ.ವ ಮಂಟ್ಟಿಗಳನ್ನು ಹಾಡುತ್ತಿದ್ದೆ. ಮಾರಾನುಭಾವ. ವಾರೆಯಲ್ಲಿ ಸೀಂತು ಎಲ್ಲವನ್ನೂ ಕೇಳಿದ್ದು. ಇಂಗೆ ಬಂದಿದ್ದೇ ತಪ್ಪಿಕೊಂಡು “ಭೇಷಣೆ, ಬಾಣ ಭೇಷಣೆ”.ನನ್ನಮೆಸರು ಉಳಿಸುವವನ್ನು ಎಂದರೆ ನಿನೇ! ತೆಂಬು ನನ್ನ ರಾಗಿಯೇ ರಾಡುತ್ತೀಂ” ಎಂದರು. ಅಂದಿಸ್ತಿಂದ ಯಂಜನಾನರಿಗೆ ಮೈ ಚೆನ್ನಾಗಿಲ್ಲದಿನ್ನರೆ, ಅವರು ಹಾಡಿದ್ದರೆ ಅವರ ಪಾಟುಗಳೆಲ್ಲಾ ನನಗೇ ವಿಂಬಲು,

ಮುದುಕ ಮುಂದ ದೇಸು ಮಾತನಾಡುತ್ತಿದ್ದನೋ. ಕ್ಯೆಯಲ್ಲಿ ಎರಡು ಕಪ್ಪು ಕಾಫೀ ಬ್ರಿಡುಕೊಂಡು ಬಂದ ಆಶಾ ಅಂದಳು.

“ವನವ್ವಾ ಹಳೇ ಕತೆ ಹುರುಮಾಡಿಬಿಟ್ಟು. ಏನೋ ಒಂದು ಗಳಿಗೆ ಬಂದಿರುವವರನ್ನು ಯಾತಕ್ಕೆ ಬೇಳಾರು ಮಾಡುತ್ತೀರು ?

“ನಾನೆಣ್ಣ ಬೇಳಾರು ಮಾಡಿದೆನವ್ವು ಕೇಳಿದರು. ಹೇಳುತ್ತಿದ್ದೇನೀ”

“ಬೇಳಾರೆನಿಲ್ಲ. ಸಿನ್ನುತಾತ ಹೇಳುತ್ತಿನುದು ಸ್ವಾರಸ್ಯವಾಗಿದೆ”.

“ಅದಿರಲ ಕಾಫೀ ತೆಗೆದುಕೊಳ್ಳಿ”.

ಆಶಾ ಅವನಿಗ ಕಾಫೀ ಕೊಟ್ಟಿಕ್ಕು ತನಗೆ ಸಿದ್ಧ ಬರುವುದಿಲ್ಲವೆಂದೂ ಇಮ್ಮೆ ಹೊತ್ತಿಸಿಲ್ಲ ಹನ್ನಾ ಬೇಡವೆಂದೂ ಮುದುಕ ಹೇಳಿದ. ಆಶಾ ತಾನೇ ಕುಡಿಯ ತೊಂದಿದಳು.

“ಬಹಳವಾಗಿ ಕುಡಿದಿನ ಹೇಷ ರೂಕಿಕೊಂಡು ಯಜಮಾನರು ಸ್ವೇಜನ ಹೇಳಿ ಬೀಗೆ ಬಂದು ಹಾಗೆ ಹೊರಬು ಹೊಗುತ್ತಿದ್ದರು. ಆವರ ಬದಲು ಸಾನೇ ವಾಟುಗ ಮಾಡುತ್ತಿದ್ದೆ. ವಾಟುಗ ಮಾಡುತ್ತಿರುವವರು ಯಜಮಾನರಳ್ಲ ಎಂದು ಗೊತ್ತಾಗುತ್ತಿಲ್ಲಿ”.

“ಈಗ ಅವೆಲ್ಲಾ ಯಾಕೆ? ಸಿನಗೆ ಗೊತ್ತಾಗುವುದಿಲ್ಲ, ಸುಮೃಸಿರು. ಸೇನು ಹೇಳುವುವನ್ನು ಕೇಳಿದರೆ ಜನ ನಗುಶ್ವಾರೆ?”

“ಯಾಕೆ ನಗಪೀಕು? ನಾನೆನು ಹೇಳುತ್ತಿದ್ದೇನೆಂಬೇ? ನನ್ನ ಜೊತೆ ಯಲ್ಲಿ ವಾಟುಗ ಮಾಡುತ್ತಿದ್ದವರು ಈ ದಿನವೂ ಎಷ್ಟು ಜನರಿಲ್ಲ. ಬೇಕಾದರೆ ಕೇಳಿಸುತ್ತೇನೆ”.

“ಸಿನಗೆಷ್ಟು ಹೇಳಿದರೂ ಗೊತ್ತಾಗುವುದಿಲ್ಲ”.

“ಘಾಳಾಗಿ ಹೊಗಲೆ ಬಡು. ಸಿನ್ನುದುರಿಗ ಮಾತೇ ಆಡುವುದಿಲ್ಲ”.

ತಾತ ಮೊಮ್ಮೆಗಳ ಜಗಟಕ್ಕೆ ತಾನು ಕಾರಣನಾಡಿನಲ್ಲಾ ಎಂದು ಅನಂದನಿಗೆ ಸಂಕೊಚಿಸಾಯಿತು. ಹೇಗಾದರೂ ತಿಣ್ಣಿಸಿಕೊಂಡು ಹೊರಿಟು ಹೊಗೊಣವೆಂದು ಹೇಳಿದ.

“ಹೊತ್ತಾಗುತ್ತಿದೆ. ನಾನಿನ್ನು ಹೊಗಿಬರುತ್ತೇನೆ”.

ಆಶಾ ಕ್ಯೆಮುಗಿದು ನಕ್ಕಿಂತು.

ಎದ್ದು ಸಿಂತು ಹೊರಡುವುದರಲ್ಲಿದ್ದವನ್ನು ಕರೆದು ಮುದುಕ ಹೇಳಿದ.

“ನೀನು ಸಾವಕಾಶವಾಗಿ ಬಾ. ಸಿನೆಗ್ಯಾಡನೆ ಬಹಳ ಮಾತನಾಡ ಬೇಕಾಗಿದೆ”.

ಬರಬಹುದೋ ಬೇಡವೋ ಎನ್ನು ವಂತೆ ಆಶೀಯ ಕಡೆ ನೋಡಿದ.

“ನೀವು ನಮ್ಮ ತಾತನಿಗೆ ಸ್ನೇಹಿತರಾಗಿ ಬಟ್ಟಿದ್ದಿರಿ. ನಿವೇ ಆಗಾಗ ಅವರನ್ನು ಬಂದು ನೋಡಿಕೊಂಡು ಹೋಗುವುದು ಒಳೀಯದು. ಇಲ್ಲದಿದ್ದರೆ. ಅವರೇ ಎಲ್ಲಿದ್ದರೂ ನಿಮ್ಮ ಮನೆ ಹುಡುಕಿಕೊಂಡು ಬಂದು ರು ಎಂಡಾ ಹೊಡೆದು ಬಿಡುತ್ತಾರೆ.

೨

ಮಾರನೆಯ ಬಿನ ಚೆಳಗಾಗ ಆನಂದ ತಪ್ಪ ಸ್ನೇಹಿತನೊಬ್ಬನನ್ನು ನೋಡಲು ಗಾಂಧಿನಗರಕ್ಕೆ ಹೋಗಿದ್ದು. ವಾಸನು ಬರುತ್ತಾ ವೈಯಾಳೀ ಕಾವಲ್ ಯೋಸ್ ಬಿಲ್ಲಿಂಗ್ ಕಂಪನಿಯ ಹೊಡ್ಡು ಬೋಚು ನೋಡಿದ. ಅದೇ ಧರ್ಮರತ್ನಾಕರ ಬಾಬೂರಾಯರ ಕಂಪನಿ. ಅದೇನು ಮನಸೆಗಳನ್ನು ಕಟ್ಟಿತ್ತಾರೋ ಏನು ಮಾಡುತ್ತಾರೋ ನೋಡಿಕೊಂಡು ಬರೋಣವೆಂದು ಆ ಕಂಪನಿಗೆ ಹೋದೆ.

ಹೊಡ್ಡು ಮನೆಯೊಂದರ ಮಹಡಿಯ ಮೇಲೆ ಕಂಪನಿಯ ಆಫೀಸು. ಹೊರಗಡೆ ಜವಾನ. ಒಳಗಡೆ ಬೇಕಾದಷ್ಟು ಫರ್ನಿಚರು. ಆಫೀಸು ಜಬರದಸ್ತಾಗಿತ್ತು. ಹೋಗುತ್ತಲೇ ಕಣ್ಣಿಗೆ ಕಾಣುವಂತೆ ಧರ್ಮ ರತ್ನಾಕರ ಬಾಬೂರಾಯರ ದೊಡ್ಡ ಭಾವಚಿತ್ರ. ಮೂಲೆಯಲ್ಲಿ ಸೆಕ್ರೆಟರಿ ರೂಮು.

ಆ ಕೋಣೆಯನ್ನು ಸ್ಲೈಪ್‌ನಿಂದ ನಿರ್ಮಿಸಿ ಧಳಧಳ ಗುಟ್ಟಿದ್ದ ವಂತೆ ವಾಲಿಂಗ್ ಮಾಡಲಾಗಿತ್ತು. ಬಾಗಿಲು ತೆಗೆದಿದ್ದ ದರಂದ ಯಾರನ್ನೂ ಕೇಳಿದೇ ಆನಂದ ಒಳಗೆ ಪ್ರವೇಶಿಸಿದ.

ನೂರಾರು ರೂಪಾಯಿ ಬೆಲೆಬಾಳುವ ಮೇಜದ ಮುಂದೆ ನರೀಸ್ಯ ವೇವಧಾರಿಯು ಕುಳಿತು ಸಿಗರೀಟು ಸೇದುತ್ತಿದ್ದ. ಮೇನ ಹಾಗಿದ್ದರೂ ನಮ್ಮ ದೇಶದವಸೇ ಎನ್ನು ವುದು ಶ್ವಷ್ಟವಾಗಿ ಕಂಡುಬರುತ್ತಿತ್ತು. ಮೇಜದ.

ಮೇಲೆ ಎನ್. ಜಿ. ಪಿಳ್ಳಿ ಸೆಕ್ರೆಟರಿ ಎಂದು ಬರೆದಿಟ್ಟು ನುರದ ತುಂಡು ಅಲು ಗಾಡದೇ ಕುಳಿತ್ತತ್ತು.

ಅನಂದ್ ಒಳಗೆ ಹೋಗಲು ಪಿಳ್ಳಿ ಪನಗ್ನಾಯಿ ಮಾಡಿ “ಬಸ್ಸಿ ಬಸ್ಸಿ ಕುಳತುಕೊಳ್ಳಿ” ಎಂದ.

ಅಭ್ಯಾಗತ ಕುಳತುಕೊಂಡ ಮೇಲೆ ಗೋಲ್ ಫ್ಲೀಕ್ ಸಿಗರೀಟ್ ಟ್ರೇ ಲೆಗೆದು ಸಿಗರೀಟ್ ಕೊಟ್ಟು, ಅತ ಹಚ್ಚಿ ಕೊಂಡನಂತರ ಕೇಳಿದ
“ತಮಗೇನಾಗ ಜೀಕಾಗಿದೆ?”

ತನಗೆ ಹಿಂದಿನ ದಿನ ಸಾಯಂಕಾಲ ಧರ್ಮರತ್ನಾ ಕರರು ಸಿಕ್ಕಿದುದೂ ತಾನು ಅವರ ಪ್ರಾಣ ಉಳಿಸಿ ಪರಿಷಯ ಮಾಡಿಕೊಂಡುದೂ ಮುಂತಾದು ಪೊಂದನನ್ನು ಆನಂದ ಹೇಳಲಿಲ್ಲ.

“ಯಾವಾಗಲೋ ಹೇವರಿನಲ್ಲಿ ನಿಮ್ಮ ಕಂಪನಿಯ ಅಡ್ರೆರ್ ಟ್ರೈಜ್ ಮೇಂಟ್ ಸೋಡಿಡ್. ಏನು ಶಾಖಾಚಾರ್ ಮೋ ವಿವರವಾಗಿ ತಿಳಿದುಕೊಂಡು ಹೋಗೋಣವೆಂದು ಬಂದಿ”

“ಓಹೋ, ಅಗತ್ಯವಾಗಿ. ತಮ್ಮಂತಹವರಿಗೆ ತಿಳಿಸುವುದಕ್ಕಾಗಿಯೇ ನಾನಿ ರುವುದು ಸೋಡಿ. ನಮ್ಮ ಕಂಪನಿಯ ಮಾಲೀಕರಾದ ಧರ್ಮರತ್ನಾ ಕರಬಂಧಾರಾಯರಿಗೆ ನೈಯಾಳೆ ಕಂಪಲ್ ಬಳಿ ಒಂದು ಚೆದುರ ವ್ಯುಲಿಯನ್ನು ನಿರ್ವಹಿಸಿದೆ. ಅಲ್ಲಿಲ್ಲಾ ಸೈಟ್‌ಗಳನ್ನು ಮಾಡಿದ್ದೇವೆ. ಹನೆಗಳನ್ನು ಕಟ್ಟಲು ಏಪಾರಿಂಡು ಗಳನ್ನು ಮಾಡಿದ್ದೇವೆ. ಸೈಟ್‌ನ ಮೇಲೆ ಏರಡು ಸಾವಿರ. ಮನೆ ಕಟ್ಟಲು ಎಂಟು ಸಾವಿರ. ಒಟ್ಟು ಹತ್ತು ಸಾವಿರವಾಗುತ್ತದೆ. ನಮಗೆ ಮಾರು ಸಾವಿರ ರೂಪಾಯಿ ಕೊಟ್ಟರೆ ಮನೆ ಕಟ್ಟಿಕೊಟ್ಟ ಬಿಡುತ್ತೇನೆ. ಉಳಿದ ಏಳು ಸಾವಿರನನ್ನು ಸೀನ್ ಶುಳಭವಾದ ಕಂತುಗಳಲ್ಲಿ ಕೊಡಬಹುದು”

ನಿಷಯ ಮತ್ತು ನ್ಯೂ ವಿವರವಾಗಿ ತಿಳಿದುಕೊಳ್ಳಲು ಆನಂದ್ ಕೇಳಿದ

“ಮನೆ ಕಟ್ಟಿಕೊಳ್ಳಲು ಸಾಲ ಕೊಡುವ ಸೋಸೈಟಿಗಳೂ, ಕಾರ್ಪೊರೇಷನ್‌ಗಳೂ ಇವೆನುಲಾ. ಹಾಗಿರುವಾಗ ನಿಮ್ಮ ಕಂಪನಿಯಿಂದ ನಮಗೆ ಸಿಗುವ ಹೆಚ್ಚು ಸವಲತ್ತೇನು?”

“ಎಷ್ಟೋ ಇನೆ. ನೀವೇ ಮನೆಕಟ್ಟಿಕೊಳ್ಳಬೇಕಾದರೆ ಸಾಮಾನು ಸರಂಚಾಮುಗಳನ್ನು ಒದಗಿಸಿಕೊಳ್ಳಬೇಕು. ಅವು ಸಮಯದಲ್ಲಿ ಒಂದು ಸಿಕ್ಕಿದರೆ ಮತ್ತೊಂದು ಹಿಕ್ಕುವುದಿಲ್ಲ. ಅರೋಂದು ಕಷ್ಟ, ಒಂದೇ ಮನೆ ಯನ್ನು ಕಟ್ಟಿನ ಸಿಹಿಗೆ ಖಚು ಹೆಚ್ಚಿ ಬೀತ್ತುದೆ. ನಾವಾದರೋ ನೂರಾರು ಮನೆಗಳನ್ನು ಕಟ್ಟಿವುದರಿಂದ ಖಚು ಕಡಿಮೆಯಾಗುತ್ತದೆ. ನಾವು ಕಟ್ಟಿಕೊಡುವಂತಹ ಮನೆ ನೀವೇ ಕಟ್ಟಬೇಕಾದರೆ ಸ್ವೀಕಿನ ಬೆಲೆಯ ಭ್ರದೇ ಹತ್ತು ಸಾವಿರವಾಗುತ್ತದೆ”

“ಹೋದು. ಒಂದು ವಿಧವಾಗಿ ನೀವು ಹೇಳುವುದು ಸಮಂಜಸವಾಗಿ ಕಂಡುಬರುತ್ತದೆ”

“ಅಷ್ಟೇ ಅಲ್ಲ, ಸ್ವಾಮಿ. ಆ ಸೊಸ್ಯೆಟಿಗಳು, ಕಾರ್ಪೋರೇಷನ್‌ಗಳು ಎಂದಿರಲ್ಲ, ಅದೆಲ್ಲ ಪ್ರಯೋಜನವಿಲ್ಲ. ನೀವು ಮೊದಲು ಸ್ವೀಕು ತೆಗೆದು ಕೊಳ್ಳಬೇಕು. ಅದನ್ನು ಅವರಿಗೆ ಅಡವಾನ ಮಾಡಿ ಅಸ್ತಿತ್ವವೇ ಹಾಕಬೇಕು. ಅದೆಲ್ಲ ಎಷ್ಟು ಕಷ್ಟ. ಸಾಂಕ್ಷೇತಿಕ ಆಗಾವುದು ಎಂದಿಗೋ. ನಮ್ಮ ದು ಯಾಗಿಲ್ಲ. ಸ್ವೀಕಿನ ಬೆಲೆಗಂತ ಸ್ವಲ್ಪ ಹೆಚ್ಚಿ ಅಂದರೆ ಮೂರು ಸಾವಿರಕೊಟ್ಟಿರೆ ಎರಡು ಓಂಗಳಲ್ಲಿ ನಿಮ್ಮದೇ ಮನೆ”

“ಈಗ ಎಷ್ಟು ಮನೆಗಳನ್ನು ಕಟ್ಟುತ್ತೀರಿ?”

“ಮೊದಲು ನೂರು ಮನೆಗಳನ್ನು ಮಾತ್ರ ಕಟ್ಟುತ್ತೀನೆ. ಅದರ ಕೆಲಸ ಮುಗಿದ ಮೇಲೆ ಬೇರೆ ಅಲೋಚನೆ. ಈಗಲೇ ಎಲ್ಲಾ ವಿನೆಗಳಿಗೂ ಅಡ್ಡಾನ್ನಿಗಳು ಬಂದಿನೆ. ಒಂದೊ ಎರಡೊ ಇದೆ, ಅಷ್ಟೇ ನಿಮಗೆ ಬೇಕಾದರೆ ಈಗಲೇ ಅಡ್ಡಾನ್ನಿ ಕೊಟ್ಟಿ ಕರಾರು ಮಾಡಿಕೊಳ್ಳುವುದು ಒಳ್ಳೆಯದು.”

“ಸ್ವೀಕು ನಿಮ್ಮದು. ಮನೆ ಕಟ್ಟಲು ಎಂಟು ಸಾವಿರ. ನಮ್ಮಿಂದ ಮೂರು ತೆಗೆದುಕೊಳ್ಳುತ್ತೀರಿ ಇನ್ನು ಇದು ಸಾವಿರದಂತೆ ನಿಂದೇ ಹಾಕಿ ನೂರು ಮನೆಗಳನ್ನು ಕಟ್ಟುತ್ತೀರೋ?”

“ನಾವೇ ಹಾಕಿ ಕಟ್ಟಿ ಕೊಟ್ಟಂತೆಯೇ ಅನ್ನಿ. ನಾವೂ ಒಂದಿನ್ನು ಹಾಕುತ್ತೇನೆ. ಅನೇಕ ಮುಂದಿ ಸಾಹುಕಾರರು ತಾವು ಮುಂದೆ ತಾವು ಮುಂದೆಂದು ಸಾಲ ಕೊಡಲು ಮುಂದೆ ಬಂದಿದ್ದಾರೆ ಇಂಡಿಯಾ

ಸಕಾರದವರು ತಾವು ಕೊಡುತ್ತೇನೆನ್ನುತ್ತಾರೆ. ಅದೇನು ದೊಡ್ಡ ವಿನಯ ವಲ್ಲ, ಬಿಡಿ."

"ಟ್ರೀ ಸ್ಟ್ರೀ ಬೋರ್ಡ್‌ಎಂಬೆನವರು ಒಷ್ಟಿದ್ದಾರೋ?"

"ಅಲ್ಲಿಂಜನೆ ಮಾಡುವುದಾಗಿ ಹೇಳಿದ್ದಾರೆ. ಅವರೊಪ್ಪದಿದ್ದರೆ ಕೇಳುವುಂಬಾರು? ಟ್ರೀಟ್ ಬಂದೇ ಬರುತ್ತದೆ. ತೋಡುಗಳನ್ನು ನಾವೇ ರಾಕುತ್ತೇನೆ. ನಿರು ಕೊಡುವುದೊಂದು. ಅವರು ಕೊಡದಿದ್ದರೆ ಭಾವಿ ಗಳನ್ನು ತೋಡಿ ಪವರ್‌ನಿಂದ ನಿರ್ತಿ ಸರಪರಾಜು ಮಾಡುತ್ತೇನೆ. ಅಷ್ಟೇಲ್ಲ ಮಾಡಿದವರು ಸುಮೃಸಿರುತ್ತೇವೆಯೇ? ಅಷ್ಟೇಲ್ಲ ಯಾಕೆ? ಕಾಲನುಹಿಮೆ ನಿಮಗೆ ಗೊತ್ತಿಲ್ಲವೇ, ಯಾವಾದರೂ ಅಸೆಂಬ್ಲಿ ಮುಂಬರ್ ಗಳನ್ನು ಸರಿಯಾಗಿ ಹಿಡಿದರೆ ಮಾಡಿಕೊಡುತ್ತಾರೆ"

ಪಿಠಿಯೂ ಅನಂದನು ಮಾತನಾಡುತ್ತಾ ಕುಳಿತಿದ್ದಂತೆ ಟೆಲಿಫೋನ್ ಶಬ್ದವಾಯಿತು. ರಿಸೆವರ್ ತೆಗೆದು ಕೇಳಿದೊಡನೆಯೇ ಪಿಠಿಯ ಮಾತ್ರ ಒಂದು ತರಹವಾಯಿತು. "ಕೊಡಲೇ ಬರುತ್ತೇನೆ" ಎಂದು ಹೇಳಿ, ಅನಂದ ನನ್ನ ಕುರಿತು ಹೇಳಿದ.

"ಕ್ಕುಮಿಸಬೇಕು. ನಾನು ಅಜೆಂಟಾಗಿ ಹೊಗಬೇಕಾಗಿದೆ: ಬಾಬೂರಾಯರು ನಿನ್ನ ರಾತ್ರಿ ವ್ಯತರಾದರಂತೆ"

ಆ ಮಾತು ಕೇಳಿ ಅನಂದನಿಗೆ ಇಶ್ವರ್ಯರವಾಯಿತು. ಹಿಂದಿನ ದಿನ ಸಾಯಂಕಾಲ ಹುಷಾರಾಗಿದ್ದ ಮುದುಕ ಆಗಲೇ ಗೊತ್ತಾ ಹೊಡಿದನೇ?

ಪಿಠಿ ಎದ್ದು ಹೊರಟಿಬಿಟ್ಟು. ಅವನ ಹಿಂದೆಯೇ ಅನಂದನೂ ಹೊರಟಿ.

ಉ

ಅನಂದನಿಗೆ ಅದೇ ಯೋಚನೆ ಮಂಸಸ್ತಿಗೆ ತೊರಿದ ಕಡೆ ಹೊಗು ವಂತಿಲ್ಲ. ಅದಿನ ಕೋಟೆನಲ್ಲಿ ಮುಖ್ಯವಾದದೊಂದು ಕೇಸಿದೆ. ಕ್ಕೆ

ಗಾರರು ಬಂದು ಆಫೀಸಿನಲ್ಲಿ ಕಾದಿರುತ್ತಾರೆ. ಆದರೂ ಅದೇ ಹೋಚನೀ-ಮುದುಕ ಇದ್ದಕ್ಕಿಂದ ರಾಗೆಯೇ ಸತ್ತನೆನ್ನು ವುದು ಆಶ್ಚರ್ಯವಾಗಿತ್ತು. ವೃದ್ಧನಾದರೂ ಹಿಂದಿನ ದಿನ ಗುಂಡುಕಲ್ಲಿನಂತಿದ್ದು. ಆರೋಗ್ಯವಾಗಿದ್ದು. ಅವನನ್ನು ಸೋಡಿದರೆ ಸೆಗಡಿ, ಕೆಮ್ಮಲು ಸಹ ಇರುವೆಂತೆ ಇರಲಿಲ್ಲ. ಇವು ಬೇಗ ಅವನು ಸತ್ತುದುದು ಹೇಗೆ?

ಮನಸ್ಸಿನಲ್ಲಿ ಮತ್ತೊಂದು ಚಿಂತೆಯೂ ಬಂದಿತು. ನಾರ್ತ್‌ರೈಂಡಿ ನಲ್ಲಿ ಬರುತ್ತಿದ್ದವನ ಹೇಳಿ ಕಾರು ಹರಿಯಂತು ದರಳ್‌ತ್ತು. ತಾನು ಅವನನ್ನು ಉಳಿಸಿ ಮನೆಯಲ್ಲಿ ಬಿಟ್ಟು ಬಂದ ಬೀದಿಯಲ್ಲಿ ಕೊಲ್ಲಬೇಕೆಂದಿದ್ದ ವರು ವಿನೆಯಲ್ಲಿಯೇ ಮುದುಕನನ್ನು ಕೊಂಡು ಹಾಕಿದರೇನು?

ಹಾಗೆ ಕೊಲ್ಲಲು ಕಾರಣವೇನಿರಬಹುದು? ಯಾರಿಗೂ ತೊಂದರೆ ಮಾಡದಂತಹ ಒಳ್ಳಿಯ ಮುದುಕನವನು.

ಗಾಂಥಿನಗರದಿಂದ ನೇರವಾಗಿ ಆ ಮನೆಗೆ ಹೋಗೋಣವೇನ್ನಿಸಿತು, ಮುದುಕ ಸ್ವಾಭಾಪಕವಾಗಿ ಸತ್ತಿದ್ದರೆ ತಾನಾಡುವ ಮಾತುಗಳಿಂದ ಏನಾದರೂ ಹೆಚ್ಚು ಕಡಿಮೆಯಾಗಬಹುದು. ಹಾಗಲ್ಲದೇ ಒಂದು ಹೇಳಿ ಕೊಲೆಯೇ ಆಗಿದ್ದರೆ ಪ್ರೋಲೀಸಿನವರು ಬಂದಿರುತ್ತಾರೆ. ತಾನು ಹೋಗಿ ಈನಡುವೆ ಸಿಕ್ಕಿಹಾಕಿಕೊಂಡ ರಾಗಾಗುತ್ತದೆ ಎಲ್ಲಿಯ ಗ್ರಹಚಾರ? ಬೀದಿಯಲ್ಲಿ ಹೋಗುವ ಮಾರಿಯನ್ನು ಮನೆ ಹೊಕ್ಕು ಹೋಗೆಂದು ಹೇಳಿ ದಂತಾಗುತ್ತದೆ.

ಕೋಟಿನ ಕೆಲಸ ಮಾಡಾನ್ನು ಮೂರು ಗಂಟೆಯ ಹೊತ್ತಿಗೆ ತೀರಿತು. ಮನೆಗೆ ಹೋಗಬೇಕಾಗಿದ್ದವನು ಧರ್ಮಾರಥಾ ಕರರ ಮನೆಗೆ ಹೋದ.

ಹಿಂದಿನ ದಿನದ ಸಂಜೆ ಜಗುಲಿಯ ಹೇಳಿ ಕುಳಿತಿದ್ದಂತೆಯೇ ಆಶಾ ಈದಿನವೂ ಕುಳಿತಿದ್ದಳು. ಮುಖ ಸಪ್ಪಾತ್ತು. ವಿವಳ್ಳಿವದನೆಯಾಗಿದ್ದ ಬಾಲಿಕೆಯು ಎದುರಿಗೆ ಬಂದು ಸಿಂತ ಆನಂದನನ್ನು ಸೋಡಿ ಪ್ರಯತ್ನ ಪುರಸ್ಕರವಾಗಿ ಮುಖದ ಹೇಳಿ ನಗುವನ್ನು ತಂದುಕೊಂಡಳು.

ಎನು ಘೂತನಾಡಬೇಕೋ ತೋರದೆ ಆಲ್ಲಿಯೇ ಇದ್ದ ಮತ್ತೊಂದು ಬೀತ್ತದ ಕುಟುಂಬ ಹೇಳಿನಂತಹ.

ಆಶೆಯೂ ಸಹ ತೋರುವಂತಹ ಸ್ಥಿತಿಯಲ್ಲಿರಲಿಲ್ಲ. ಆದರೆ ಆನಂದನ

ಮುಖ ನೋಡಿದ ಕೂಡಲೇ ಒಂದು ಭಾವನೆಯು ಮನಸ್ಸಿಗೆ ಬಂದಿತ್ತು ಅದನ್ನೇ ಅವಳು ಹೇಳಿದಳು.

“ನಿನ್ನೆಯ ದಿನ ಸಾಯಂಕಾಲ ನೀವು ತಾತನ ಪ್ರಾಣ ಉಳಿಸಿದಿರಿ. ಆದರೆ ರಾತ್ರಿಯೇ ಅವರು ಸಾಯಂಕಾಲಿಯಾತು. ಹಣೆಯಲ್ಲಿ ಬರೆದಿರುವುದನ್ನು ಯಾರು ತಾನೇ ತಪ್ಪಿಸಲಾಗುತ್ತದೆ”

“ಅವರು ಸತ್ತರೆಂಬುದನ್ನು ಕೇಳಿದ ಕೂಡಲೇ ನನಗೆ ದಿಗ್ಭರಮೇ ಯಾದಂತಾಯಿತು ಸಿನ್ನೆಯ ದಿನ ಸಾಯಂಕಾಲ ಜನ್ಮಾಗಿದ್ದರು. ಚೀಳ ಗಾಗುವ ವೇಳೆಗೆ ಇಲ್ಲವೇದಾದರೆ

ಮೊದಲೇ ಅವಳು ಕೇಳಿರೇಕಾಗಿತ್ತು. ಈಗ ಕೇಳಿದರು.

“ತಾತ ಸತ್ತದು ಸಿನಃಗೆ ಹೇಗೆ ಗೊತ್ತಾರುತ್ತಾನು”

“ಈ ದಿನ ಬೆಳೆಗಾಗ ಗಾಂಧಿ ಸಗರಕ್ಕೆ ಹೋಗಿಕೊಗಿತ್ತು. ಹೋಗಿದ್ದೆ. ಆಗ ಸಿನ್ನು ಕಂಪನಿಯ ಬೋಡು ಸೂರ್ಯಿಡಿ. ಏನು ವಿಷಯವೇ ನೋಡೊಣವೆಂದು ಹೋಗಿ ನೋಡಿದೆ. ಐಳ್ಳೆ ಎಂಬುವವರು ಇದ್ದರು. ಇಬ್ಬರೂ ಮಾತನಾಡುತ್ತಿದ್ದೇವು. ಇನ್ನು ಹೊತ್ತಿಗೆ ಸರಿಯಾಗಿ ಟಿಲಿಫೋನ್ ಬಂದಿತು. ಅವರು ಹೇಳಿದರು”

“ಹೌದು. ಪ್ರೋಲಿಸಿನವರು ಏನೇನೋ ಕೇಳಿದರು. ಆಗ ಈ ಕಂಪನಿಯ ವಿಷಯವನ್ನು ಹೇಳಿದೆ. ಅವರು ಪಿಳ್ಳಿಗೆ ಪ್ರೋನ್ ಮಾಡಿದ ರೆಂದು ಕಂಡುಬರುತ್ತದೆ”

ಮುಂದುಕ ಸತ್ತರೆ ಪ್ರೋಲಿಸಿನವರೇಕೆ ಬಂದಿದ್ದನು. ಕಾಗಾದರೆ ಇದರಲ್ಲಿ ಏನಾದರೂ ಒಳಪುಳಿಗಳಿವೆಯೆನು?

“ಪ್ರೋಲಿಸಿನವರೇಕೆ ಬಂದರು”

“ನಾನೇ ಕರೆಸಿದೆ. ಪ್ರೋಲಿಸಿನವರು ಬಂದಿದ್ದರು. ಡಾಕ್ಟರು ಬಂದು ನೋಡಿದರು. ಹೊವನ್ನು ಪರೀಕ್ಷೆ ಮಾಡಲು ಅಸ್ವತ್ತಿಗೆ ತೆಗೆದುಕೊಂಡು ಹೋಗಿದ್ದಾರೆ”

“ಕಾಗಾದರೆ ಸ್ವಲ್ಪ ವಿವರವಾಗಿ ಹೇಳಿ. ಪ್ರೋಲಿಸಿನವರು ಬರಲು ಕಾರಣವೇನು? ಪ್ರೋನ್ ಪರಾರ್ಪಂ ಮಾಡುವ ಅವಶ್ಯಕತೆ ಏನು? ನಿನ್ನ ತಾತನ ಮರಣ ಆಸ್ವಾಭಾವಿಕ ವೆಂದು ಕಂಡದ್ದು ಹೇಗೆ?”

“ಅದು ಬಂದು ಕೆಲಸವಾಯಿತು. ಮುದುಕರುಗಳಿಗೆ ಅಗುವಂತೆ ಸಮ್ಮಾನತಾತನಿಗೆ ಬೆಳಗಾನ ಜೊವ ಐಕೆ ಬೇಗ ಎಚ್ಚರವಾಗುತ್ತಿತ್ತು. ಅವರು ನನ್ನನ್ನು ಬೇಗ ಎಬ್ಬಿಸಿ ಎಬ್ಬಿಸಿ ಆರು ಗಂಟೆಯ ವೇಳೆಗಾಗಲೇ ನನಗೆ ಎಚ್ಚರವಾಗುವುದು ರೂಫಿಯಾಗಿತ್ತು. ಅದೇನೇರ್ಲೇ ಈದಿನ ಎಪ್ಪು ಹೊತ್ತಾದೂ ಎಚ್ಚರವಾಗಲಿಲ್ಲ. ಗುಂಡಮ್ಮೆ ಬಂದು ಎಬ್ಬಿಸಿದಳು. ಅಪ್ಪು ಹೊತ್ತಿಗಾಗಲೇ ಎಂಟು ಗಂಟೆಯಾಗಿತ್ತು. ಅವಳು ಎಂಟು ಗಂಟೆಯಾಗಿದೆ ಎಂದಾಗ ನನಗೆ ಗಾಬರಿಯಾಯಿತು. ಅದಿರಲಿ ನನ್ನನ್ನು ಗುಂಡಮ್ಮೆ “ತಾತ ಈದಿನ ಇನ್ನೂ ಯಾಕೋ ಎಳಲಿಲ್ಲ” ಎಂದಳು. “ಏನೋ ಏಳಲಿಲ್ಲ. ಮಂಗಿರಲಿ ಬಿಡು. ನಿದಾನವಾಗಿ ಏಳುತ್ತಿರೆ” ಎಂದೆ. “ನಾನು ಕರೆದಿ ನವ್ತೃ ಅವರಿಗೆ ಎಚ್ಚರವಾಗಲಿಲ್ಲ” ಎಂದಳು. ನನಗೆ ಗಾಬರಿಯಾಯಿತು. ಎದ್ದು ಹೋಗಿದೆ. ಎಬ್ಬಿಸಿದೆ, ಏಳಲಿಲ್ಲ”

“ಅದು ಸರಿ. ಅಂದರೆ ಸೀವು ಹೋಗಿ ನೋಡುವ ಹೊತ್ತಿಗೆ ಅವರು ಮರಣಹೊಂದಿದ್ದರು. ಅಂತಹ ಸಂದರ್ಭದಲ್ಲಿ ಸೀವು ನಿನ್ನ ಬಂಧು ಮಿತ್ರರನ್ನು ಕರೆಯುವುದು ಸಹజ. ಇದ್ದಕ್ಕಿದ್ದ ಯಾಗೆಯೇ ಸೀವು ಪ್ರೋಲೀಸಿನವರನ್ನು ಕರೆದಿದ್ದ ಯಾಕೆ?”

“ಆದೇ. ಆದೇ ನಾನು ಹೋಳುತ್ತಿರುವುದು? ಹಾಗೆ ಮಾಡಲು ಕಾರಣವೇನೀಂದು? “ಅವಸರ ಪಡಬೇಡಿ ಸಾಮಾಧಾನವಾಗಿ ಕೇಳಿನಿಸ್ನೇ ರಾತ್ರಿ ಹುಣಾರಾಗಿದ್ದ ತಾತ ಇದ್ದಕ್ಕಿದ್ದ ಯಾಗೆಯೇ ಮರಣ ಹೊಂದಿದರೆ ನನಗು ಅಸಹಜವಾಗಿ ಕಾಣಬಾರದೆ? ನಾನು ಪಕ್ಕದ ಕೋಣೆಯಲ್ಲಿ ಮಂಗಿದ್ದಿ. ಸಾಲುಲು ನೋಡಲು ಸಂಕಷೆವಾದರೂ ಅಗಾಧಿಕೇ? ಆಗಿದ್ದರೆ ನನಗೆ ಎಚ್ಚರವಾಗುತ್ತಿರಲಿಲ್ಲವೇ? ಹೊರಗಡೆ ಮಂಗಿದ್ದ ಗುಂಡಮ್ಮನಿಗಾದರೂ ಎಚ್ಚರವಾಗಬೇಡವೇ? ಸಾಧಾರಣವಾಗಿ ಅವಳಿಗೆ ಚೆನ್ನಾಗಿ ನಿದ್ದೆ ಬರುವುದೇ ಇಲ್ಲ ಸ್ವಲ್ಪ ಕಬ್ಬಿವಾದರೂ ಎದ್ದು ಬಿಡುತ್ತಾಳೆ.”

“ಹಾಬ್ರ್ ಫ್ರೆಲ್ಯಾರ್ ಆಗಿದ್ದಿರಬಹುಂದು ತೋರಲಿಬ್ಬವೇ?”
“ಅದೂ ತೋರಿತು. ಅಂತೂ ಗಾಬರಿಯಲ್ಲ ಏ ಮೂರೆದೇ ನನು,

మనేయ డాక్టరు ముకుండ రాయరిగె హేళి కళిసిదే గుండమ్మ హోగి కరతండళు.

“ఆవరు ఒందు సోడి నిమ్మతాత ప్రోటోసియంస్ఫేస్ తేగేదు కోండు సత్తిద్వార. హెచ్చు కడిమేయాగి ఇదు ఆత్మహత్య కేళగే బరుత్తుడే. ప్రోలిసినవరన్న కరిదు విషయ తిలిషబీకు ఎందరు.” తెరేదిట్టి ప్రోటోసియం స్ఫేస్ తేగేదు సిసె ఇద్దుదు అష్టు హోత్తొ నన్న కణ్ణిగే బిద్దిరల్లిల్ల”

“సరి. సరి. ఈగ అధివాయితు.”

“ప్రోలిసోనవరు ఒందు సోడిదరు. నిమ్మడాక్టరు హేళి ద్వాక్ష ఆవరేనూ ఆడ్డి హేళలిల్ల. స్ఫేస్ తిందు సత్తిరఖహుచెందు ఆవరు మాతనాడికోండరు. ఆదరూ ఆవరు బీరి డాక్టరన్న కరిసి పరిక్షే మాడిసిదరు. ఆవరూ ఆదే ఆభిషార్యపట్టరు. ఆదరే కవ వన్న పరిక్షే మాడలేబీకేందు నన్న లాతన దేహవన్న ఆష్టత్తేగే తెగేదుకోండు హోదరు.”

“నివు ఆష్టత్తేగే హోగలిల్లవే ?”

“హోగిదే. పరిక్షే మాడుత్తిద్ద ఘథక్కే బిడలిల్ల. సుమారు ఒందు గంటియ వేళగే అల్లియే ఇద్ద ప్రోలిసో దఫేదారసోబును “ఈగ ముగియువుదిల్ల, తాయి. పరిక్షే ముగియువుదు సాయంకాల వాగుత్తుడే. నివు కాయివేనిద్దరూ నాళియే మాడికోళ్లబీకా గుత్తడి. మనేగి హోగి ఉటి మాడి. ఇదు ముగిద కూడలే యారాదరూ కాస్టేబల్ నన్న కళిశత్తేనే” ఎంద. నానూ గుండమ్మ మనేగి ఒండిపు. అడిగయాగి ఉటి మాడిబీకాదరి ఇష్టు హోత్తొ యితు. కాస్టేబల్ బరలిల్లవల్. నానే ఆష్టత్తేగే హోగోణ పెందు యోచన మాడుత్తిచ్చ. ఆష్టు హోత్తిగే సంయాగి నివు ఒండిరి”.

“ఒస్సి. ఆష్టత్తేగే హోగి సోడిషాణ”

“ಹೊಗೋಣ. ಮಧ್ಯಾನ್ತದಿಂದ ನನಗೊಂದು ಹೊಸ ಯೋಚನೆ ಬರುತ್ತಿದೆ”.

ಆನಂದ ಅಸಕ್ತಿಯಿಂದ ಅದೇನು ಎಂಬಂತೆ ನೋಡಿದ.

“ಇದ್ದಕ್ಕಿದ್ದಂತೆಯೇ ನಮ್ಮ ತಾತ ಪ್ರೋಟಾಸಿಯಂ ಸ್ಯೇನೇಡ್ ಯಾಕೆ ತೆಗೆದುಕೊಂಡರು ಅಂತ”

ಅವಳು ಮಾತು ಮುಗಿಸುವುದರಲ್ಲಿ ಆನಂದ ಪ್ರತ್ಯುಸಿದ.

“ಅಲ್ಲ. ನಿನ್ನೆಯ ದಿನ ಸಾಯಂಕಾಲ ಖಾಸಿಯಾಗಿದ್ದ ನಿಮ್ಮ ತಾತ ಇದ್ದಕ್ಕಿಂದ್ದಂತೆಯೇ ಏಷ ಯಾಕೆ ತೆಗೆದುಕೊಂಡರು?”

“ಅದೇ ನನಗೂ ಯೋಚನೆಯಾಗಿರುವುದು ?”

“ಪ್ರೋಲಿಸಿನವರಿಗೆ ಇದನ್ನು ಹೇಳಿದಿರಾ? ”

“ಅವರು ಕೇಳಲಿಲ್ಲ. ನಾನೂ ಹೇಳುವುದನ್ನು ಮರೆತುಬಟ್ಟು. ಈಗ ನನ್ನ ಮನಸ್ಸಿಗೆ ಬಂದಿರುವ ಅಲೋಚನೆ ಏನು ಎಂಬುದನ್ನು ನಿರ್ವಹಿಸಿ ಇಲ್ಲವಲ್ಲ.”

“ಹೇಗೆ, ಹೇಳಿ ಮಾತು ಬೇರೀ ಕಡೆಗೆ ತಿರುಗಿತು.”

“ಏಷ ತಿಂದು ಸಾಯಂಕಾದ ಕಷ್ಟ ನಮ್ಮ ತಾತನಿಗೆ ಏನು ಬಂದಿದ್ದುದು ಅಂತ”.

“ನಿರ್ವಹಿಸಿದನ್ನು ಸ್ವಷ್ಟವಾಗಿ ಹೇಳಿ.”

“ಹಾಗಾದರೆ ಯಾರಾದರೂ ಬಲಾತ್ಮಾರವಾಗಿ ಭಾಯಲ್ಲಿ ಗಿಟುಕರಿಸಿ ತಿನಿಸಿದರು ಎನ್ನುತ್ತೇರೇನು ?

“ಇಲ್ಲ-ಇಲ್ಲ. ಯಾಗೆನ್ನುವುದಕ್ಕೆ ಕಾರಣವೇ ಇಲ್ಲ. ಬೆಳಗೆ ನಮ್ಮ ತಾತನ ಯೆಣ ನೋಡಬೇಕಿತ್ತು. ನಿದ್ದೆ ಮಾಡುತ್ತಿರುವಂತಿತ್ತು. ಒಂದು ವೇಳೆ ನಿರ್ವಹಿಸಿದ್ದನ ಹಾಗಿದ್ದರೆ ಪರಿಕ್ಷೇಮಾಡಿದ ಇಬ್ಬರು ಡಾಕ್ಟರುಗಳಿಗೂ ಬಂದಿದ್ದ ಅಮೇರ್ಪ್ರಿಂದು ಜನ ಪ್ರೋಲಿಸಿನವರಿಗೂ ಗೊತ್ತಾಗದೆ ಇರುತ್ತಿತ್ತೇ?”

ಅಂತಹ ಸಮಯದಲ್ಲಿಯೂ ನಗುತ್ತಾ ಆನಂದ ಎಂದ.

“ನಿರ್ವಹಿಸಿ ನಿಚಿತ್ರವಾಗಿ ಮಾತನಾಡುತ್ತೀರಿ, ಆಶಾದೇವಿ. ನಿಮ್ಮ ತಾತನ ಸಾವ ಸ್ವಾಭಾವಿಕವಳಿವೆನ್ನುತ್ತೀರಿ. ಇನ್ನೇನಾಗಿರಬೇಕು? ಆತ್ಮ ಹತ್ಯೆ. ಅದಕ್ಕೆ ಕಾರಣವಿಲ್ಲವೇಂದು ಖಚಿತವಾಗಿ ಹೇಳುತ್ತೀರಿ. ಇದೊಂದೂ

ಅಳ್ಳದಿಷ್ಟರೆ ಕೊಲೆಯಾಗಿರಬೇಕ್ಕಿಂತಿನೆ ?”

“ನಾನು ಹೇಳಿದ್ದು ನಿಮ್ಮ ಮನಸ್ಸಿಗೆ ಉರಲಿಲ್ಲ”

“ಆದೇ ಉರಲಿಲ್ಲ. ಹೇಳಿ”

“ಖಾದ್ಯೇಶವ್ರಾತಕಾಗಿ ಅವರು ಸಹ ತೆಗೆದುಕೊಂಡು ಅತ್ಯಹತೀಯ ಮಾಡಿಕೊಳ್ಳಲು ಕಾರಣವಿಲ್ಲ”

“ಹೇಳಿ, ಹೇಳಿ”

“ಅಷ್ಟೇ. ನಾನು ಹೇಳುವುದು. ಈ ವಿಷಯ ಸಿಹಿತ್ವಾಗಿ ಕಾಣಿ ವುದಿಲ್ಲವೇ ?”

“ಕಾಣತ್ತದೆ. ಪ್ರೋಸ್ಟ್ರಮಾರ್ಪಂ ರಿಸ್ಟ್ರಿಟ್ರೀ ಬಂದು, ಪ್ರೋಲೀಸಿ ನವರು ಏನು ಹೇಳುತ್ತಾರೆಂದು ಕೇಳುವವರಿಗೆ ಏನು ಹೇಳುವುದಕ್ಕಾಗಿ ಆಗುವುದಿಲ್ಲ”

“ಕ್ರೋನ್ಸ್‌ಮಾರ್ಪಂ ರಿಸ್ಟ್ರಿಟ್ರೀ ಬಂದು, ಪ್ರೋಲೀಸಿ ನವರು ಹೇಳುವುದರಲ್ಲಿ ಸಾಯಂಕಾಲದನರೆಗೆ ಆಗುತ್ತದೆ. ಆದಕ್ಕಾಗಿ ನಾನು ಹೇಳುವುದಕ್ಕಾಗಿ ಏನು ಸಂಬಂಧ ?”

“ಯಾಕೆ ಸಂಬಂಧವಿಲ್ಲ ? ನಿಮ್ಮ ಶಾತ ಇಂತಹ ಕಾರಣದಿಂದಲೇ ಸತ್ತರೆಂಬುದು ಪ್ರೋಸ್ಟ್ರಮಾರ್ಪಂ ರಿಸ್ಟ್ರಿಟ್ರೀಸಿಂದ ಗೊತ್ತಾಗುತ್ತದೆ”

“ವರಣಕ್ಕೆ ಪ್ರೋಟೋಫಿರ್ಯಂ ಸ್ಟ್ರೆನೆಡೇ ಕಾರಣವೆಂದು ಬಿಡಿತಾಗಿದೆ ಯಾಬ್ಲ. ರಾಗವರು ಉದ್ದೇಶಪೂರ್ವಕವಾಗಿ ತೆಗೆದುಕೊಳ್ಳಲು ಕಾರಣವೇನು ?”

“ಅರಸ್ತು ನೀವು ಹೇಳಿಕೊಂಡು. ಅವರಿಗೆ ಯಾವುದಾದರೂ ಕಷ್ಟಪೂರ್ವಕ ? ಮನಸ್ಸಿಗೆ ಜೀಜಾರಾಗಿತ್ತೇ ?

“ಆದೇ ಸಸಗಿ ಅಕ್ಕಾಯಿವಾನ್ಯಂತಿರುವಾಡುವುದು”

“ಕ್ರೋಲೀಸಿಕಾರ್ಡಿನೆ ಹೇಳಿ ನೈಡೇಡ್ಯೋಗ. ಆಕ್ಯಾರಿತೀಗೆ ಕಾರಣವೇ ಸಂದು ತಿಳಿದುಕೊಳ್ಳಲು ಅವರಿಗೂ ಆಷಕ್ತಿ ಇರುತ್ತದೆ”

ಒಂದು ಗಂಗೆಯ ಚೆನ್ನಿತ್ತು ಆಲೋಚನೆ ಕಾರಣ ಆಸಂದ್ರ ಹೇಳಿದ.

“ಆದು ಪ್ರಯೋಜನವಿಲ್ಲ”

“ಯಾಕೆ ?”

“ಅವರೂ ಸ್ವಲ್ಪ ಕೆದಕಿ ನೋಡುತ್ತಾರೆ. ಯಾಕೆ ಅತ್ಯವಶೀಯ ಮಾಡಿ

ಕೊಂಡರೋ ಇದರಲ್ಲಿ ಅವರಿಗೆ ಆಸಕ್ತಿ ಉನು? ನೀವು ಹೇಳುವುದ್ದು ಮುಖ್ಯ ವಾಗಿ ಅವರಿದನ್ನು ಪರಿಗಣಿಸುವುದಿಲ್ಲ. ಅರಳು ಮರಬು. ಉನ್ನೋ ಮಾಡಿ ಕೊಂಡ ಎಂದುಕೊಳ್ಳುತ್ತಾರೆ.

“ಅರಳು ಮರಳು! ಇದನ್ನು ನಾನು ಒಪ್ಪುವುದಿಲ್ಲ”

“ನನಗೊಂದು ಆಲೋಚನೆ ಶೋರುತ್ತದೆ, ಅಶಾದೇವಿ”

“ಅದೇನು ಹೇಳಿ”

“ತು ಉರಿರಲ್ಲಿ ಸಂಪತ್ತ ಎಂಬೊಬ್ಬು ಖಾಸಗಿ ಪತ್ತೀದಾರಿದ್ದಾರೆ. ಅವರು ನನಗೆ ಪರಿಚಿತವರು. ಅವರಿಗೆ ಹೇಳಿ ನೋಡುತ್ತೇನೆ”

“ಅವರೇನು ಮಾಡುತ್ತಾರೋ?”

“ನಿಮ್ಮ ತಾತ ಆತ್ಮಹತ್ಯೆಯನ್ನು ಮಾಡಿಕೊಂಡಿದ್ದರೆ ಅದಕ್ಕೆ ಕಾರಣ ವೇನೆಂಬುದನ್ನು ಹುಡುಕಿ ಪತ್ತೆ ಮಾಡುತ್ತಾರೆ”

“ಎಷ್ಟು ಹಣ ಕೇಳುತ್ತಾರೋ?”

“ನನ್ನ ಸ್ವೇಹಿತಮಾಡಿರು. ಹೇಳಿಸುತ್ತೇನೆ”

“ಕಾಗೆ ಬೇಡ. ಅದಕ್ಕೇನಾಗುತ್ತದೋ ಕೊಡುತ್ತೇನೆ. ಅದರೆ ಎಷ್ಟು ಕೊಡಬೇಕೆಂಬುದು ನನಗೆ ಗೊತ್ತಾಗಬೇಕು”

ಆಸಂದ್ರ ನಗುತ್ತ ಪ್ರಶ್ನಿಸಿದ.

“ನೀವೆಷ್ಟು ಕೊಡಬ್ಲ್ಲರಿ?”

“ಎಷ್ಟುದರೂ ಕೊಡಬ್ಲ್ಲ. ನಮ್ಮ ತಾತ ನನಗೇನು ಕಡಿಮೆ ಮಾಡಿಲ್ಲ. ಈ ಮನೆ ಇದೆ. ಇದರ ಪಕ್ಕದಲ್ಲಿ ಎರಡು ಮನಿಗಳು ನಮ್ಮವೇ? ಯಂತೆಯಾರೆಯಲ್ಲಿ ಜಮಿಾನಿದೆ. ಅದರೆ ಇದರ ಮೇಲೆ ಸಿಕ್ಕಾಪಟ್ಟಿ ಖಚು ಮಾಡಲು ತಯಾರಾಗಿಲ್ಲ, ಅಷ್ಟೇ?”

“ನೀವೇ ಕೊಡುವಿರಂತೆ. ನಾನ್ಯಾಯವಾದ್ದುಕ್ಕಿಂತ ರೆಚ್ಚಿಗಿ ಖಚು ಮಾಡಿಸುವುದಿಲ್ಲ, ಬಿಟ್ಟ”

ಧಿ

ಅವು ಹೊತ್ತೂ ಆನಂದ ಹೇಳಿದುದನ್ನು ಕೇಳಿ ಪತ್ತೀದಾರ ಸಂಪತ್ತ ನಕ್ಕು ಅಂದ.

“ನೀವು ಹೇಳುವುದು ವಿಚಿತ್ರವಾಗಿದೆ. ಮುದುಕ ನಿಷ್ಠೆ ತೆಗೆದುಕೊಂಡು ಕಾಣ ಬಿಂದಿಕಾದ ಪ್ರಮೇಯವೇ ಇಲ್ಲ. ಆದರೆ ತೆಗೆದುಕೊಂಡಿದ್ದಾನೆ”

“ಹಾಗಾದರೆ ತನುಗೆ ನಿಷ್ಠೆಯ ಅರ್ಥವಾಗುವಂತೆ ನಾನು ಹೇಳಲಿಲ್ಲ ವೆಂದಾಗಿತು. ತನ್ನ ತಾತ ಉದ್ದೇಶಕ್ಕಾವಕಾಗಿಯೇ ಆತ್ಮಹತ್ಯೆ ಮಾಡಿ ಕೊಂಡಿದ್ದರಬುಂದೆಂದು ಆರಾದೇಸಿ ಹೇಳುತ್ತಾರೆ. ಆತ್ಮಹತ್ಯೆ ಮಾಡಿಕೊಳ್ಳುವಂತಹ ಕಾರಣವೇನಿದ್ದಿರಬಹುದೆಂದು ತೀಳಿದುಕೊಳ್ಳಲು ಅವೇಕ್ಷಿಸುತ್ತಾಳೆ.”

ಸ್ವಲ್ಪ ಹೊತ್ತು ಆಲೋಚಿಸಿ ಸಂಪತ್ತ ಪ್ರಶ್ನಿಸಿದ.

“ಅದಿರಲ. ಈ ದಿನ ಬೆಂಗಳು ಆರಾದೇಸಿಗೆ ಮಾನುರು ಹೊತ್ತಿಗೆ ಎಚ್ಚರಣಾಗಲಿಲ್ಲ ಎಂದಿರಲ್ಲ. ಇದೇಕೇ”

ಪತ್ತೀದಾರನ ಸಂದೇಹ ಚ್ಯಾಷ್ಟಿಯು ಆರಾದೇಸಿಯ ಮೇಲೆಯೇ ಬಿದ್ದಿತ್ತೋ ಎಂದು ಅಜ್ಞಾಕೆದ ಮಾನಸಿನಿಂದ ಆನಂದ ಕೇಳಿದ.

“ನಾನು ತದನ್ನು ವಿಚಾರಿಸಲಿಲ್ಲ. ಒಗ್ಗೆ ಇವಾನವಾಗಿ ಎದ್ದುದರಲ್ಲಿ ಏನಾದರೂ ವಿಶೇಷವಿದೆ ಎಂದು ಭಾಷಿಸುತ್ತೀರೇನು ?”

“ಹಾಗೇನೂ ಇಲ್ಲ. ದಿನವ್ನು ತರು ಗಂಟೆಗೇ ಹಳತ್ತಿದಾಕೆ ಈ ದಿನ ಎರಡು ಗರಬಿ ಹೊತ್ತಾಗೆ ಎದ್ದರೆಂಬುದು ಮಿಳತ್ತಾವಾಗಿ ಕಾಣುತ್ತದೆ”

“ಸರಿ. ಈಗೇನು ವರಾಡಬೇಕೆನ್ನುತ್ತಿರಿ? ”

“ನೀವು ಹೇಳುವುದು ಕೇಳುತ್ತಿದ್ದೇನೆಂದು ಘರ್ ರ ಹಾಲ್ ಕರಬು ರಾಯರು ಆತ್ಮಹತ್ಯೆ ಮಾಡಿಕೊಳ್ಳಲು ಅ ಕಾರಣವೇನೇಂಬುದನ್ನು ಪತ್ತೀ ವರಾಡಬೇಕೆನ್ನುತ್ತಿರಿ. ವರಾಡವೇಕು ಎಂದರೆ ವರಾಡುತ್ತಿನೆ. ಬಹು ಮಟ್ಟಿಗೆ ನಾನು ಸ್ವೀಕರಿಸಿದಂತಹ ಕೆಲಕಾರಿ ಯುರಸ್ಯಾಗೇ ಇಡೀನೆ”

“ನೀವು ಯಶ್ವಿಗಳಾಗಿನ್ನದರಲ್ಲಿ ಸಂದೇಹವೇ ಇಲ್ಲ. ಸಿಹು ಸಿಹಿಯ ನಾನು ಕಾಣಿಸೇ? ತಾವು ಈ ಕಾರಣವಾಗು ಸ್ವೀಕರಿಸಿದೆ ಬೇಕು”

“ರಾಗಾದರೆ ಸಾನೇ ಅರಾಚೆವಿಯನ್ನು ನೋಡಿ ಒಂದೆರಡು ಮಾತು ಗೆಳನ್ನಾಡಲು ಆಪೇಕ್ಷಿಸುತ್ತೇನೇ”

“ಓಹೋ. ಅಗಶ್ಯವಾಗಿ ಆಗಬಹುದು”

“ಯಾವಾಗ ಹೋಗೋಣ”

“ಕುಗಲೀ ಹೋಗೋಣ, ನಡೆಯಿರಿ”

ಸಂಪತ್ತ ಎಷ್ಟು. ಇಬ್ಬರೂ ಬಾಗಿಲಿನ ಕಡಿಗಿ ಹೊರಟಿರು. ಅಮ್ಮು ಹೊತ್ತೂ ಅವರಾಡುತ್ತಿದ್ದ ಮಾತು ಕೇಳುತ್ತಾ ಕುಳಿತಿದ ಸುಂದರ್ ಬಂದು ಕೇಳಿದ.

“ಷನು, ಸಂಪತ್ತ, ನಾನೂ ಬರಲ್ಲೋ ಅಥವಾ ಗೌರಮ್ಮನಂತೆ ಇಲ್ಲಿಯೇ ಕುಳಿತಿರಬೇಕೆನ್ನುತ್ತೀರೋ?”

“ಅಂಬ್ಯೇ! ಸೀನಿಲ್ಲದೇ ಖಂಟಿ? ಬಾಪ್ಪು”

ಅಸಂತರ ಆಸಂದ್ರಾಗೆ ಸುಂದರನ ಪರಿಚಯ ಮಾಡಿಸುತ್ತಾ ಹೇಳಿದ.

“ಇವರನ್ನು ನಿಮಗೆ ಪರಿಚಯ ಮಾಡಿಸುವುದು ಮರೆತು ಬಿಟ್ಟಿದ್ದೆ ನೋಡಿ ಇವನು ಸುಂದರ್ ಆಂತ, ನನ್ನ ಭಾವಮೈದ. ಅಧಾರಂಗಿ ನನ್ನ ಹೆಂಡತಿಯಾದರೂ ಬಿಟ್ಟಿರುತ್ತಾಕೆ. ಇವನು ಮಾತ್ರ ಬಿಡುವೇ ಅಧಾರಂಗನ ಹಾಗೆ ಗಂಟು ಬಿಡ್ಡಿದ್ದಾನೆ”

ಕಾರು ದೈತ್ಯವಾ ಮಾಡುತ್ತಾ ಹಿಂತಿರುಗಿ ನೋಡಿ ಆನಂದನನ್ನು ಉದ್ದೇಶಿಸಿ ಸುಂದರ್ ಕೇಳಿದ.

“ನೀವು ಚೇಳುತ್ತಿದ್ದ ದಸ್ತುಲ್ಲಾ ಕೇಳಿದೆ. ನಿಮ್ಮ ಧರ್ಮರತ್ನಾಕರರ ಮನೆಯಿಲ್ಲ ಅವರೂ ಆವರ ಮಗಳೂ ನಾತ್ರ ಇದ್ದಾರಂತು ಹೇಳುತ್ತಿದ್ದಿರಿ. ಆರಾದೇವಿ ಹೇಗೆ ನೀವನ್ನುಗಳು”

“ಮಗಳ ಮಗಳಂತೆ”

“ಉನ್ನಾವ ಬಂಧುಗಳೂ ಇಲ್ಲದೇ ಈ ತಾತ ಮೋಮ್ಮೆಗಳು ಮಾತ್ರ ಒಟ್ಟಿಗಿರುವುದು ಆಶ್ಚರ್ಯಜಾಗಾಗಿವಯ್ಲಾ”

“ನಾನು ಸಿಕಾಲಿಹಿಷ್ಟು ರಲ್ಲಿ ಅವರಿಗೆ ಹತ್ತಿರದ ಬಂಧುಗಳಾರೂ ಇಲ್ಲ. ದೂರದ ಬಂಧುಗಳು ಯೆಂದುವರಿಸಲ್ಪಿದ್ದಾರಂತೆ. ತಾತ ಸತ್ತಿಡ್ಡಾರೆಂದೂ ಬರ ಬೇಕೆಂದೂ ಅಲ್ಲಿಗೆ ತಂತೀ ಕೊಟ್ಟಿರುವುದಾಗಿ ಆಕೆ ಹೇಳಿದರು”.

“ನಿಮ್ಮ ಆಶಾದೇವಿಗೆ ಮನುನೆಯಾಗಿದೆಯೇನು?”

“ನಾನು ಕೇಳಲಿಲ್ಲ. ನೋಡಿದ್ದರಲ್ಲಿ ಇಲ್ಲವೆಂದೇ ಹೇಳಬಹುದು. ಮನುನೆಯಾಗಿದ್ದರೆ ಗಂಡ ಮನೆಯಲ್ಲಿದೇ ಇರುತ್ತಿದ್ದಳೇ?”

ಇವರು ಮೂರು ಮಂಟಿಯೂ ಧರ್ಮರತ್ನಕರ್ತ ಮನೆಗೆ ಹೋದಾಗ ಆಶಾದೇವಿಯಾಭಿಷ್ಟೇ ಇದ್ದಳು. ಆಸಂದ್ ನೋಡಿದ್ದರಲ್ಲಿ ಮಧ್ಯಾಸ್ತ ಕೊಂಚ ಆಕೆ ಸಪ್ನೆಗಾಗಿದ ಳು. ಈಗ ಗಾಬರಿಯಾಗಿರುವಂತೆ ಕಂಡು ಬರುತ್ತಿದ್ದಳು.

ಆಸಂದ್ ಅವೇರಿಗೆಲ್ಲಾ ಪರಸ್ಪರ ಪರಿಚಯ ವಾಡಿಕೊಟ್ಟಿ. ಆದಾದ ಕೂಡಲೇ ಸಂಪತ್ತ ಕೇಳಿದ.

“ಸಿಮ್ಮೆ ತತ್ತವರು ವಸ್ತುತಾದ ಕೊಣಿ ಯಾವಾಗು.”

“ಆದಾವುದೆಂದು ಶೋರಿಸುತ್ತೇನೆ. ಆದೆ ಸ್ವಲ್ಪ ಮೊತ್ತನ ಮೂದಲು ಪ್ರೋಲೀಸಿನವರು ಬಂದು ಆ ಕೊಣಿಗೆ ಬೀಗ ಹಾಕಿಕೊಂಡುಮೊದರು.”

ಮೂರು ಮಂಟಿಯೂ ಚಿಕಿತ್ರಾದರು. ಸಂಪತ್ತ ನೇ ಪ್ರತ್ಯೇಕಿಸಿದ.

“ಯಾಕೆ? ಏನಾದರೂ ಮೊಸ ಸಮಾಚಾರ ಪಿಚೆಯೇನು?”

“ಮಧ್ಯಾಸ್ತ ಆಸಂದರು ಇಲ್ಲಿಗೆ ಬಂದಿದ್ದಾಗ ಆಸ್ತ್ರೇಗೆ ಹೋಗುವುದಾಗಿ ಹೇಳಿದ್ದೇ. ನಾನೂ ಗುಂಡವ್ಯಾ ಹೋರಿಸುವರಲ್ಲಿದ್ದಾಗ ವ್ಯಾಸೋಂದ ರಲ್ಲಿ ಪ್ರೋಲೀಸಿನವರು ಬಾದರು. ಬೆಳಗ್ಗೆ ಬಂದಿದ್ದ ಪರಭೂದೇ ಹೊಸ ಇಸ್ತೇ ಕ್ಷರೊಬ್ಬರು ಬಂದಿದ್ದ ದು”

ಸಂಪತ್ತ ಆಕೆ ಹೇಳುವುದನ್ನು ನೋಡುತ್ತಾ ಸ್ಥಿತಕೊಂಡ. ಏನೂ ಮಾತನಾಡಲಿಲ್ಲ.

“ಟೀಪು ತೆಗೆದುಕೊಂಡು ಅಳತೆ ಪಡತೆ ನೋಡಿದರು. ರೂಮಿನ ಪ್ರೋಟೋಗಳನ್ನು ತೆಗೆದುಕೊಂಡರು. ಕೊಣಿಗೆ ಬೀಗ ಹಾಕಿಕೊಂಡು ಹೋರಿ ಟುಹೋದರು.”

ಕೊಣಿಯನ್ನು ಹೋರಿಗಡೆಯಿಂದಲೇ ನೋಡಲು ಸಂಪತ್ತ ಅವೇಸ್ಟ್ರಿಸಿದ. ಆಶಾ ಕರೆದುಕೊಂಡು ಹೋಗಿ ಬೀಗ ಹಾಕಿದ್ದ ಕೊಣಿಯನ್ನು ಶೋರಿಸಿದಳು. ಆದರ ಪಕ್ಕದಲ್ಲಿ ಉನ್ನ ಮಲಗಿದ್ದ ರೂಂ ತೋರಿಸಿದಳು. ಹಜಾರದಲ್ಲಿ ಗುಂಡವ್ಯಾ ಮಲಗಿಕೊಳ್ಳಿವ ಜಾಗವನ್ನು ನಿಡ್ರೆಕನ ಮಾಡಿದಳು.

ಅವುಗಳನ್ನು ನೋಡಿದ್ದ ಲ್ಲಿದೇ ಮನೆಯ ಇತರ ಪ್ರದೇಶಗಳನ್ನು ನೋಡಿ

ಕೊಂಡು ಬಂದು ಸಂಪತ್ತ ಪ್ರಪ್ರಮಿತ.

“ಅಕಸ್ಮಾತ್ ಮಾತ್ರಾರಾದರೂ ಬಂದು ನಿಮ್ಮ ತಾತೆಗೆ ಬಲಾಶ್ವರ ದಾಗಿ ಸಿಹಿ ತಿಸ್ಸಿಸಿದರು— ಎಂದುಕೊಳ್ಳಿ. ಕೊಲೆ ನಾಡಿರಬಹುದಾದ ವ್ಯಕ್ತಿ ಮನೆಯನ್ನು ಹೇಗೆ ಪ್ರವೇಶಿಸಿರಬಹುದೆಂದು ಉಬೆ ನಾಡುತ್ತಿರಿ?”

“ಮನೆಯ ಬಾಗಿಲುಗಳ್ಕೂ ಬಂದಿನ ರಾತ್ರಿ ತಾನು ಸೋಡಿದಂತೆಯೇ ಇದ್ದೇಂದು ಗುಂಡನ್ನು ಹೇಳಿದ್ದು. ದಿನಕ್ಕೂ ಮಾಲಿಗೆಕೊಳ್ಳುವ ಮೊದಲು ಎಲ್ಲಾ ಬಾಗಿಲುಗಳನ್ನು ನೋಡಿ ಅವಕು ಮಾಲಿಗೆಕೊಳ್ಳುತ್ತಾಳೆ. ತಾತ ಮಾಲಿಗೆ ಕೋಣೆಗೆ ಯೋರಿಸಿದ ವರಾರಿಗೂ ಗೊತ್ತಾಗದಂತೆ ಒಳಗೆ ಬರುವ ಬಾಗಿಲ್ಲಂದಿದೆ. ಆದು ಯಾಕರಲ್ಲಿನೆಂದು ಶ್ರೋತೀಸಿನವರು ಮಾತನಾಡಿ ಕೊಳ್ಳುತ್ತಿದ್ದಂತಿತ್ತು”

ಮನೆಯ ಯೋರಗಡೆ ಹೋಗಿ ಸಂಪತ್ತ ಆ ಬಾಗಿಲು ಸೋಡಿದೆ. ಮೂವರೂ ಅವನೊಂದಿಗೆ ಹೋಚರು. ಬಾಬೂ ರಾಮುರ ಚರ್ಯಾನ ಗೃಹಕ್ಕೆ ಏರದು ಬಾಗಿಲುಗಳು. ಬಂದು ಮನೆಯೊಳಗೆ ಹೋಗಿವಂತಹದು. ಮತ್ತೊಂದು ತೋರಿಟೊರ್ಗಾಗೆ ಹೋಗಿವಂತಹದು.

ಪುನಃ ಒಳಗೆ ಬರುತ್ತಾ ಸಂಪತ್ತ ಕೇಳಿದೆ.

“ನಿಮ್ಮ ತಾತ ಈ ಬಾಗಿಲನ್ನೇನಾದರೂ ಉಪಯೋಗಿಸುತ್ತಿದರೋ? ”

“ಇಲ್ಲ. ಬಹಳ ಏಂದೆ ಈಪರ್ಯಾಗಿಸುತ್ತಿದ್ದರಂತೆ. ನಾಟಕ ಮುಗಿಸಿ ಕೊಂಡು ಅವರು ಮನೆಗೆ ಬಂದರ ಬಾಗಿಲು ತೆಗೆಯಲು ನಮ್ಮಾಜ್ಞಿಗೆ ಎಚ್ಚರವಾಗುತ್ತಿರಲಿಲ್ಲವಂತೆ. ಅವರಿಗೇಕೆ ತೋಂದರ ಅಂತ ಈ ಬಾಗಿಲಿಡಿಸಿಮಾಡಾಗಿ ಹೇಳುತ್ತಿದ್ದರು”.

ಆ ಬಾಗಿಲನ್ನು ಸಿನ್ನೆ ಸಿನ್ನು ಇತ್ತಾಗಲೀ, ಇನ್ನಾರಾದರೂ ಆಗಲ ತೆಗೆದಿದಿರಬಹುದೇ? ”

“ಇಲ್ಲ. ತೆಗೆಯಲು ಕಾರಣವೇ ಇಲ್ಲ. ನನಗೆ ಇತ್ತಾರ್ಕಪಟ್ಟದ್ದಂತೆ ನಮ್ಮ ತಾತ ಅದನ್ನು ಉಪಯೋಗಿಸುತ್ತೇ ಅಲ್ಲಿಲ್ಲ”.

“ನಿಮ್ಮ ತಾತನಿಗೆ ಆಗಾವರು ಯಾರಾದರೂ ಇದ್ದಾರೆಯೇ, ಆಶಾದೇವಿ.”

“ಸಮ್ಮತಾತನಿಗೆ ಆಗದವರು ಯಾರೂ ಇಲ್ಲ. ಅವರು ಸಣ್ಣದೊಂದು ಇರುವೆಯನ್ನು ಸಹ ನೋಡಿಸಿದವರಲ್ಲ.”

ಸಂಪತ್ತೆ ನೀಡಿ ಮಾತನಾಡಿದ್ದಿಲ್ಲವೂ ಮುಗಿದವನಂತೆ ಹೊರಗಡೆಗೆ ಬಂದ. ಜಗಲೀಯ ಮೇರೆತೆ ಸಿಂತಿದಾಗ ಕೇಳಿದ.

“ಒಂದೇ ಒಂದು ಪ್ರಶ್ನೆ, ಆಶಾದೇವಿ”

“ಎಮ್ಮೆ ಬೇಕಾದರೂ ಕೇಳಿ. ನನಗೆ ಗೊತ್ತಿರುವುದನ್ನುಲ್ಲಾ ಹೇಳುತ್ತೇನೆ. ಸಮ್ಮತಾತನನ್ನು ಕೊಲೆ ಮಾಡಿದ ವಾಟಿಗಳು ಪತ್ತೆಯಾಗಿ ಅವರಿಗೆ ಶಿಕ್ಷೆ ಯಾಗಲು ಸನ್ನಿಂದಾಗುವುದೆಖ್ಲಿನನ್ನೂ ಪಾಡಲು ತಯಾರಾಗಿದ್ದೇನೆ”.

ಮೊದಲವಳ್ಳು ಮಾತನಾಡುತ್ತಿದ್ದಾಗ ಮಾತಿನಲ್ಲಿ ದುಖಿಃಪು ಕಂಡು ಬರುತ್ತತ್ತು. ಈಗ ಕೊರ್ಡಿಂಡಿಂದ ಜ್ಞಾಲ್ಸುತ್ತೆ ಹೇಳಿದಳು.

“ನಿನ್ನೆಯ ದಿನ ನಿಮ್ಮ ಮನಸೆಗೆ ಯಾರು ಯಾರು ಬಂದಿದ್ದರು?”

“ಬೆಳಿಗಿಸುವ ಮನಸೆಗೆ ತಿಳಿದಂತೆ ಯಾರೂ ಬಂದಿರಲ್ಲ. ಸಾಮಂ ಕಾಲ ಆಸಂದರು ಬಂದಿದ್ದರು. ಆ ಮೇರೆತೆ ರಾತ್ರಿ ಪಿಕ್ಕೆ ಯಾವರು ಬಂದಿದ್ದರು”

“ಪಿಕ್ಕೆಯಾವರು ಯಾರು?”

ಘನುರತ್ತಾಕರರು ಮೈಯ್ಯಾಚೇ ಕಾವಲ್ ರ್ಯಾನ್ ಬಿಲ್ಲಿಂಗ್ ಕಂಪನಿ ಯನ್ನು ಮಾಡಿವಾಗ್ಗೆ ರಂದೂ ಪಿಕ್ಕೆಯಾವರು ಅದರ ಕಾರ್ಯಾವರ್ತಿಗಳೆಂದೂ ಆಸಂದ್ ಹೇಳಿದ.

“ಅವರು ಎಷ್ಟು ಮೊತ್ತಿಗೆ ಬಂದಿದ್ದರು?”

“ಯಾಕೆ? ಅವರು ಒಳಳ ಒಳಳ ಯಾವರು. ಸಮ್ಮತಾತನಿಗೆ ಒಳಳ ಬೇಕಾದವರು”.

“ಹಾಗಲ್. ಆಶಾದೇವಿ. ನಾನು ಯಾರನಿಂದ ಸಂಪರ್ಕಿಸುತ್ತಾ ಇಲ್ಲ. ಆದರೆ ಇಂತಹ ಸಂಪರ್ಕಗಳಲ್ಲಿ ಪ್ರತಿಯೊಂದು ವಿವರವು ಬೇಕಾಗುತ್ತದೆ. ಪತ್ತೇಂದೂರಾದ ನಾವು ಪ್ರತಿ ಅಂಶವನ್ನು ಗಮನಿಸುತ್ತೇನೆ”.

“ನಿನ್ನೆಯ ದಿನ ರಾತ್ರಿ ಸುಮಾರು ಎಂಟು ಹರೆ ಗಂಟೆ, ಬಂಬತ್ತು ಗಂಟೆ ಯ ಮೊತ್ತಿನಿಂದ್ ಬಂದಿದ್ದರು. ಪಿಕ್ಕೆಯಾವರು ಯಾಾಗಲೂ ಬರುವುದು ರಾತ್ರಿ ಎಂಟೆ ಮೇಲೆಂದೇ. ದಿನಷ್ಟು ಬಂದು ಆಖಿಸಿನ ಪಷುಯನೆಲ್ಲ ವನ್ನೂ ತಾತನಿಗೆ ಹೇಳಿ ಮಾಡುತ್ತಾರೆ. ಒಂದೊಂದು ದಿನ ಬೇಗ ಬರುತ್ತಾರೆ.

ಕೆಲವು ದಿನ ಹೊತ್ತುಗೆ ಬರುತ್ತಾರೆ. ಸಿನ್ನೆ ಬರುವ ವೇಳಿಗೆ ನಾನು ಹೇಳಿ
ದಂತೆ ಒಂಭತ್ತು ಗಂಟೆಯ ಸಮಯವಾಗಿತು. ಸಿನ್ನೆಯ ದಿನ ಹೇಳಿಕೊಳ್ಳು
ವಂತಹ ವಿಶೇಷ ಫಟನೀಯೋಂದು ನಡೆಯಿತು. ಸಿನ್ನೆ ಸಾಯಂಕಾಲ ಮನಿಗೆ
ಬರುವಾಗ ತಾತ ಮೋಬಾರಿಗೆ ಸಿಕ್ಕಬಿಡುವುದರಲ್ಲಿದರು. ಈ ಆಸಂದರು
ಎತ್ತಲೆಂದರೆ ಬರುತ್ತಿದ್ದವರು ಹಂತನೇ ತಾತನನ್ನು ಪಕ್ಕಕ್ಕೆ ಎಳಿದು
ಉಳಿಸಿದರು. “ಅಪರಿಚಿತನಾದ ತರುಣ ಬಾಂದು ನನ್ನ ಪ್ರಾಣವನ್ನುಳಿಸಿದ.
ಆವನು ಯಾವ ಜನ್ಮದ ತಂಡೆಯೋ” ಎಂದು ಸಿನ್ನೆಯೆಲ್ಲಾ ಇವರನ್ನು ಹೊಗೆ
ಓದ್ದು ಹೊಗಳಿದ್ದೆ”.

“ಸ್ಥಿತಿ? ಈ ಆಸಂದ ಸಿನ್ನೆಗೆ ಹೊಸ ಪರಿಚಯವೇ?”

“ಹಾಂದು. ಸಿನ್ನೆಸುವಾರು ಏಕು ಗಂಟೆಯ ಸಮಯದಲ್ಲಿಯೇ ಇವರನ್ನು
ನೋಡಿದುದು”.

“ಆಸಂದರು ಇಲ್ಲಿಂದ ಎಷ್ಟು ಹೊತ್ತಿಗೆ ಹೊರಟು”.

‘‘ಸನು ಮಿ! ಸಂಪತ್ತ! ಸಿನ್ನೆ ಕ್ರಾರ ಘೃಷ್ಟಿಯು ನನ್ನ ಮೇಲೆಯಾ
ಬಿದ್ದ ಹಾಗಿನೆ?’’

ನಡುವೆ ಬಾಯಿ ಹಾಕೆ ಸುಂದರ್ ಹೇಳಿದೆ.

“ಸಿನ್ನೆ ಮೇಲೆಯೇ ಏನು, ಕೆಲವು ಬಾರಿ ನನ್ನ ಮೇಲೆಯಾ
ಬೀಳುತ್ತದೆ”.

ಆವರ ವರಾತನ್ನು ನಿಶ್ಚಯಿಸಿ ಸಂಪತ್ತ ಪುನ; ಪ್ರಶ್ನೆ ಮಾಡಿದ.

“ಹತ್ತು ಹದಿನ್ಯೇಮು ನಿಮಿಷಗಳಲ್ಲಿ ಅವರು ಹೊರಟುಹೋದರು”.

“ಸರಿ,—ಪಿಕ್ಕಿಯವರು ಎಷ್ಟು ಹೊತ್ತಿಗೆ ಹೊದರು?”

“ಅವರು ಅಧ್ಯ ಮುಕ್ಕಾಲು ಗಂಟೆ ಇದ್ದರು”.

“ಪಿಕ್ಕಿಯವರು ಬಂದಾಗ ನಿನ್ನ ತಾತ ಎಲ್ಲಿದ್ದರು”.

“ಅವರು ಕೋಣೆಯಲ್ಲಿದ್ದರು”.

“ಅವರು ಅಲ್ಲಿಗೇ ಹೋದರೋ”

ಅಲ್ಲಿಗೇ ಹೋದರು. ಪಿಕ್ಕಿಯವರಿಗೆ ನನ್ನ ಮನೆಯಲ್ಲಿ ಎಲ್ಲಿ ಹೋಗು
ವುದಕ್ಕೂ ಅಡ್ಡಿಯಲ್ಲಿ”

“ಆಗ ಸ್ವೀಕಾರ ಮಾಡುತ್ತಿದ್ದಿರಿ ?”

“ಆ ! ಪಿಳ್ಳಿಯವರು ಬರುವುದಕ್ಕೆ ನೊಡಲೇ ತಾತೆ ಹಾಲು ತಂದು ಕೊಡು ಕುಡಿದು ಮಲಗಿಕೊಳ್ಳುತ್ತೇನೆ ಎಂದರು. ನನಗೂ ಉಟ್ಟವಾಗಿತ್ತು. ನಾನೂ ತಾತನೆಂದಿಗೇ ಹಾಲು ಕುಡಿಯೋಣವೆಂದು ಸಣ್ಣ ಬೆಳ್ಳಿ ಚೊಂಬಿನ್ನಲ್ಲಿ ರೂಲನ್ನೂ, ಏರಡು ಲೋಟುಗಳನ್ನೂ ತೆಗೆದುಕೊಂಡು ಹಜಾರಕ್ಕೆ ಬರುವ ವೇಳೆಗೆ ಪಿಳ್ಳಿ ಬಂದರು. ರೂಮಿನಲ್ಲಿದ್ದಾರೆ ಹೋಗಿ – ಎಂದು ಹೇಳಿ, ಪಿಳ್ಳಿಯವರಿಗಾಗಿ ಮತ್ತೊಂದು ಲೋಟ, ನುಗಚೊಂದಿವ್ಯು ಹಾಲು ತೆಗೆದುಕೊಂಡು ಕೊಣೆಗೆ ಹೋದೆ”

“ಆಗ ಅವರಿಬ್ಬರೂ ಏನು ಮಾಡುತ್ತಿದ್ದರು ?”

“ಏನು ಮಾಡುತ್ತಾರೆ ? ಮಾತನಾಡುತ್ತಿದ್ದರು. ಈ ಅನಂದರು ಮಾಡಿದ ಉಪಕಾರವನ್ನು ಏನರಿಷುತ್ತಿದ್ದರು”

“ಅವರು ಮಾತನಾಡಿ ಮಾರಿಸಬವರೆವಿಗೆ ನೀವಿದ್ದಿರೋ ?”

“ಇಂಜಿ. ನಾನು ಹೋಗಿ ಮಾರು ಲೋಟುಗಳಿಗೂ ಹಾಲು ಹಾಕಿ ಅವರಿಗೂ, ತಾತನಿಗೂ ಒಂದೊಂದು ಲೋಟು ಕೊಟ್ಟು ನಾನೂ ಕುಡಿಯುತ್ತೊಡಗಿದೆ”

‘ಕುಡಿಯುತ್ತಾ ನೀವೂ ಶಲ್ಲೇ ಕುಳಿತುಬಟ್ಟಿರೋ ?’

“ಕಾಂತಿಲ್ಲ ಪಿಳ್ಳಿಯವರು ಹಾಲು ಬೇಡವೆಂದರು. ತಾತೆ ಹಾಲು ಕೊಟ್ಟರೆ ಬೇಡನೆನ್ನಬಾರದು ಏನ್ನುತ್ತಿಲ್ಲ, ತೆಗೆದುಕೊಂಡರು. ಸಕ್ಕರೆ ಸಾಲ ದೆಂದರು. ಹೋಗಿ ತೆಗೆದುಕೊಂಡು ಬಂತೆ”

“ತಡೆಯಾರಿ. ಹಾಲಿಗೆ ಸಕ್ಕರೆ ಸಾಲದಾಗಿತ್ತೋ ?”

“ಶಲ್ಲಿ. ನಮಗೆ ಸಂಕಾಗಿತ್ತು. ಶವರಿಗೆ ಸಾಕಾಗಿರಲ್ಲಿವೆಂದು ಕಾಣುತ್ತಾನೆ. ಅವರು ಮಾತ್ರ ಹಾಕಿಸಿಕೊಂಡರು.”

“ಅವೇಲೆ ?

“ಅವೇಲೆ ಅವರು ಮಾತನಾಡುತ್ತಿದ್ದರೋ ?”

“ಏನು ಮಾತನಾಡುತ್ತಿದ್ದರೋ ?”

“ಮಹಾರು ನೂರು ಮನೀಗಳನ್ನು ಕಟ್ಟಿಪುಡಕ್ಕೆ ಶರ್ಚಿಗಳು ಬಂದಿವೆ. ಬೇಗ ಕೆಲಸ ಅರಂಭಿಸಬೇಕು — ಎಂದು ಮಾತನಾಡಿಕೊಳ್ಳುತ್ತಿದ್ದರು:

“ಅಷ್ಟೇನೋ ಇನ್ನೇನಾದರೂ ಮಾತನಾಡಿದರೋ ?”

ಆ ಹಾ ಸೇನೆಸಿಕೊಂಡು ಅಂದಳು.

“ಹಾ! ಇನ್ನೊಂದು ವಿಷಯ ಮಾತನಾಡುತ್ತಿದ್ದರು. ಷಾ ಟ್ರ್ಯಾಂಪ್ ಟ್ರೈಪಿಸ್ಟ್ ಒಬ್ಬಳು ಬೇಕೆಂದು ಪೇಪರ್ ಗಳಲ್ಲಿ ಅಡ್ವರ್ಟ್ರೈಸ್ ಮೆಂಟ್ ಕೊಟ್ಟಿದ್ದರು. ಆ ಕೆಲಸಕ್ಕೆ ಯಾರಾದರೂ ಬಂದರೇ ಎಂದು ಕೇಳಿ ದರು. ಸಿಕ್ಕಿ ಇಲ್ಲವೆಂಬುದಾಗಿ ಹೇಳಿದರು”

“ಇವು ದಿನ ಇಲ್ಲಿದ್ದ ಟ್ರೈಪಿಸ್ಟ್ ನ ಅಗತ್ಯ ಈಗೇನು ಬಂತು ?”

“ಮೊದಲಿನಿಂದಲೂ ಒಬ್ಬಳು ಇದ್ದಳು. ಈಗ ನಾಲ್ಕು ದಿನಗಳಿಂದ ಹೇಳಿದೇ ಕೇಳಿದೇ ಹಾಗೆಯೇ ಹೊರಟಿಹೊಗಿದ್ದಾಗುಳಿ. ಈಗ ಮನೆಗಳನ್ನು ಕಟ್ಟುವ ಕೆಲಸ ಮರು ಆಗುವುದರಿಂದ ಕೆಲಸಕ್ಕೆ ಒಬ್ಬಳು ಬೇಕೆಂಬೆಂದು ಸಿಕ್ಕಿಯವರು ಹೇಳಿದ್ದರು ಯಾವಳಾದರೂ ಕೆಲಸಕ್ಕೆ ಬಂದಳೇ-ಎಂದು ತಾತ ನಿಚಾರಿಸಿದರು.”

“ಇನ್ನೇನು ಮಾತನಾಡಿದರು. ?

“ಇನ್ನೇನೇನು ಮಾತನಾಡಿಕೊಂಡರೋ ? ಸ್ವಲ್ಪ ಹೇತು ಈಳಿತ್ತದೆ. ಆನಂತರ ನಿದ್ದೆ ಬಂದಿತು. ಹೊಗಿ ಮಲಗಿಬಿಟ್ಟೇ”

“ನೀವಿದ್ದಾಗ ಅವರುಗಳಿಗೆ ಬಿಸಿಬಿಸಿಯಾದ ಮಾತುಕಡೆಗಳೇನಾದರೂ ನಡೆದುವೇ ?”

“ಇಲ್ಲ.....

“ನೀವು ಹೊಗಿ ಮಲಗಿಕೊಂಡನಂತರ ನಡೆದಿರಬಹುದೇ ?”

“ಖಂಡಿತವಾಗಿ ಇಲ್ಲ. ಸಿಕ್ಕಿಯವರಿಗೆ ತಾತನಲ್ಲಿ ಬಹಳ ಆದರ ವಿಶ್ವಾಸ. ತಾತನನ್ನು ಅವರು ತಮ್ಮ ತಂಡೆಯಂತೆ ಭಾವನೆ ಮಾಡುತ್ತಿದ್ದರು”

“ಅಂದರೆ ನಿಮ್ಮ ತಾತ ಜೀವುತ್ತಾಗಿವ್ವಾಗ ನೋಡಿದ ಕಡೆಯು ವ್ಯಕ್ತಿಸಿಧ್ಯಾಯವರು ಅಲ್ಲವೇ ?”

“ಅಲ್ಲ. ನೋಡಿದ ಕಡೆಯ ವ್ಯಕ್ತಿ ಗುಂಡಮ್ಮೆ; ಗುಂಡಮ್ಮೆ ಬಾಗಿಲುಗಳೆಲ್ಲವನ್ನೂ ಯಾಕಿಕೊಂಡು ಮಲಗಿಕೊಳ್ಳುವಾಗ ಸೇರಿಸಿದ್ದ ತಾತನ ರೂಂ ಬಾಗಿಲನ್ನು ತೆಗೆದು ಏನಾದರೂ ಬೇಕೇವಿಂದು ಕೇಳಿದರಂತೆ. ತಾತ

ನರೂ ಬೀ ಇನ್ನೊಮ್ಮೆ ಹೇಳಿದರುತ್ತಿ. ಅನುತ್ತರ ಗುಂಡೆನ್ನು ಮಂಗಳಕ್ಕೆಗೂಡುತ್ತಿ”

“ಇನ್ನು ಆತ್ಮಜಕ್ಕೆಯೇ ಆಗಿರಲಿ, ಕೊಲೆಯೇ ಆಗಿರಲಿ ಇದರ ಕಾರಣ ಮತ್ತು ನಿನರು ನ್ನು ಪತ್ತೆ ನಾಡಲ ನನ್ನ ಕೈಲಾದು ಚೆಳ್ಳಬನಷ್ಟು ಮಾಡುತ್ತೇನೆ”

ಸುಷತ್ತಾ ಸುಂದರರು ಆಶಾದೇವಿಯ ವರಿಂದ ಟೀಳಿನ್ನಿಂದು ಕೊರ ಬಿರು. ಆನಂದನೂ ಅವನನ್ನು ಅನುಸರಿದ.

ದಾರಿಯಲ್ಲಿ ಸುಷತ್ತಾ ಹೇಳಿದ.

“ಸುಂದರ್ ! ನುಸೆಗೆ ಹೋದ ಕೂಡಲೇ ಈ ಕೇಣಿನ ತನಿಖೆ ಕ್ರಮ ಯಾರು ನಡೆಸುತ್ತಿದ್ದಾರೆಂದು ತಿಳಿದುಕೊಳ್ಳಬೇಕು. ಅವರೊಂದಿಗೆ ವಿನರ ವಾಗಿ ಮಾತನಾಡುವವರಿವಿಗೆ ನಾವು ಏನು ಸಿಧರಿಸುವುದೂ ಸಾಧ್ಯವಿಲ್ಲ”

ಸುಂದರ್ ತನ್ನ ಭಾವನೊಂದಿಗೆ ಅಂದ.

“ಆಶಾದೇವಿ ಈ ದಿನ ಬೆಳಗಾಗ ಹೊತ್ತಾಗಿ ಎದ್ದುದು ವಿಚಿತ್ರವಾಗಿದೆ ಇದರಲ್ಲಿ ನನಗೊಂದು ತೋರುತ್ತದೆ. ಸಕ್ಕರೆ ಬೇಕೆಂದು ಆಶಾದೇವಿಯನ್ನು ಒಳಗೆ ಕಳುಹಿಸಿದ ಪಿಠೀ ಆಕೆ ಕುಡಿಯುವ ಯಾಲಿಗೆ ಏನಾದರೂ ಹಾಕಿದ್ದರೆ ಆಕೆಗೆ ಮಾಮೂಲು ಹೊತ್ತಿಗೆ ಎಚ್ಚರವಾಗದೇ ಇರಲು ಸಾಧ್ಯವಿದೆ ಆದರಲ್ಲಿಯೂ ಅಲ್ಲಿ ಮಾತನಾಡುತ್ತ ಕುಳಿತ್ತದ್ದಂತೆಯೇ ಆಕೆ ತನಗೆ ಸಂದ್ರಭ ಬಂದಿತೆಂದೂ ಎದ್ದು ಹೊರಟುಹೋದೆನೆಂದೂ ಹೇಳುತ್ತಾಳೆ”

ಸಂಷತ್ತಾ ಮಾತನಾಡಲಿಲ್ಲ. ಆನಂದ ಆಡಿದ.

“ಪಿಠೀತ್ವದು ಹೇಗೆ ಹಾಕುತ್ತಾನೆ. ಬಾಬೂರಾಯ ಅಲ್ಲಿಯೇ ಕುಳಿದ್ದನ್ನಲ್ಲ”

“ಅದಕ್ಕೇನು ? ಆ ಮುದುಕ ಎಲ್ಲ ನೋಡುತ್ತಿದ್ದನ್ನೋ ?”

“ಹಾಗಾದರೆ ಈ ಕೊಲೆಗೂ ಪಿಠೀಗೂ ಏನಾದರೂ ಸಂಬಂಧವಿರುವೆಯೆನ್ನುತ್ತಿರೋ ?”

ಕಡೆಗೇಗ ಸಂಷತ್ತಾ ಹೇಳಿದ.

“ಹಾಗೆಲ್ಲಾ ಮಾತನಾಡಬಾಡು. ಮಿಗಿ ಆನಂದ. ಪತ್ತಿ ತರದೂದಿನಲ್ಲಿ ಎಲ್ಲರನ್ನೂ ಸಂದೇಹಮತ್ತೇನೆ. ಸಿನ್ನನ್ನೂ ಸಂದೇಹಮತ್ತೇನೆ. ಆಶಾದೇವಿಯನ್ನೂ ಸಂದೇಹಿಮತ್ತೇನೆ ನಾವು ಆತ್ಮಮಾತಕ ಎನ್ನೆಂಬೇ ಮಾತು ಮಾತುಕುಗಳಿಗೆ ಅಥವಾವಿರುವುದಿಲ್ಲ.

೬

“ನಿಮ್ಮ ಕತೆ ಬಹಳ ಸ್ವಾರಸ್ಯವಾಗಿದೆ. ಇಂದೆ. ಸಾಯಂಕಾಲ ಮೇಳಿಟಾರು ಅಪಘಾತದಿಂದ ಸಾಯಂಚೇಕಾಗಿದ್ದ ಮುದುಕನನ್ನು ಉಳಿಸಿದಿರಿ. ಅದರೆ ಅದೇ ದಿನ ರಾತ್ರಿ ಯಾರೋ ಆವಸನ್ನು ಕೊಂಡು ಹಾಕಿದರು ದೈನ ಸಿಹಾಮಕದಲ್ಲಿ ಒಬ್ಬ ಸಾಯಂಚೇಕು ಎಂದಿದ್ದರೆ ಮನಸ್ಯ ಬದುಕಿಸುವುದ ಶ್ವಾಸಗುತ್ತದೆಯೆ?”

“ಹಾಗಲ್ಲ ನಿಮ್ಮ. ಈಗ ನನಗೆ ಎಲ್ಲವೂ ವಿಚಿತ್ರವಾಗಿ ಕಂಡುಬರು ತ್ತಿದೆ. ಯಾವುದು ಬಿಳುವು ಯಾವುದು ಕಪ್ಪು ಎಂಬುದನ್ನು ತಿಳಿದುಕೊಳ್ಳುವ ಶಕ್ತಿಯೇ ನನಗೆ ಲಂಪ್ತವಾಗಿ ಹೋಗಿದೆ”

ವಿನುಲ ವಿಸ್ತೃತ್ಯಾಗಿ ಸೋಡಿದಳು.

“ಹೌದು ಹೀಗೆ. ನಿನ್ನ ರಾತ್ರಿ ಗುಂಡುಕಲ್ಲಿನಂತೆ ಇದ್ದ ಮುದುಕ ಈ ದಿನ ಬೆಳಗಾಗ ಇಲ್ಲ ಆತ ಆಶ್ಚರ್ಯಹತ್ಯೆ ವಾಡಿಕೊಂಡ, ಸತ್ತಿದ್ದಾರೆಂದು ಮಧ್ಯಾನ್ನ ಅಂದು ಕೊಂಡಿದ್ದೆನು. ಸಾಯಂಕಾಲದ ವೇಳೆಗೆ ಅದು ಖಾಸಿ ಎಂದು ಕೊಳ್ಳುವ ಗತಿ ಬಂದಿದೆ ನಿನ್ನ ದಿನ ಸಾಯಂಕಾಲ ನಾರ್ತ್ ಲೋಡಿ ನಲ್ಲಿ ಮುದುಕನ ಮೇಲೆ ಅಪಘಾತ ನಡೆಯುವುದರಲ್ಲಿತ್ತಷ್ಟೇ. ಸ್ವೇಯರಿಂಗ್ ಮುಂದೆ ಕುಳಿದ್ದ ವಸಿಗೆ ಕಾರು ನಡೆಸುವುದಕ್ಕೆ ಬರುವುದಿಲ್ಲ—ಹೊಸಬ ಎಂದು ಕೊಂಡಿದ್ದೆ”.

ನಗುತ್ತಾ ವಿನುಲ ಕೇಳಿದಳು.

“ಅಗೇನು ಇಂದು ಕೊಳ್ಳುತ್ತಿರೋ?”

“ಅಗೇನು ಇಂದು ಕೊಳ್ಳುತ್ತಿನೆಯೆ? ಸಿನ್ನ ಸಾಯಂಕಾಲ ಕಾರು ಅಪಘಾತದ ನೇವದಿಂದ ಬಾಬೂರಾಯನನ್ನು ಕೊಳ್ಳಲು ಪ್ರಯತ್ನ ವಾಡಿದರು. ಆದು ಸಫಲವಾಗಿ ಹೊದುದಿಂದ ರಾತ್ರಿ ವಿನ ಪ್ರಯೋಗ ದಿಂದ ಅವನ ಪೂರ್ಣ ತೀಗಿದರು ಎಂದು ತೋರುತ್ತದೆ”.

“ನೀವು ಕೇವಲ ಬಾಯರೇನೋ ಎಂದು ಕೊಂಡಿದ್ದೆ. ನೀವು ಸ್ವಲ್ಪ ಸ್ವಲ್ಪ ಪತ್ತೇದಾರರೂ ಆಗುತ್ತಿರುವಂತಿದೆ”

“ತಮಾನೆ ಮಾಡಬೇಡ. ಆ ಮುದುಕನ ವೊಮ್ಮೆಗಳೊಬ್ಬು ಉದ್ದಾಢಿ. ಅದೇ ಆಶಾದೇವಿ ಅಂತ. ಅವಳ ವಿಷಯ ಸಿನಗೆ ಹೇಳಿದ್ದೇನೆಲ್ಲ”.

“ಅವಳ ವಿಷಯ ನಗರೇನು ಹೇಳಿದ್ದೀರಿ. ಸಿನ್ನೆ ಸಾಯಂ ಕಾಲದಿಂದ ಅವಳನ್ನು ನಾಲ್ಕು ಬಾರಿ ನೋಡಿದ್ದೇನೆಂದು ಹೇಳಿದರಿ”

ಹೌದು. ಅನಂದ ಹಿಂದಿನ ದಿನದಿಂದ ನಾಲ್ಕು ಬಾರಿ ಆಶಯನ್ನು ಸೋಡಿದ್ದು. ಮುದುಕನೊಡನೆ ನೇಮದಲನಯ ಬಾರಿ ಹಿಂದಿನ ದಿನ ಸಾಯಂ ಕಾಲ ಹೋಗಿದ್ದು. ಈ ದಿನ ಮಧ್ಯಾಹ್ನ ೧೦ ಚು ಬಾರಿ, ಪತ್ತೀದಾರ ಸಂಪತ್ತ ನೋಡನೆ ಮತ್ತೊಮ್ಮೆ. ಅನನ್ನು ಸೋಡಿದನಂತರ ಮಗದೊಮ್ಮೆ:

“ಅವಳ ವಿಷಯವನ್ನೇ ಸಾಸ್ನೇಗ ಹೇಳ ವುದು”.

“ಎನು ಅಂತಹ ಸ್ವಾರ್ಥವಾದುದು”.

“ಸಿನ್ನೆ ರಾತ್ರಿ ಬೇಗ ಮಲಗಿಕೊಂಡ ಆಶಾದೇವಿ ಈ ದಿನ ಬಳಗಾಗಿ ಒಹಳ ಹೋತ್ತಾಗಿ ಎದ್ದುಳು”

ಓಮಲ ಪಕ್ಷಪಕ್ಷನೆ ನಕ್ಕು ಅಂದಕು.

“ಹೇಳಿ. ಹೇಳಿ. ಒಹಳ ಮುಖ್ಯವಾದ ವಿಷಯ. ಹೆಂಗಸರು ಎನ್ನೆ ಹೋತ್ತಿಗೆ ಮಲಗಿಕೊಳ್ಳುತ್ತಾರೆ. ಎಷ್ಟು ಹೋತ್ತಿಗೆ ಏಳುತ್ತಾರೆ ಎಂಬುದ ಕ್ಷೀಂತಲೂ ಮುಖ್ಯವಾದ ವಿಷಯ ಗಂಡಸರಿಗೆ ಇನ್ನಾವುದಿರುತ್ತದೆ”

“ಮುಖ್ಯವಾದ ವಿಷಯ ಪಾಠನಾಡುಪಾಗ ನಡುವೆ ತಮಾನೆ ಮಾಡುತ್ತೀರೆ, ವಿಮ್ಮು”.

“ತಮಾನೆಯೇನು ಬಂದಿತ? ಇನ್ನು ಸಿನ್ನೆಯ ದಿನ ತಾನೇ ಅವಳನ್ನು ಸೋಡಿದಿರಿ. ಈಗಾಗಲೇ ನಾಲ್ಕು ಬಾರಿ ಹೋಗಿ ಬಂದಿರಿ. ಅಂದರೆ ಏನೋ ಇರಬೇಕಳ್ಳವೇ?”

ಪಕ್ಕದಲ್ಲಿ ಸೋಫಾದ ನೇಲೆ ಕುಳಿತ್ತದ್ದವರನ್ನು ತೋರ್ಜಂಗಳಲ್ಲಿ ತೆಗೆದು ಆಲಂಗಿಸಿ ಚುಂಬಿಗೆ ಆನಂದ ಹೇಳಿದ.

“ವಿಮ್ಮು ಹಾಗೇನೂ ಇಂ. ಸಿಸಿರಂವಾಗ ಈ ಪ್ರಂಪಚದಲ್ಲಿ ನನಗೆ ಇನ್ನಾರೂ ಬೇಡ. ಸಿನ್ನೆ ಸಾಯಂಕಾಲ ಕಾರಿಗೆ ಸಿಕ್ಕುವುದರಲ್ಲಿದ್ದವ ಸನ್ನು ತಪ್ಪಿಸಿ ಮನೆಗೆ ಕರೆದುಕೊಂಡು ಹೋಗಿಬಿಟ್ಟೇ. ಬೆಳಗಾಗ ಆಕಸ್ತಾ ವೈಯಾಳೀ ಕಾವಲ್ ಕಂಪನಿಗೆ ಹೋಗಿದ್ದೆ. ಮುದುಕ ಮೃಳನಾದನೆಂದು

ತಿಳಿಯುತ್ತು ಲೂ ವಿಸ್ತೃತನಾಗಿ ಅಲ್ಲಿಗೆ ಹೋದೆ. ಮೊದಲು ಆತ್ಮಹತ್ಯೆ ಎಂದು ಕೊಂಡಿದ್ದೇವು. ಸಾಯಂಕಾಲದ ವೇಳಿಗೆ ಅದು ಖೂನಿ ಎಂದು ಶಂದೇಹ ಬಂದಿತು. ಅಂತಹದ್ದರಲ್ಲಿ ಯಾರಿಗೆ ತಾನೇ ಆಸಕ್ತಿಯಾಂಟಾಗುವುದಿಲ್ಲ”.

ಅವನು ಚುಂಬಿಸಿದುದೂ, ಅನಂತರ ತಾನು ಅಲ್ಲಿಗೆ ಹೋದುದು ಆಶಿಗಾಗಿ ಅಲ್ಲವೆಂದು ಹೇಳಿದುದೂ ವಿವಾರಿಗೆ ತ್ವರಿತ ಯಾರಿಯತು.

“ಸರಿ ಅವಳು ಮುಲಗುವ ಸಿಹಿಯವನ್ನೇನೋ ಜೇಳಿದಿರಿಣಿ. ಅದೇನು? ಅದಕ್ಕೂ ಈ ಕೊಲೆಗೂ ಇರುವ ಸಂಬಂಧವಾದರೂ ಏನು?”

“ತದೇಯೋ ಇಲ್ಲವೇ ಖಚಿತವಾಗಿ ಹೇಳುವುದಕ್ಕೆ ಆಗುವುದಿಲ್ಲ. ಅದರೆ ಹೈಯ್ಯಾಳೀ ಕಾವಲ್ ಕಂಪಸೆಯ ಕಾರ್ಯದಶೀರ್ಷ ಪಿಳ್ಳಿ ನಿನ್ನೇಯ ದಿನ ರಾತ್ರಿ ಧರ್ಮರಾತ್ರಿ ಕರರನ್ನು ನೋಡುವುದಕ್ಕೆ ಹೋಗಿದ್ದನಂತೆ. ಹಾಲು ಕೊಟ್ಟಿಗ ಸಕ್ಕರೆ ಬೀಕು ಅಂದ. ಆಶಾ ಸಕ್ಕರೆ ತರಲು ಹೋದಾಗ ಮುದು ಕನ ಕಣ್ಣಿಗೆ ಒಳಿದಂತೆ ಅವಳ ಕಾಲಿಗೆ ಏನೋ ಬೈವಧಿ ಹಾಕಿದನಂತೆ. ಇದರಿಂದಲೇ ಆತ್ಮಿಗೆ ಬೇಗ ಸಿದ್ದ ಬಂದಿತು. ಬೆಳಗಾಗ ಎಚ್ಚರವಾಗುವುದು ನಿದಾನವಾಯಿತು—ಎಂದು ಸಂದೇಹ ಬಂದಿದ್ದೆ”.

ಇಷ್ಟ ಹೋತ್ತು ಕೇಳಿದ್ದರಲ್ಲಿ ವಿವಾರಿಗೆ ಏನೂ ಆಗಿರಲಿಲ್ಲ, ಈ ನಾತು ಕೇಳಿ ಪಿಸ್ತೃತಳಾದಳು.

“ಅಲ್ಲಾ, ಇದನ್ನೆಲ್ಲಾ ಸಿವಾಗೆ ಯಾರು ಹೇಳಿದರು”.

“ಆಕ್ಯೇ ಹೇಳಿದಳು”

“ಸಕ್ಕರೆ ತರಲು ಹೋಗಿದ್ದವರು ತನ್ನ ಹಾಲಿನಲ್ಲಿ ಪಿಳ್ಳಿ ಏನೋ ಹಾಕಿದನೆಂಬುದು ಹೇಗೆ ಗೊತ್ತಾಯಿತು? ಅವಳು ಹೋನಲಿನ ಹೋರಗಡಿ ಕಳ್ಳತನದಿಂದ ನಿಂತು ಸೋಡಿದಳಿನು?”

“ಹಾಗಳ್ಲ. ಪಿಳ್ಳಿ ಸಕ್ಕರೆ ಕೇಳಿದ. ನಾನು ತರಲು ಹೋದೆ.... ಎಂದಿನ್ನೇ ಅವಳು ಹೇಳಿದಳು. ಖಾಸಗಿ ಪತ್ತೇದಾರ ಸಂಪತ್ತ ಈ ಸಂಬಂಧ ವಾಗಿ ತನಿಬಿ ನೂಡುತ್ತಿದ್ದಾನೆನೆ. ಅವನ ಭಾವನೆಯನ್ನು ಯಾರೋ ಸುಂದರ ನಂತೆ. ಅಷ್ಟು ಸರ್ವ ಬಂದಿದ್ದೆ. ಬಂಕ ಚುರುಕು. ಪಾದರಸದಂತೆ. ಪಿಳ್ಳಿ ಸಕ್ಕರೆ ಕೇಳಿ ಆಕೆಯನ್ನು ಹೊರಗೆ ಕೇಳಿದ್ದ್ಲು, ಅಸಂತರ ಅವಳಿಗೆ ಗಾಢ

వాద నిద్దె బందదూ ఇవెరడక్కు గంటు కాకి ఆవను తంతీయాగి ఉహే మాడిద్దానీ”.

ఆదక్కే వినులేయు ఎన్నో హేళల్లి. ఆవశ తరచ సోఇదరి ఎన్నో యోజనే మాడుత్తిరువంతే కండుబందితు.

ఎను యోజనే మాడుత్తిద్దీ యో ఏమ్ము”.

“వాష్టవవాగి ఒందు విషయ అలోజనే మాడుత్తిద్దేనే. హేళి దరి నివు ఎన్నోన్నతిరో?”

“యాకి ఎన్నో అన్ను బేకు. హేళు”

“స్పేయ్యాళీ కావల్చ కంపనిగే షాట్టాచ్యూండ్ ట్రీపిస్ట్ చేసేందు యావుచో పేవరానల్లి అష్టరా ట్రైట్ మేంట్ సోఇద్దే. ననగా కేలస బరుత్తుదే. శ్రద్ధ డివాట్టామేంట్సనల్లి ఆదే కేలస మాడుత్తిద్దేనేందు హేళద్దేనల్లా. నానోకి హోగి పిళ్ళయన్న సోఇ, ననగి కేలస కొడి ఎందు కేళబారదు”.

ఆనంద్ నగుత్తా ఆంద.

“ఒళ్ళీ ఆలోజనే నిందు నినోకి హోగి అల్లి ఇల్లి కేలస మాడబేకు”.

“ఇల్లి. కాగె హోగి ఎరడు దిన కేలస మాడువుదరింద ప్రయోజనవిదే”.

“నిస్తు ఎల్లి హోగి కేలస మాడువుదు ననగి ఇష్టపిల్ల. పిమ్ము”

“ననగూ ఇష్టపిల్ల. ఆదరి నాను హోగి అల్లి ఎరడు దిన కేలస మాడువుదరింద నిమగే బకఁ ప్రయోజనవాగుత్తుదే. పిళ్ళి ఎంతక వను ఆల్లిగే బందు హోగివంతక జనరు ఎంతకనరు ఎందు సినుగి హేళబకుదు.

ఆదా ర్చి. ఆదరి తన్న మనదన్నేయు కులియ బాయల్లి క్షేయికువుదు ఆనంద్ గ ఇష్టపిరలిల్ల.

“నాను కేళద్దరల్లి ఆ పిళ్ళి బనేక ఆసాయికారియాద మనుష్య నంతే కండు బరుత్తానే..”

ತೀಳಿಯುತ್ತು ಲೂ ವಿಸ್ತಿತನಾಗಿ ಅಲ್ಲಿಗೆ ಹೋದೆ ಮೊದಲು ಆತ್ಮಹತ್ಯೆ ಎಂದು ಕೊಂಡಿದ್ದೇವು. ಸಾಯಂಕಾಲದ ಹೇಳಿಗೆ ಆದು ಖೂಸೇ ಎಂದು ಸಂದೇಹ ಬಂದಿತು. ಅಂತಹದ್ದು ರಲ್ಲಿ ಯಾರಿಗೆ ತಾನೇ ಆಸಕ್ತಿಯಾಂಟಾಗುವುದಿಲ್ಲ”.

ಅವನು ಚುಂಬಿಸಿದುದೂ, ಅನಂತರ ತಾನು ಅಲ್ಲಿಗೆ ಹೋದುದು ಆಶಿಗಾಗಿ ಅಲ್ಲವೆಂದು ಹೇಳಿದುದೂ ವಿವಳಿಗೆ ತೃಪ್ತಿ ಯಾಯಿತು.

“ಸರಿ ಅವಳು ಮುಳಗಿವ ಹಿಂದಿನ ವಸ್ತು ನೇರ್ಲೇ ಜೀಳಿದರಿಷ್ಟು. ಅದೇನು? ಅದಕ್ಕೂ ಈ ಕೊಲೆಗೂ ಇರುವ ಸಂಬಂಧವಾದರೂ ಏನು?”

“ತಡೀಯೋ ಇಲ್ಲವೇ ಖಚಿತವಾಗಿ ಹೇಳುವುದಕ್ಕೆ ಆಗುವುದಿಲ್ಲ. ಅದರೆ ಮೈಯ್ಯಾ ಕಾವಲ್ ಕಂಪಸ್ಯಾ ಕಾರ್ಯದಶೀರ್ಷ ಪಿಳ್ಳಿ ನಿನ್ನೇ ಯಾದಿನ ರಾತ್ರಿ ಧರ್ಮರಾತ್ರಿ ಕರರನ್ನು ನೋಡುವುದಕ್ಕೆ ಹೋಗಿದ್ದನಂತೆ. ಹಾಲು ಕೊಟ್ಟಿಗ ಸಕ್ಕರೆ ಬೀಕು ಆಂದು. ಆಶಾ ಸಕ್ಕರೆ ತರಲು ಹೋದಾಗ ಮುದು ಕನ ಕಣ್ಣಿಗೆ ಒಳಿದಂತೆ ಅವಳ ಹಾಲಿಗೆ ಪನೋ ಹೈಷಧಿ ಹಾಕಿದನಂತೆ. ಇದರಿಂದಲೇ ಆಕೆಗೆ ಬೇಗ ಸಿದ್ದ ಬಂದಿತು. ಬೆಳಗಾಗ ಎಚ್ಚರವಾಗುವುದು ನಿದಾನವಾಯಿತು—ಎಂದು ಸಂದೇಹ ಬಂದಿದೆ”.

ಇಷ್ಟು ಹೋತ್ತು ಕೇಳಿದ್ದ ರಲ್ಲಿ ವಿವಳಿಗೆ ಏನೂ ಆಗಿರಲಿಲ್ಲ, ಈ ನಾತು ಕೇಳಿ ಪಿಸ್ತಿತಳಾದಳು.

“ಅಲ್ಲಾ, ಇದನ್ನೆಲ್ಲಾ ಸಿಮಗೆ ಯಾರು ಹೇಳಿದರು”.

“ಆಕಿಯೇ ಹೇಳಿದಳು”

“ಸಕ್ಕರೆ ತರಲು ಹೋಗಿದ್ದವರಿಗೆ ತನ್ನ ಹಾಲಿನಲ್ಲಿ ಪಿಳ್ಳಿ ಏನೋ ಹಾಕಿದನೆಂಬುದು ಹೇಗೆ ಗೊತ್ತಾಯಿತು? ಅವಳು ಹೋಸಲಿನ ಹೋರಗಜೆ ಕಳ್ಳತನದಿಂದ ನಿಂತು ಸೋಡಿದಳೇನು?”

“ಹಾಗಲ್ಲ. ಪಿಳ್ಳಿ ಸಕ್ಕರೆ ಕೇಳಿದ, ನಾನು ತರಲು ಹೋದೆ.... ಎಂದಿನ್ನೇ ಆವಳು ಹೇಳಿದಳು. ಖಾಸಗಿ ಪತ್ತೆ ದಾರ ಸಂಪತ್ತಾ ಈ ಸಂಬಂಧ ವಾಗಿ ತನಿಯಿ ನೂಡುತ್ತಿದ್ದಾನೆ. ಅವನ ಭಾವನೆಯಾದುನ ಯಾರೋ ಸುಂದರ ನಂತೆ. ಅವನೂ ಸಹ ಬಂದಿದ್ದು. ಬರೆಕ ಚುರುಕ್ಕ.. ಪಾದರಸದಂತೆ. ಸಿಳ್ಳಿ ಸಕ್ಕರೆ ಕೇಳಿ ಆಕೆಯನ್ನು ಹೋರಿಗೆ ಕಳಿಸಿದ್ದ್ಲೂ, ಅಸಂತರ ಆವಳಿಗೆ ಗಾಢ

ವಾದ ಸಿದ್ದಿ ಬಂದದ್ದೂ ಇವರಡಕ್ಕಾಗಿ ಗಂಟು ಹಾಕಿ ಅವನು ಈರೀತಿಯಾಗಿ ಉಂಟೆ ಮಾಡಿದ್ದಾನೆ”.

ಅದಕ್ಕೆ ವಿನುಲೆಯು ಏನೂ ಹೇಳಲಿಲ್ಲ ಅವಳ ತರಹ ಸೋಡಿದರೆ ಪನೋ ಯೋಚನೆ ಮಾಡುತ್ತಿರುವಂತೆ ಕಂಡುಬಂದಿತು.

“ಎನು ಯೋಚನೆ ಮಾಡುತ್ತಿದ್ದೀರೆ ವಿಮುಕ್ತ”.

“ಎಷ್ಟು ವಾಗಿ ಒಂದು ವಿಷಯ ಆಲೋಚನೆ ಮಾಡುತ್ತಿದ್ದೇನೆ. ಹೇಳಿ ದರೆ ಸೀವು ಏನೇನ್ನು ತ್ತಿರೋ?”

“ಯಾಕೆ ಏನೋ ಅನ್ನಬೇಕು. ಹೇಳಿ”

“ಫೈರ್‌ಪ್ರೈಸ್ ಕಾರ್ಪಲ್ ಕಂಪನಿಗೆ ಫಾರ್ಮಾಸಿಯಾಂಡ್ ಟ್ರೈಪಿಸ್‌ಪಿಬೆಕೆಂದು ಯಾವುದೋ ಪೇಪರ್ ನಲ್ಲಿ ಅಷ್ಟು ರಾಟ್‌ಜ್‌ಮೆಂಟ್ ಸೋಡಿದ್ದೆ. ನಗಾ ಕೆಲಸ ಬರುತ್ತದೆ. ಸ್ವಾಧಾ ಇವಾಟ್‌ಮೆಂಟ್‌ನಲ್ಲಿ ಅದೇ ಕೆಲಸ ಮಾಡುತ್ತಿದ್ದೇನೆಂದು ಹೇಳಿದ್ದೇನಲ್ಲಾ. ನಾನೇಕೆ ಹೋಗಿ ಪಳ್ಳಿಯನ್ನು ಸೋಡಿ, ನನಗೆ ಕೆಲಸ ಕೊಡಿ ಎಂದು ಕೇಳಬಾರದು”

ಅನಂದ್ ನಗುತ್ತಾ ಅಂದ.

“ಬಳ್ಳೀ ಅಲೋಚನೆ ನಿಂದು ಸೀನೇಕೆ ಹೋಗಿ ಅಲ್ಲಿ ಇಲ್ಲಿ ಕೆಲಸ ಮಾಡಬೇಕು”.

“ಇಲ್ಲ. ಹಾಗೆ ಹೋಗಿ ಎರಡು ದಿನ ಕೆಲಸ ಮಾಡುವುದರಿಂದ ಪ್ರಯೋಜನವಿದೆ”.

“ನೀನು ಎಲ್ಲಿ ಹೋಗಿ ಕೆಲಸ ಮಾಡುವುದು ನನಗೆ ಇಷ್ಟಪಿತ್ತ. ವಿಮುಕ್ತ”

“ನನಗೂ ಇಷ್ಟಪಿತ್ತ. ಆದರೆ ನಾನು ಹೋಗಿ ಅಲ್ಲಿ ಎರಡು ದಿನ ಕೆಲಸ ಮಾಡುವುದರಿಂದ ನಿಮಗೆ ಬಹಳ ಪ್ರಯೋಜನವಾಗುತ್ತದೆ. ಪಿಳ್ಳಿ ಎಂತಹ ಪನು ಆಲ್ಟಿಗೆ ಬಂದು ಹೋಗಿ. ವಂತಹ ಜನರು ಎಂತಹವರು ಎಂದು ಸಿನಗೆ ಹೇಳಬಹುದು”.

ಅದೂ ಸಿಜ. ಆದರೆ ತನ್ನ ನುಸದಣ್ಣೆಯು ಹುಲಿಯ ಬಾಯಲ್ಲಿ ಕೈಯಿಡುವುದು ಆನಂದಾಗ ಇಷ್ಟಪಿರಲಿಲ್ಲ.

“ನಾನು ಕೇಳಿದ್ದರಿಳ್ಳಿ ಆ ಪಿಳ್ಳಿ ಬಹೆ ಶಾಖಾ ಕಾರಿಯಾದ ಮನುಷ್ಯ ನಂತೆ ಕಂಡು ಬರುತ್ತಾನೆ.”

“ಅಪಾಯಕಾರಿಯಾದರೆ ಅಗಲ ಬಿಡಿ. ಅಪಾಯಕಾರಿಯಾದರೆ ನನ್ನನನ್ನ ತಿಂದು ಬಿಡುತ್ತಾನೇಯೇ?”

“ಸೀನು ಅಲ್ಲಿಗೆ ಹೋಗಿ ಕೆಲಸ ಮಾಡುವುದು ಬಹಳ ಪ್ರಯೋಜನಕರ ವಾದುದೇ ಅನ್ನು. ಆದರೂ ಒಂದೊಂದು ಬಾರಿ ಇದೆಲ್ಲಾ ನಮಗೇಕೆ ಅನ್ನಿಸುತ್ತದೆ”

“ನಮಗೆ ಸಂಬಂಧವಿಲ್ಲ. ಆದರೂ ತಮಾಷೆಯಾಗಿರುತ್ತದೆ. ಎರಡು ದಿನ ನೋಡೋಣ”

ವಿನುಲ ಬಹಳ ಹೇಳಿದ ನಂತರ ಆನಂದ್ ಒಸ್ಟಿಕೊಂಡ. ಕಡೆಯಲ್ಲಿ ಒಂದು ಮಾತು ಹೇಳಿದ.

“ವಿನುಲ. ಹೋಗುವವರು ಹೋಗಿಯೇ ಹೋಗುತ್ತೀರೆಯೇ. ನಾನು ಚೇಡವೆಂದರೆ ಕೇಳುತ್ತೀರೋ? ಆದರೂ ಒಂದು ವಿನಯ ಹೇಳುತ್ತೇನೆ. ಅಲ್ಲಿ ಇವ್ವು ದಿನಗಳವರೆವಿಗೆ ಒಬ್ಬ ಸ್ವನೋಟ್ಟಿಪಿಸ್ತು ಇದ್ದಳು. ಅವರು ನಾಲ್ಕು ದಿನಗಳ ಒಂದೆ ಇದ್ದ ಕ್ಷೇತ್ರದ ರಾಗೆಯೇ ಮಾಯವಾಗಿ ಹೋದಳೆಂದು ಕೇಳಿದ್ದೇನೇ.”

೩

ಬೆಳೆಗಾಗ ಸುಮಾರು ಹತ್ತು ಗಂಟೀಯ ವೇಳೆಯಲ್ಲಿ ವಿನುಲಾ ಗಾಂಧಿ ನಗರದಲ್ಲಿ ದೊಡ್ಡ ದಾಢೊಂದು :೯.೩೫ ಯ ವರಹದಿ ಮೆಟ್ಟೆಲುಗಳನ್ನು ಹತ್ತಿ, ವಯ್ಯಾಳೆ ಕಾವಲ್ ಕಂಪನಿಗೆ ಪ್ರವೇಶಿಸಿದ್ದು.

ಕೆಲಸ ಕೇಳುವುದಕ್ಕಾಗಿಯೇ ಅಲ್ಲಿಗೆ ಒಂದನಂತರ ವಿನುಲಿಗೆ ತನಗೆ ಅಲ್ಲಿ ಕೆಲಸ ಸಿಕ್ಕುತ್ತದೆಯೇ ಸಿಕ್ಕುವುದಿಲ್ಲವೇ ಎಂಬ ಯೋಚನೆಯೇ ಇರಲಿಲ್ಲ. ಕೆಲಸ ಕೊಡುವಂತಹ ವ್ಯಕ್ತಿ ಗಂಡಾಗಿದ್ದ, ಕೆಲಸವಿದ್ದರೆ ತನಗೆ ಕೆಲಸ ಸಿಕ್ಕುವುದರಲ್ಲಿ ಅವಳಿಗೆ ಸ್ವಲ್ಪವೂ ಸಂದೇಹವಿರಲಿಲ್ಲ.

ಪ್ರೇರ್ಯಾಳೆ ಕಾವಲ್ ಕಂಪನಿಗೆ ಒಂದ ವಿನ್-ಲೂ ಕೆಲಸಕ್ಕಷ್ಟಕ್ಕೇ ಒಂದಿರಲಿಲ್ಲ

ಇನ್ನೂ ಏನು ಏನೋ ಉದ್ದೇಶಗಳನ್ನು ತಪ್ಪಿಕೊಂಡು ಬಂದಿದ್ದಳು.

ಅವರು ಬಂದಾಗ ಸೀ|| ಪಿಳ್ಳಿ ಅಷ್ಟಿಸಿನಲ್ಲಿರಲಿಂ. . ವಾಮೂಲಿನಂತೆ ಜವಾನ ಹೊರಗೆ ನಿಂತಿದ್ದ. ಪಿಳ್ಳಿಯವರು ಯಾರೋ ಸ್ವೇಹಿತರೂಡನೆ ಸ್ವಲ್ಪ ಹೊರಗಡೆ ಹೋಗಿದ್ದಾರೆಂದೂ ಸ್ವಲ್ಪ ಹೊತ್ತಿನಲ್ಲಿಯೇ ಬರುತ್ತಾರೆಂದೂ ಹೇಳಿದ. ಆದೇ ಪ್ರಕಾರ ಈಳತ್ತುಕೊಂಡಳು.

ರಾಮಾರು ಎರಡು ಮೂರು ನಿರ್ವಿಷಾಗಳು ಕಳೆದಿಬಹುದು. ಅನಂತ ರವೂ ಕುಳಿತಿರಲು ಬೇಜಾರಾಯಿತು. ಎದ್ದು ಕಚೇರಿಯ ಒಳಗಡೆಯೇ ಶತಪತ ತುಳಿಯ ತೊಡಗಿದಳು. ಅಲ್ಲಿದ್ದ ಮೇಚು ಕುಚೀಗಳು, ಪರಗಳು ಮುಂತಾದವನ್ನೆಲ್ಲಾ ನೋಡಿದಳು. ಸಕ್ರಿಯಿ ಇಲ್ಲದೇ ಖಾಲಿಯಿದ್ದ ಕೋಣೆಯನ್ನು ಗಮನಿಸಿದಳು.

ಸಕ್ರಿಯಿ ಪಿಳ್ಳಿಯ ಕೋಣೆಯ ಹೊರಗಡೆ ಸೋಗಸಾದುದೊಂದು ಮೇಚು ಇತ್ತು. ಅದರ ಮೇಲಿರಬೇಕಾದ ಮುನ್ಮೂಲೀಯ ಮರದ ತುಂಡು ಕುಚೀಯ ಹಿಂದಿದ್ದ ಕಿಟಕಿ ಗೂಡಿನಲ್ಲಿತ್ತು. ಅದನ್ನು ತೆಗೆದು ನೋಡಿದಳು. ಅದರಲ್ಲಿ “ರಂಗನಾಯಕಿ-ಪದ್ಮನಲ್ಲಾ ಅಸಿಸ್ವಂಬೂ ಟ್ಯೂ ದಿ ಸಕ್ರಿಯಿ” ಎಂದು ಬರೆದಿತ್ತು.

ಹಾಗಾದರೆ ಗ್ರೀರುವಿಲೆಯಾಗಿರುವವರು ಸ್ವೇನೋಟ್ಟಿಸಿಸ್ಟು ಅಲ್ಲ. ಪಿಳ್ಳಿಯ ಆತ್ಮ ಸಹಾಯಕಳು. ಅದರ ಜೊತೆಗೆ ಸ್ವೇನೋಟ್ಟಿಸಿಸ್ಟು ನಹ ಆಗಿದ್ದಳೋ ಏನೋ?

ಅವ್ಯಾಪ್ತಿ ಪಿಳ್ಳಿಯ ಮೇಚಿನ ಮೇಲಿದ್ದ ಟೆಲಿಫೋನ್ ಗಳ ಗಳನೆ ಶಬ್ದ ಮಾಡಿತ್ತು.

ಸಾಧಾರಣವಾಗಿ ಮತ್ತೊಬ್ಬರ ವಿವಯ ಕೇಳುವುದರಲ್ಲಿ, ತನಗೆ ಸಂಬಂಧಿವರಿದಿದ್ದರೂ ಮತ್ತೊಬ್ಬರ ಕಾಗದವನ್ನು ಓದುವುದರಲ್ಲಿ ವಿವಲಿಗೆ ಒಹೆ ಆಸಕ್ತಿ. ಅಂತಹದ್ದರಲ್ಲಿ ಮತ್ತೊಬ್ಬರಿಗೆ ಬಂದಿದ್ದ ಸ್ತೋರ್ ಎತ್ತಿ ಕೇಳಬಾರದೇಕೆ?

ನೋಡಿದಳು. ಪಿಳ್ಳಿ ಬರುವಂತೆ ಕಂಡುಬರಲಿಲ್ಲ. ಅವ್ಯಾಪ್ತಿ ಹೊತ್ತೂ ಅಲ್ಲಿಯೇ ನಿಂತಿದ್ದ ಜವಾನ ಎಲ್ಲಿಯೋ ಹೊರಟು ಹೋಗಿದ್ದ. ನಿವುಲ ಟೆಲಿಫೋನ್ ರಿಸೆವರ್ ಕೃಗೆತ್ತಿಕೊಂಡು ಹೇಳಿದಳು.

“ನಾ! ಸಿಹಿಯವರ ಸ್ವಾನಲ್ ಅಷಿಸ್ಟೆಂಟ್ ವಾತನಾಡುತ್ತಿರುವುದು”

“ಹಾ! ಏನಿದು, ರಂಗನಾಯಕಿ. ನೀನಿನ್ನೊ ಇಲ್ಲಿಯೇ ಇದ್ದೀಯಾ? ಎರಡು ದಿನಗಳ ಹೂಡಿಯೇ ನಿನ್ನನ್ನು ಕಳಿಸಿಬಿಡಬೇಕೆಂದು ಆ ಪಿಠೀಗೆ ಹೇಳದ್ದೆನಲ್ಲ. ನೀನು ಹೈದಿರಾಚಾದಿಗೆ ಹೊರಟು ಹೋಗಿದ್ದೀಯೆಂದರೆ ಇಲ್ಲಿಯೇ ಕುಳತುಕೊಂಡಿದ್ದೀಯಲ್ಲಾ”

“ನಾವು ನನ್ನನ್ನು ಕಳಿಸಬೇಕೆಂದು ಹೇಳಿದ್ದೀರೇನು”

“ಇದೇನು ಮಕ್ಕಳಾಟಿವೆಂದುಕೊಂಡಿದ್ದಾನೇನು, ಆ ಪಿಠೀ? ನಿನ್ನ ಮುಖ ನೋಡಿಕೊಂಡಿರಲು ಅವನಿಗೆ ಆಸೆ ಎಂದು ಕಾಣುತ್ತದೆ. ಅದಕ್ಕೇ ಹೀಗೆ ಮಾಡಿದ್ದಾನೆ. ಸೀನು ಆದವ್ಯಾಖೀಗೆ ಹೊರಟು ಹೋಗು”

“ತಾವು ಹೇಳಿದಂತೆಯೇ ಅಗಲಿ”

“ಅವ್ಯಾಖ್ಯಾ ಕೇಳುವುದನ್ನೇ ಮರಿತು ಬಿಟ್ಟದ್ದೆ. ಅವನೆಲ್ಲ ಹೋದ?”

“ಆಗ ಯಾರೋ ಬಂದರು ಅವರೊಂದಿಗೆ ವಾತನಾಡುತ್ತಾ, ಹೇಳಿದರು”

“ಇಲ್ಲಿ ಪ್ರಾಣ ಹೋಗುತ್ತಿದ್ದರೆ ಸ್ನೇಹಿತರೊಂದಿಗೆ ಹೋದನೊ? ಬರುತ್ತಲೇ ನನಗೆ ಘೋರ ಮಾಡುವಂತೆ ಹೇಳು”

ವಿಮುಲ ನಾತನಾಡುವುದರೊಳಗಾಗಿ ಅತ್ಯು ಕಡೆಯಿಂದ ವಾತನಾಡುತ್ತಿದ್ದ ಘೋರ ಸ್ನೇಹಿತು:

ಹೊರಗಡೆ ಬಂದು ಏನೂ ತಿಳಿಯದಂತೆ ಅತಿಥಿ ಅಭ್ಯಾಗಕರಿಗಾಗಿ ಹಾಕಲಾಗಿದ್ದ ಸೋಫಾ ನೇ ಏಲೆ ಕುಳತುಕೊಂಡಳು. ಒಳಗೆ ಬಂದಾಗ ಕಂಡು ಬರುತ್ತಿದ್ದ ದೃಢಕ್ಕೆಂತಲೂ ಆಗ ವಿಮುಲ ಹೆಚ್ಚು ಆಕರ್ಷಣೀಯವಾಗಿ ಕಾಣುತ್ತಿದ್ದು. ಯಾವು ಡಾಡರೂ ಚೆಷ್ಟೆ, ಕತಂತ್ರಗಳನ್ನು ಮಾಡಿದಾಗ ಅವಳು ಪ್ರಸ್ತುಲ್ಲಾಗಿದ್ದುತ್ತಿದ್ದು ಇಲ್ಲ. ಕಾಗೆ ಆಗವಳ ಮುಖದಲ್ಲಿ ಮಂದ ಕಾಷದ ಮತ್ತೊಂದು ಭಾಯಿಯು ಬಂದಿತ್ತು. ಕಣ್ಣಗಳಲ್ಲಿ ಕಾಂತಿಯು ಹೆಚ್ಚಿತ್ತು.

ಮಹಡಿಯ ಮೇಲೆ ಬಂದ ಪಿಠೀ ದೂರದಿಂದಲೇ ಆಷೀಸಿಗೆ ಯಾರೋ ಬಂದಿರುವುದನ್ನು ನೋಡಿದ. ಬಂದಿರುವನರಿಂದ ಹೆಣ್ಣು ಅದರಲ್ಲಿಯೂ

ರಾಜವಳಿ. ಅದರಿಂದ ಖುಸಿಯಾಗಿ ತಿಳ್ಳುಹೊಡೆದುಕೊಂಡು ಒಳಗೆ ಬಂದ. ಅವರು ಕುಳಿತುಪುದನ್ನು ನೋಡಿಯ್ದೂ ಸೋಡದಂತೆ ನಡೆದುಕೊಂಡು, ತಟ್ಟನೆ ಅವಳ ಕಡೆಗೆ ನೋಡಿ ಕೇಳಿದ.

“ನೀವು ಯಾರು?”

ವಿನುಲೆ ಎದ್ದುನಿಂತುಕೊಳ್ಳುತ್ತಾ ಅಂದೇ.

“ನಾನು ವಿನುಲಾ ಅಂತ....”

ಕುಳಿತುಕೊಂಡಿದ್ದ ಸಿಕ್ಕಿ ಹೇಳಿದ್ದ.

“ಕುಳಿತುಕೊಳ್ಳಿ. ಕುಳಿತುಕೊಳ್ಳಿ. ಮೇಲೇಳ ಬೇಕಾಗಿಲ್ಲ. ನಿನ್ನ ಹೆಸರು ವಿನುಲಾ ಅಂತ....”

ಎರಡನೆಯ ವಾಕ್ಯನನ್ನೇ ಅವನು ಏಕವಚನದಲ್ಲಿ ಅಡಿದುನನ್ನು ವಿನುಲಾ ಗಮನಿಸಿದಳು. ಅದರೂ ಗಮನಿಸಿದವಳಂತೆ ತೋರಿಸಿಕೊಳ್ಳಲಿಲ್ಲ. ಕುಳಿತುಕೊಂಡು ಹೇಳಿದಳು.

“ನನ್ನ ಹೆಸರು ವಿನುಲಾ ಅಂತ. ನೀವು ಸ್ವೇಂನೋಟ್ಟಿಸಿಸ್ತೂ ಬೇಕೆಂದು ಪತ್ರಿಕೆಗಳಲ್ಲಿ ಆಷ್ಟೂ ಚೈಂಟ್ ಮೆಂಟ್ ಕೊಟ್ಟಿದ್ದಿರಿ. ಆ ಕೆಲಸ ಸನಗೇನಾದರೂ ಸಿಕ್ಕಿತ್ತೇನೋ ಎಂದುಕೊಂಡು ಬಂದೆ”

“ಓಹೋ! ಬಹಕ ಸಂತೋಷ. ನಿನ್ನಂತಹ ಯುವತಿಗೆ ಕೆಲಸಕೊಡ ಬೇಕೆಂದರೆ ನಾನು ಯಾವಾಗಲೂ ಸಿದ್ದ. ಅದರೆ ಈಗ ಸಂದರ್ಭದಲ್ಲಿ ಯಾವುದೂ ಬಂಡಿತಿಲ್ಲ”

ಮ್ಯಾದುಪಾಗಿ ಹೇಳಿದ್ದರೂ ಸಿಕ್ಕಿ ಅಡಿದ ಮಾತಿನಲ್ಲಿ ಕೆಲಸವಿಲ್ಲ ಎಂಬ ಅಧ್ಯಾತ್ಮ. ಅವನಿಗೂಂದು ಹಾ ಕೊಡಬೇಕೆಂದು ವಿನುಲೆ ನಿಧ್ಯಾತ್ಮಿಕಿನಿಸಿದಳು.

“ಖಚಿತವಾಗಿಲ್ಲ. ಯಾವ ಸಿಂಹ? ನಿನ್ನ ಗೃಹವಿಲ್ಲಿಯಾಗಿದೆ ಪದ್ಮನಾಲ್ ಅನಿಸ್ಟೇಂಟ್ ರಂಗನಾಯಕ ವಾಸ್ತು ಬಂದುಬಿಡುತ್ತಾಳೀದಿದ್ದೀ ರೀನು? ಅವರು ಹೈದರಾಬಾದಿಗೆ ಹೊರಟು ಹೋಗಿದ್ದಾಳ್ಲವೇ?”

ಸಿಕ್ಕಿಯ ಮುಖ ಸಫ್ರೆ ಬಿತ್ತು. ಅದನ್ನು ಮುಚ್ಚಿಕೊಳ್ಳಲು ಪ್ರಯತ್ನ ಪಡುತ್ತಾ ಇಂದಿದ.

“ಇರಬಹುದು. ಆದರೆ ನಿನಗೆ ಅದು ಹೇಗೆ ಗೊತ್ತಾಯಿತು?”

“ಈ ವಿಷಯ ಚೆನ್ನಾಗಿ ಬಳ್ಳ ಸಿಮ್ಮೆ ಸ್ವೇಚ್ಛಿತರೀಷಬ್ಬರು ಹೇಳಿದರು, ಅವರಾರೆಂಬುದನ್ನು ನೀನೇ ಉಂಟಾಗಿಸಲ್ಪಿರಿ. ಚೇಕೆಂದರೆ ನಾನೇ ಹೇಳುತ್ತೇನೆ”

ಎರಡನೆಯ ಬೇಸ್ತು ಬಿದ್ದಂತಾಯಿತು, ಹೀಳ್ತುಗೆ. ಕುಳಿತ್ತಿದ್ದವನು ಎದು ನಿಂತುಕೊಂಡ. ಪತರುಗುಟ್ಟುತ್ತಿದ್ದ ಮನಸ್ಸು ನಿಳಲು ಬಿಡಲಿಲ್ಲ. ಅಲ್ಲಿಂದ ಇಲ್ಲಿಗೆ ಇಲ್ಲಿಂದ ಅಲ್ಲಿಗೆ ಒಡಿಯಾಡಿದ. ಪುನಃ ಕುಳಿತುಕೊಂಡ. ಸಿಗರೀಟು ತೆಗೆದು ಹಚ್ಚಿದ. ಅವನ ಮನಸ್ಸು ಏನೇನೋ ಯೋಚನೆ ಮಾಡುತ್ತಿತ್ತು. ತನ್ನೆದುರಿಗೆ ಕುಳಿತಿರುವ ಹೆಣ್ಣು, ತನಗೇನೂ ತೋಚದಂತೆ ಮಾಡಿದ ಹೆಣ್ಣು ಎದುರಿಗೆ ಕುಳಿತಿರುವುದು ಸಹ ಮರಿತು ಹೊರ್ಯಾತು.

ಆದರೆ ಅವಳಿಗೆ ಸುಮ್ಮನೆ ಕುಳಿತ್ತಿರಲಾಗಲಿಲ್ಲ.

“ಈ ಹವಾಸದಿಂದ ದೂರವಾಗಿರಬೇಕೆಂದು ಅವಳನ್ನು ನೀವು ಕಳುಹಿಸಿದಿರೆಂದು ಕಾಣುತ್ತುದೆ”

“ಹೌದು. ಹೌದು. ನಮ್ಮ ಹವಾಸದಿಂದ ದೂರವಿರಲು ಕಳಿಸುವುದು ಅದೊಂದು ಬಗೆ. ಇನ್ನು ಇತರ ಬಗೆಗಳೂ ಇವೆ. ಅವುಗಳೆಲ್ಲವೂ ಪ್ರಯ ವಾಗಿಯೇ ಇರುವುದಿಲ್ಲ, ವಿನುಲ. ನೀನು ಬುದ್ಧಿವಂತಳಾದ ಹುಡುಗಿ. ಚೆನಾಗಿಯೂ ಇದ್ದಿಲ್ಲ. ಎಷ್ಟೋ ಜನ ಸಿನ್ನಂತಹವನಳನ್ನು ಮದುವೆಮಾಡಿಕೊಳ್ಳಲು ಸಿದ್ಧವಾಗಿರುತ್ತಾರೆ. ನೀನು ಯಾರನ್ನಾದರೂ ಮದುವೆಮಾಡಿಕೊಂಡು ಸುಖವಾಗಿರಬಾರದೇ?..”

“ಮದುವೆ ಮಾಡಿಕೊಳ್ಳಬವನನ್ನು ಗೊತ್ತು ಮಾಡಿಕೊಂಡಿದ್ದೇನೆ. ಅತನಿಗೆ ತಿಳಿಯದೇ ಏನು ನಡೆದರೂ ಸುಮ್ಮನಿರುತ್ತಾನೆ. ಎಲ್ಲರೂ ಅಷ್ಟೇ. ನನಗೆ ಅಪಾಯಿಸಿದೆ ಎಂದೂ, ನಷ್ಟನ್ನು ಒಬ್ಬರು ಹೆದರಿಸುತ್ತಾರೆಂದೂ ಗೊತ್ತಾದರೆ ಆಗ ಆತ ಸುಮ್ಮನಿರಲಾರ. ನಿಮ್ಮ ವಿಷಯವ್ರೂಂದರೂ ಗೊತ್ತಿಲ್ಲ ದಿದ್ದರೂ ನಾನಿಲ್ಲಿ ಬಂದಿರುವುದು ಅತನಿಗೆ ಗೊತ್ತಿದೆ”

“ನಾನು ನಿನ್ನನ್ನು ಹೆದರಿಸುತ್ತಾ ಇಲ್ಲ. ನಮ್ಮ ದೇಶದ ಹೆಂಗಷರು ಕಚೇರಿ ಪಚೇರಿಗಳಲ್ಲ ಕೆಲಸಮಾಡುವುದು ಆಮ್ಮ ಸರಿಯಲ್ಲವೇಂಬ ಭಾವನೆಯಿಂದ ಹೇಳಿದೆ. ಹಾಗೂ ನೀನು ಕೆಲಸಮಾಡಲು ಇನ್ನೇಕ್ಕೆಸುಪುದಾದರೆ ಅಕ್ಕೇಪನೀಯೇನೂ ಇಲ್ಲ. ಮಾಡಬಹುದು.

ತಾನೇ ಗೆದ್ದೇನೆಂದು ವಿನುಲಿಗೆ ಬಹಳ ಖುಷಿಯಾಯಿತು.

“ಈಗ ನೀವು ಹೇಳಿದುದು ಸರಿ. ಹೇಳಿ, ನಿಮ್ಮ ಪಾಲ್ಕೆ ಏನು ?”

“ಪಾಲ್ಕೆ ! ಇಲ್ಲಿ ಯಾವ ಪಾಲ್ಕೊ ಇಲ್ಲ. ನೋಡು, ಅಲ್ಲಿರುವ ಮೇಚು ಕುಚಿಂ ನಿನ್ನದು. ಗೈರುವಿಲೆಯಾಗಿದ್ದಾ ಲೇ ಎಂದು ನೀನು ಹೇಳಿದಂತಹ ನನ್ನ ಪರ್ದನಲ್ಲ ಅಸಿಸ್ಟೆಂಟ್ ಅಲ್ಲಿಂದೇ ಕುಳಿತುಕೊಳ್ಳುತ್ತಿದ್ದುದು. ಇನ್ನು ಮೇಲೆ ನೀನೂ ಅಲ್ಲಿಯೇ ಕುಳಿತುಕೊಂಡಿ. ಯಾರಾದರೂ ಒಂದು ಪನಾದರೂ ಕೇಳಿ ದರೆ ಅವರೇನು ಹೇಳುತ್ತಾರೆಂದು ಕೇಳಿಕೊಂಡಿ. ನೀನು ಗೈತ್ತಿರುವವರಳಂತೆ ಮಾತನಾಡಲು ಹೋಗಬೇಡ”

“ಅಂದರೆ ತಿಳಿದಿದ್ದರೂ ತಿಳಿಯದವರಳಂತೆ ಇರಬೇಕು — ಎಂದಲ್ಲವೇ ನೀವು ಹೇಳುವುದು”

“ನಿನಗೇನು ತಿಳಿದಿದಯೇ, ಪನು ತಿಳಿಯದ್ದೂ ಆದ್ದೊಂದೂ ನನಗೆ ಮುಖ್ಯವಲ್ಲ. ನಾನು ಹೇಳಿದಂತೆ ಕೇಳಿಕೊಂಡಿದ್ದರೆ ನಿನಗೆ ಸ್ತುಲ್ಪ ಕಾಸೂ ಸಿಕ್ಕುತ್ತದೆ”

ಆ ಮಾತು ಕೇಳಿ ಹೇಳಿ ಜೇಬಿಸಿಂದ ಐದು ರೂಪಾಯಿಗಳ ಇವ್ವತ್ತು ನೋಟುಗಳನ್ನು ತೆಗೆದು ಅವಳು ಕುಳಿತಿದ್ದ ಸೋಫಾದ ಮೇಲೆ ಹಾಕಿ ಸಿಳ್ಳಿ ತನ್ನ ಕೊಣಗೆ ಹೊರಟು ಹೊರೆದ.

“ಈ ಪಿಳೆ, ಬುಧಿವಂತನಾಗಿ ಕಾಣುತ್ತಾನೆ. ಪರವಾಯಿಲ್ಲ” ಎಂದು ಕೊಂಡು ವಿನುಲಿಯು ಪಕ್ಕದಲ್ಲಿ ಬಿಡ್ಡಿದ್ದ ನೋಟುಗಳನ್ನು ತೆಗೆದು ವ್ಯಾನಿಕೀ ಬ್ಯಾಗ್ ನಲ್ಲಿ ಇಟ್ಟುಕೊಂಡಳು.

೮

“ನೀವು ಹೇಳುವುದು ಒಂದು ಪಿಧವಾಗಿ ಸರಿ. ಸಂಪತ್ತ. ನನಗೂ ಅದೇ ರೀತಿಯಾಗಿ ತೋರಿತು. ಅದರಿಂದಲೇ ನಾವು- ಪೈಯ್ಯಾಳೀ ಕಾವಲ್ ಕಂಪನಿಯ ವ್ಯವಹಾರವನ್ನು ಸೂಕ್ಷುವಾಗಿ ಪರಿಶೀಲಿಸ ತೊಡಗಿದೆವು. ಎರಡು ದಿನಗಳಿಂದ ಅದೇ ಕೆಲಸವಾಗಿದೆ. ಆದರೆ ನಮಗೆ ಇಲ್ಲಿ ಯಾವ ದೊಷವೂ ಕಂಡು ಬರಲಿಲ್ಲ”

“ನೀವು ಪರಿಶೀಲಿಸಿದುದರಲ್ಲಿ ಉನಾವರೂ ಹೊಸ ವಿಷಯ ಕಂಡು ಬಂದುನೇರೇ ?”

“ಬೇಕಾದವ್ಯು”

ಮುಂದೆ ಮಾತನಾಡುವವರು ಗಾಗಿ ಇಂಫ್ರಾಕ್ಸ್‌ಡೆರ್‌ ಇಬ್ರಾಹಿಂ ಸಾಹೇ ಬರು ತಲೆಯ ಮೇಲಿದ್ದ ಪೋಟಾ ಶೆಗೆದು ಮೇಜದ ಮೇಲಿಟ್ಟು, ಚೋಳು ತಲೆಯನ್ನು ಕರಾಚಿಫ್ರಾ ಸಿಂದ ಒರಸಿಕೊಂಡು, ಬಣ್ಣದಿಂದ ಕಪ್ಪಗಾಗಿದ್ದ ನೇರಿತಗಡ್ಡವನ್ನು ಕೈಯಲ್ಲಿ ಸವರಿಕೊಂಡು ಸಿಗರೀಟ್‌ ಶೆಗೆದು ಹಚ್ಚಿ, ಮುಂದೆ ಮಾತನಾಡ ತೊಡಗಿದನು.

ಸಂಪುರ್ತ ಸ್ತೋಲಿನ್‌ ಸ್ಟೇಟ್‌ನ್ನಿನ ಇಂಫ್ರಾಕ್ಸ್‌ಡೆರ್‌ಗಳಲ್ಲಿ ಒಬ್ಬರಾದ ಇಬ್ರಾಹಿಂ ಸಾಹೇಬರು ಸುಪ್ರಸಿದ್ಧ ವೆಂಕಟೇರಮಂತ್ರಿಯವರ ಕೈಕೆಳಗೆ ಒಕ್ಕಿನಿಂದ ನಿನಗಳು ಕೆಲಸ ಮಾಡಿದವರು ಧರ್ಮ ರತ್ನಾಕರ ಬಾಬೂರಾಯರ ಮರಣವು ಆತ್ಮಹತ್ಯೆಯೋ, ಕೂಲಿಯೋ ಗೂತ್ತಾಗದೇ ಸಮಸ್ಯೆಗಿಟ್ಟುಕೊಂಡಿದ್ದುದರಿಂದ ಆದರ ತಸಿಯಿಂದ ಕ್ರಮವನ್ನು ಸಾಹೇಬರಿಗೆ ಒಷ್ಟಿಸಲಾಗಿತ್ತು. ಸಾಹೇಬರು ಸಂಪತ್ತಾಗ ಪರಮಾಪಾದರು.

“ಬೇಕಾದವ್ಯು. ವಿಷಯವೇನೇಂಬುದನ್ನುನೋದಲಿಸಿಂದ ಹೇಳುತ್ತೇನೆ, ಕೇಳಿ. ಸ್ಯಾಂಕೇ ಕೆರಿಯ ಆಚೆ ಇರುವ ವೈಯಾಖೇ ಕಾವಲ್‌ನಲ್ಲಿ ಧರ್ಮ ರತ್ನಾಕರ ಬಾಬೂರಾಯರಿಗೆ ಒಂದು ಚದುರ ಮೈಲಿಯಷ್ಟು ಭೂಮಿ ಇದೆ. ಅದನ್ನು ಸ್ವೇಂಬರ್‌ಗಳಾಗಿ ಮಾಡಿ ಮಾರಲು ಅವಕಾಶ ಕೊಡಬೇಕೆಂದು ಅವರು ಟ್ರಿಸ್ಟ್ ಚೋಡಿಸಿದವರನ್ನು ಕೇಳುತ್ತಿದ್ದಾರೆ. ಇದು ಎರಡು ಮೂರು ವರ್ಷಗಳಿಂದಲೂ ನಡೆಯುತ್ತಿರುವ ವ್ಯವಹಾರ.

“ಇದರ ನಡುವೆ ಸುಮಾರು ನಾಲ್ಕು ದಿನ ತಿಂಗಳುಗಳ ಒಂದೆ ಬಾಬೂರಾಯರ ಹಳೆಯ ಸ್ವೇರ್ಹಿತ ರಾಮಾನುಜಂ ಬಂದು ಸೇರಿದ. ಸ್ವೇಂಬರ್‌ಗಳಾಗಿ ಮಾಡಲು ಟ್ರಿಸ್ಟ್ ಚೋಡಿಸಿದವರು ಆಧಿಕಾರ ಕೊಡುವುದಿಲ್ಲವೆಂದೂ ಅವಕ್ಕೆ ಒಂದು ಖಾಸಾಯ ಮಾಡಬೇಕೆಂದೂ ಸೂಚನೆ ಕೊಟ್ಟಿ. “ಬೆಂಗಳೂರಿನ ಐಸೇಕ ಭಾಗಗಳಲ್ಲಿ ರೆವಿನ್ಯೂ ಭೂಮಿಯಲ್ಲಿಯೇ ಮನೆಗಳು ಕಟ್ಟಿಲ್ಪಟ್ಟಿವೆ. ಅವಕ್ಕೆ ಪಿಂಚ್‌ಜ್ಞಾತ್ರೆಯ ದೀವಗಳೂ ಸಿಗುತ್ತವೆ. ಅಂದರೂ ಗ್ರಾಂಡ್ ಡ್ರೆಪ್ ನೇಜ್‌ ಮತ್ತು ನೀರು ಸಿಕ್ಕುವುದಿಲ್ಲ, ಅಷ್ಟು. ಆದೆ ಆದು ಕೆಲವು ನಿನಗಳು

ಮಾತ್ರ. ಮನೆಗಳನ್ನು ಕಟ್ಟಬಿಟ್ಟರೆ ಅನಂತರ ಮುನಿಸಿಪಾಲಿಟಿಯವರು ಅದನ್ನು ಸೇರಿಸಿಕೊಂಡು ಬಿಡುತ್ತಾರೆ-ಎಂದು ಸಾಜನೆ ಕೊಟ್ಟು. ಒಂದು ವೇళೆ ಮುನಿಸಿಪಾಲಿಟಿಯವರು ಒಳಗೆ ಸೇರಿಕೊಳ್ಳಿದ್ದರೂ ಮನೆಗೆ ಗಿರಾಗ ಯಾಗುವುದರಲ್ಲಿ ಸಂದೇಹವಿಲ್ಲವೆಂದು ಒಪ್ಪಿಸಿದ. ಭಾಬೂರಾಯರು ತಕ್ಕು ಮಟ್ಟಿಗೆ ಕಣವಂತರು. ಅವರೂ ನಲ್ಲಿ ಸ್ವಾಲ್ಪ ಕಟ್ಟಿದ ಕಟ್ಟಿಕೊಟ್ಟು ಉಪ್ಪೆ ಯಾಗಿ ಬಿರುದು ಹೊಡಿಗೆಬಿಟ್ಟಿರು. ಜನ ತಿಳಿದುಕೊಂಡಿರುವಷ್ಟು ಈಣ ಅವರಲ್ಲಿರಲ್ಲಿ. ಮನೆಗೆ ಇನ್ನು ಕಟ್ಟಿವುದಕ್ಕೇನು ಮಾಡಬೇಕೆಂದು ಪ್ರಶ್ನೆ ಬಂತು. ರಾಮಾನುಜಂ ಅಡಕ್ಕಿ ೧೦ ಬಂದು ಪಾಲ್ನಾನು ಮಾಡಿದ. ಸ್ವೇಚ್ಛಿನ ಬೆಲೆ ಎರಡು ಸಾವಿರ. ಮನೆ ಬೆಲೆ ಎಂಟು ಸಾವಿರ. ಹತ್ತು ಸಾವಿರದ ಮನೆ ಮೂರು ತಿಂಗಳಲ್ಲಿ ಕೊಡುತ್ತೇನೆ. ಯಾರಿಗೆ ಬೇಕೋ ಅವರು ಮೂರು ಸಾವಿರ ಕೊಡಬೇಕು. ಭಾರತ ಸರ್ಕಾರದಿಂದಲೋ ಅಥವಾ ಯಾರಾದರೂ ಸಾಮರ್ಪರಿಂದಲೋ ಮೀಕ್ಕ ಈಣ ಸಾಲ ತೆಗೆದು ಮನೆ ಕಟ್ಟಬೇಕು - ಎಂದು ಉಪಾಯ ಹೇಳಿದ. ಇದು ಭಾಬೂರಾಯರಿಗೆ ಸರಿಯಾಗಿ ತೋರಿತು. ನ್ಯೆಯಾಗ್ ಕಾವಲ್ ಕಂಪನಿ ನೋಡಲಾಯಿತು.

“ಅದರೆ ಅದೇನೋ ಮನಸ್ತಾಪ ಬಂದು ರಾಮಾನುಜಂ ಭಾಬೂರಾಯ ರಿಂದ ಬೇರೆಯಾದ. ಅನಂತರ ಗಡೀಶ ಪಿಠ್ಯೆ ಎಂಬುವನು ಕಾರ್ಯದತ್ತಿ ಯಾಗಿ ಒಂದು. ಅವನೇ ಮುಂದಿನ ಕೆಲಸಕಾರ್ಯಗಳನ್ನು ಬಹಳಮಟ್ಟಿಗೆ ನೀರವೇರಿಸಿದ. ಇದುವರಿಗೆ ತೋಂಬತ್ತೆಂಟು ಮನೆಗಳಿಗೆ ಅಡ್ಡಾನ್ನು ತೆಗೆದು ಕೊಂಡಿದ್ದರೆ”

“ಸರಿ. ಆ ಈ ಏನಾಯಿತು?”

“ಅದವ್ಯಾ ನ್ಯೆಯಾಗ್ ಕಾವಲ್ ಕಂಪನಿಯ ಲೆಕ್ಕಕ್ಕೆ ಹೋಯಿತು ಚಕ್ಕಾಗೆ ರುಚಿಮಾಡಿ ಕಣತೆಗೆದುಕೊಳ್ಳಬಹುದಾಗಿದ್ದುದು ಭಾಬೂರಾಯರು ಮಾತ್ರ. ವಸೂಲಾದ್ದು ಇಲಕ್ಕೆ ಇಲಾ ಸಾವಿರ. ಅದರಲ್ಲಿ ಸುಮಾರು ೩೦ ಸಾವಿರ ರೂಪಾಯಿಗಳು ಆಫೀಸ್ ಬಿಜು, ಮನೆಗಳಿಗೆ ಪ್ಲಾಟ ಬರೆಯಲು ಇಂಜಿನಿಯರ್ಗಳಿಗೆ ಕೊಟ್ಟಿದ್ದು, ಮುಂತಾದುವುಗಳಿಗೆ ಖಚಾಗಿದೆ. ಅದವ್ಯಾ ಸರಿಯೇ. ಮೂರು ದಿನಗಳ ಹಿಂದೆ ಬ್ರ್ಯಾಂಕಿನಿಂದ ಇಲಕ್ಕೆ ೨೦ ಸಾವಿರ ರೂಪಾಯಿಗಳನ್ನು ತೆಗೆದುಕೊಳ್ಳಲಾಗಿದೆ. ಅದನ್ನು ಬಾ ಬಾ ರಾ ಯ ಹೇಗೆ ಹೋಗಿ ತೆಗೆದುಕೊಂಡಿದ್ದಾರೆ”

“ಅವರೇ ಹೋಗಿ ತೆಗೆದುಕೊಂಡರೇ ?”

“ಹೌದು. ಅವರೇ ಹೋಗಿ ತೆಗೆದುಕೊಂಡಿದ್ದಾರೆ. ಬ್ಯಾಂಕ್ ಮಾತ್ರ ನೇರಿರದನ್ನು ಖಚಿತವಾಗಿ ಹೇಳುತ್ತಾರೆ”

“ಆಂದರೆ ಬ್ಯಾಂಕಿಗೆ ಹೋಗಿ ಹಣ ಪಡೆದವನು ಮತ್ತೊಬ್ಬರಂತೆ ನೇನು ಧರಿಸುವುದರಲ್ಲಿ ಒಹಳ ಬುದ್ಧಿ ವಂತನೆಂದು ಹೇಳಬೇಕು.”,

“ನೀವು ಎಲ್ಲದಕ್ಕೂ ಹೀಗೇ ಮಾಡುತ್ತಿರಿ. ಬುದವೇ ಜಲ್ಲದೇ ಯಾವು ದಾದರೂ ತೀವರಾನಕ್ಕೆ ಬಂದು, ನಮ್ಮನ್ನು ಒಪ್ಪಿಕೊಂಡಿದ್ದಾರೆ ಎನ್ನುತ್ತಿರಿ ಮಿ|| ಸಂಪತ್ತ, ನೋಡಿ. ಬಾಬೂರಾಯ ರುಜು ಪ್ರೋಫರಿಂಗೇ ನೋಡಬೇಕೆಂದೇ ಇದನ್ನು ಬ್ಯಾಂಕಿಸಿಂದ ಕೇಳಿ ತಂದಿದ್ದೇನೆ. ಇದಕ್ಕೆ ರುಜು ಮಾಡಿರುವವರು ಬಾಬೂರಾಯರೇ. ಕ್ಷೇತ್ರದ ನಿರ್ಪಳಾರು ಇದನ್ನು ಖಂಡಿತ ಪ್ರೋಫರಿ ಅಲ್ಲವೆಂದು ಹೇಳುತ್ತಾರೆ.”

ಸಂಪತ್ತ ಚೆಕ್ ತೆಗೆದುಕೊಂಡು ನೋಡಿ ಹೇಳಿ.

“ರು ಜು ನಂತರ ತೂ ಬಾಬೂರಾಯರದೇ ಎಂದು ಇಟ್ಟುಕೊಳ್ಳೋಣ. ಬಾಕಿಯವರನ್ನು ಬರದವರು ಅವರಲ್ಲ. ಬಾಬೂರಾಯರು ಹಣ ತೆಗೆದು ಕೊಂಡಿದ್ದರೆ ಅವರೇ ಯಾಕೆ ಚೆಕ್ ಪೂರಾ ಬರಿಯಬಾರದಾಗಿತ್ತು?”

“ಇನ್ನೊಬ್ಬರಿಂದ ಬರಿಸಿ ರುಜು ಮಾಡುವುದು ತಪ್ಪಲ್ಲ, ತಾನೇ ?”

“ಅಲ್ಲ. ಆದರೆ ಈ ಚೆಕ್ ನಲ್ಲಿರುವ ಅಕ್ಷರ ಹೆಂಗಸಿನ ಕ್ಷೇತ್ರದಂತಿದೆ. ಇದನ್ನು ಯಾರು ಬರೆದಿರಬಹುದೆಂದು ಉಂಟಿಸಿದ್ದೀರಾ ?”

“ಓಹೋ ! ಒಂದು ತರವಾಗಿ ಗುರ್ತಿಸಿದೆವು. ಒಹಳ ಸ್ವಂತವಾಗಿ ಗುಂಡಗೆ ಬರೆದಿರುವುದರಿಂದ ಇಂತಹವರದೇ ಎಂದು ಹೇಳುವುದು ಕವ್ಯ ಅದರೂ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದ ರಂಗನಾಯಕಿಯ ಕ್ಷೇತ್ರದಲ್ಲಿ ವೆಂದು ಸಾಬಿತು ಮಾಡಬಹುದು.”

“ಅವಳಿಲ್ಲಿಯೋ ?”

“ಅವಳಿಲ್ಲಿಯೋ ಯಾರಿಗೆ ಗೊತ್ತು ? ಬಾ ಬಳಿ ರಾ ಯ ರು ಚೆಕ್ ಕ್ಷೇತ್ರ ಮಾಡಿಸಿದ ಹುಂದಿನ ದಿನದಿಂದಲೇ ಅವಳಿಯ ಕಣ್ಣಿಗೂ ಬಿಡ್ಡಿಲ್ಲ. ಅವಳಿದ್ದ ಮನೆಗೂ ಹೋಗಿ ನೋಡಿದೆವು. ಅವಳ ಸಾಮಾನ್ಯ ಇಲ್ಲ. ಅವಳ ಸುಳಿವು ಇಲ್ಲ.”

ಸಿಗರೀಟ್‌ನು ಸೇರುತ್ತಾ ಮಾತನಾಡಿದೆ ಕುಳಿತ್ತದ್ದುವನನ್ನು ಖಚ್ಚೆ ಶಿನಿ
ಸಾಹೇಬರು ಹೇಳಿದರು.

“ಸಂಪತ್ತ, ನೀನೇನು ಯೋಚಿಸುತ್ತಿದ್ದೀರೆಂದು ನಾನು ಬಲ್ಲೆ. ನಿಮ್ಮ
ಯೋಚನೆಗಳೊಂದೂ ಪ್ರಯೋಜನವಿಲ್ಲ. ಚಕ್ಕ ಯಾರಾದರೂ ಬರೆದಿರಲಿ.
ಅದಕ್ಕೆ ಬಾಬೂರಾಯರೇ. ದುಷು ಮಾಡಿರುವುದರಿಂದ ಅವರೇ ಜವಾಬಾ
ರರು.”

“ಅವರೇ ಜವಾಬ್ದಾರರು. ಅವರಿಗ ಸತ್ತು ಹೋಗಿವ್ಯಾರೆ. ತಾವು
ಬ್ಯಾಂಕಿಗೆ ಹೋಗಿದ್ದುಂಟೇ ಇಲ್ಲವೇ ಎಂಬುದನ್ನು ಅವರು ಹೇಳುವಂತಿಲ್ಲ.”

“ಹೌದು. ಅದರೆ ಅವರೇ ಬ್ಯಾಂಕಿಗೆ ಹೋದರೆಂಬುದಕ್ಕೆ ಖಚಿತವಾದ
ಸಾಹ್ಯಗಳಿವೆ. ಅದನ್ನು ಯಾರೂ ಅಲ್ಲಾಡಿಸುವಂತಿಲ್ಲ.”

“ಮುದುಕ ಹಣ ತೆಗೆದುಕೊಂಡ. ಅನಂತರ ಆತ್ಮಹತ್ಯೆ ಮಾಡಿ
ಕೊಂಡ. ಅಥವಾ ಖೂನಿಯಾದ. ಸ್ತೋಸ್ಯಮಾಟಂ ಪರೀಕ್ಷೆಯಲ್ಲಿ ಏನಾ
ಯಿತು.?”

“ಆಗುವುದೇನು? ಅದು ಕಂಡಂತೆಯೇ ಇದೆ. ಸ್ತೋಪಾಷಿಯಂ ಸೈನ್ಯ
ಸೈಡ್ ಸೀಸೆ ಅಲ್ಲಿತ್ತು. ಅದರಿಂದಲೇ ಮೃತನಾಡರೆಂಬುದು ಖಚಿತವಾಗಿಯೇ
ಇದೆ. ಡಾಕ್ಟರುಗಳು ಅದನ್ನೇ ಬರೆದಿದ್ದಾರೆ.”

“ಇದು ಆತ್ಮಹತ್ಯೆಯೇ ಅಥವಾ ಖೂನಿಯೇ ಎಂಬುದು ಹೇಗೆ?”

“ಆಗಿರಬಹುದು. ಅದರೆ ನಡೆದುದು ಆತ್ಮಹತ್ಯೆಯಾದರೆ ಹೇಗೆ ರ
ಜೀಕೋ ಸನ್ನಿಹಿತಗಳು ಹಾಗೆಯೇ ಇವೆ. ಯಾರೂ ಆಶ್ಲೇಷ ಬಂದ ಸೂಜನೆ
ಗಳೇ ಇಲ್ಲ. ಯಾರೂ ಬಾಗಿಲು ತೆರೆದಿಲ್ಲ. ರಾತ್ರಿ ಯಾವು ಯಾವುದು ಹೇಗೆ
ಹೇಗೆ ಇವ್ವಿತೋ ಬೆಕ್ಕಿಗಾಗಲೂ ಹಾಗೆಯೇ ಇತ್ತು.”

“ಮುದುಕ ಮಲಗಧ್ಯ ಕೋಣಿಗೆ ಮತ್ತೊಂದು ಹೀಂಬಾಗಿಲಿದೆಯಿಲ್ಲ.
ಅದು ತೆಗೆದಿದ್ದಿತೆಂದು ಕೇಳಿದ್ದೇನೆ.?”

“ಹೌದು. ನಮಗೂ ಆ ಸಂದೇಹ ಬಂದೇ ಬಂದಿತು. ಅದಕ್ಕೆ
ಪೋದರೂ ಹಾಕಿ ನೋಡಿದೆವು. ಹೊಸದಾಗಿ ಅದಕ್ಕೆ ಬಣ್ಣ ಬಳಿದಿದ್ದಾರೆ.
ಅದರ ಮೇಲಿರುವುದು ಮುದುಕನ ಕ್ಷೇತ್ರದಲ್ಲಿ ಗುರುತಂಗಳು ಮಾತ್ರ. ಮ
ತ್ತಾರ ಕ್ಷೇತ್ರದಲ್ಲಿ ಗುರುತಂಗಳೂ ಇರಲಿಲ್ಲ. ಅನನೇ ಯಾವುದಾದರೂ ಕಾರಣ

ಗಳಿಂದ ಆ ಬಾಗಿಲು ತಿಗೆದಿದ್ದಿರಬಹುದು. ಅಥವಾ ಹಿಂದೆ ಯಾವ ಹೊತ್ತು ದರೀ ತಿಗೆದಿದ್ದು ರಾಕಲು ಮರಿತಿರಬಹುದು.”

“ಮುದುಕನೇ ಬಾಗಿಲು ತಿಗೆದನೆಂಬುದು ಬಹೇ ಚೋಡ್ಯಾಗಿ ಕಂಡು ಬಂತ್ತುದ್ದು.”

“ಸಾರ್ಥೇಬರು ಗಡ್ಡದ ನಿಕ್ಕು ಬಿಡಿಸಿಕೊಳ್ಳುತ್ತಾ ನಿಕ್ಕು ಹೇಳಿದರು.

ಆ ಬುಡ್ಡ ಬಕ್ಕಳ ಬುಡ್ಡ ಇದ್ದು, ಸಂಪತ್ತ ಸಾಮಿ. ಅವನಿಗೆ ಹೆಂಗ ಸರ ಚಪಲ ಬಹೇವಾಗಿದ್ದಿತೆಂದು ಕಂಡುಬರುತ್ತದೆ. ಮನೆಯೊಳಗೆ ಯಾರಿಗೂ ಗೊತ್ತಾಗದೇ ಬೈರತ್ತಾ ಲೋಗನ್ನು ಒಳಗೆ ಕರೆದುಕೊಳ್ಳುವುದಕ್ಕಾಗಿಯೇ ಆ ಮುದುಕ ತನ್ನ ಕೋಣಿಗೆ ಹಾಗೆ ಬಾಗಿಲು ಇಟ್ಟುಕೊಂಡಿದ್ದಾನೆ. ಕೊಲೆ ಯಾದ ದಿನ ರಾತ್ರಿ ಸುಮಾರು ಎರಡೂವರೆ ಗಂಟೆಯಲ್ಲಿ ಬಸನನಗುಡಿಯ ಬಿಂದೂ ಹೋಲಿಸಿನವನು ಆ ರಸ್ತೆಯಲ್ಲಿ ಬಂದ. ಆ ಮನೆಯಿಂದ ಒಬ್ಬ ಹೆಂಗಸು ಹೊರಗೆ ಹೋದುದನ್ನು ಅವನು ನೋಡಿದ. ಅವಳು ನೀಲಿಯ್ಯಿ ಸಿರೆ ಉಟ್ಟಿಕೊಂಡು ಮುಖಕ್ಕೆ ಮಫ್ಲೂರ್ ಸುತ್ತಿಕೊಂಡಿದ್ದಳಂತೆ. ದೂರದ ಲ್ಲಿಯೇ ನೋಡಿದ ಹೋಲಿಸಿನವನು ಕೂಗು ಹಾಕಿದ. ಅವಳು ಸಿಕ್ಕಲಿಲ್ಲ. ಇದ್ದಕ್ಕಿದ್ದ ಹಾಗೆಯೇ ವಾಯವಾದಳು. ನಿನ್ನೆ ಅದು ಅವು ಮುಖ್ಯವಾದ ವಿಷಯವಾಗಿರಲ್ಲಿ. ಈ ಪ್ರಶಂಗದಿಂದ ಅದು ಮುಖ್ಯವೆನಿಸಿದೆ. ಅವು ಜೀಗ ಇದ್ದಕ್ಕಿದ್ದಹಾಗೆಯೇ ವಾಯವಾಗಬೇಕಾಗಿದ್ದರೆ ಹೊರಗೆ ಬರುತ್ತಿದ್ದ ಹಾಗೆ ಕಂಡು ಬಂದ ಹೆಂಗಸು ಪುನಃ ಒಳಗೇ ಹೊರಟುಮೋಗಬಾರದೇಕೆ? ಹಾಗೆ ಹೋಗಿದ್ದರೆ ಅವಳಿಗೂ ಆ ಮನೆಗೂ ಸಂಬಂಧವಿರಚಿತಿಲ್ಲವೇ?

“ಅಂದರೆ ಹಾಗೆ ಹೊರಗೆ ಬಂದ ಸ್ತ್ರೀ ವ್ಯಕ್ತಿಯೇ ಕೊಲೆ ಪೂಜಿರಬಹುದು. ಆ ವ್ಯಕ್ತಿಯು ಅದೇ ಮನೆಗೆ ಸಂಬಂಧಪಟ್ಟಿರಬಹುದು ಎಂದು ಉಪಿಸುತ್ತಿರು ?”

“ನಾನು ಪ್ರತಿಯೇಬ್ಬ ವ್ಯಕ್ತಿಯನ್ನು ಸಂದೇಹ ದೃಷ್ಟಿಯಿಂದಲೇ ನೋಡುತ್ತೇನೆ. ಆ ಮುದುಕನೆ ಮೊಮ್ಮೆಗಳು ಆಶಾ ದೇವಿಯೇ ಯಾಕೆ ಕೊಲೆ ಮಾಡಿರಬಾರದು—ಎಂದು ಸಹ ಯೋಚಿಸಿದ್ದೇನೆ”

“ಅವಳು ಕೊಲೆ ನೂಡಿದ್ದರೆ ಉದ್ದೇಶವೇನು ?”

“ಆದನ್ನು ಆಮೇಲೆ ಸೋಡೊಣ. ಅವಳು ಕೊಲೆ ಮಾಡಲು ಅವ ಕಾರ್ತವಿದ್ವತೀ ಜ್ಞಾನೇ ಎಂಬುದನ್ನು ಮೊದಲು ಗಮನಿಸೊಣ”

“ಆಗೆ ಯೋಚನೆ ಮಾಡಿದರೂ ಕೊಲೆ ಮಾಡಿ ದವಳು ಆಂತಿಕೆಯೂ ಅಲ್ಲ. ಅಥವಾ ಅ ಮನೆಗೆ ಸಂಬಂಧ ಹಬ್ಬಿದರೂ ಅಲ್ಲ. ಆಶಾವೀಯೋ ಅಥವಾ ಆಶಾದೀವೀಯಂದ ಆಶ್ರಯ ಪಡೆಯಬ್ಲಾಹಳೋ ಆಗಿ ದ್ವರೆ ರಾಶಿ ಅಪ್ಪು ಕೊಟ್ಟಿನನ್ನಿಂದ ಹೊರಗೆ ಹೋಗಬೇಕಾದ ಆವಶ್ಯಕತೆ ಎಳ್ಳಿದು ತ್ತಿತ್ತು?”

ಇಚ್ಛಾಪಿಂ ಸಾಹೇಬರು ಮುಂದೇನೂ ಮಾತನಾಡಲಿಲ್ಲ. ಸಂಪತ್ತ ಮಗದೀಂದು ವ್ರತ್ತಿ ಕೇಳಿದ.

“ಆ ರಂಗನಾಯಕೆ ಹೇಗೆದ್ದಾಳಿಂದು ವಿಚಾರಿಸಿದಿರಾ?”

“ನಿಶ್ಚಯ ವಿಚಾರಿಸಿದೆ. ಅವಳು ಸಾಧಾರಣವಾಗಿದ್ದಾಳೆ. ಅಪ್ಪು ರಾವ ವತ್ತಿಯೂ ಅಲ್ಲ. ಅಪ್ಪು ಕುರುಸಿಯೂ ಅಲ್ಲ. ಅವಳ ಮಾನಸೆ ಕೊಟ್ಟು ಅಂತಹ ಹೆಂಗಸನ್ನು ಹಿಡಿದುಕೊಂಡು ಬಸ್ತಿ ಎಂದು ನಷ್ಟ ಪ್ರಾಲೀಸಿಸುವರಿಗೆ ಹೇಳಿ ಕಳುಹಿಸಿದರೆ ಒಂದು ಸೂರುಜನ ಹೆಂಗಸರನ್ನು ಹಿಡಿದುಕೊಂಡು ಬಂದು ಬಿಡುತ್ತಾರೆ”

ಸಂಪತ್ತ ಮತ್ತೀನೂ ಕೇಳಲಿಲ್ಲ. ಇಚ್ಛಾಪಿಂ ಸಾಹೇಬರೂ ಒಂದು ಬಹೇ ಹೊತ್ತಾಗಿತ್ತು. ಅವರು ಮೇಲೆದ್ದ ಗಡ್ಡ ನೀರೆಕೊಳ್ಳುತ್ತಾರೆ “ಆ ಕೇನು ಬಹೇ ಕಷ್ಟ ವಾಗಿದೆ, ಸಾಮಿನಾ” ಎಂದು ಹೇಳುತ್ತಾರೆ ಹೊದರು.

ಸಾಹೇಬರೆಂದಿಗೆ ಮಾತನಾಡಿವಾಗಲಂತೂ ಸಂಪತ್ತ ದಬಾಂಗಿ ಬಿಟ್ಟಿದ್ದ. ಯಾರೋ ಒಬ್ಬರು ಬಾಯಾರಾಯನ ಹೇಡ ರಾಕ ಕೇಳಿ ಒಂದು ಬ್ರಾಂಕಿಗೆ ಹೋಗಿ ಹಣ ತೀಗೆದುಕೊಂಡಿರಬಹುದೆಂದು ಹೇಳಿದ್ದ. ಆದೆ ಆ ವಣಯ ಮನಸ್ಸಿನಲ್ಲಿ ಕೊರೆಯುತ್ತಲೇ ಇತ್ತು.

ಬಹೇ ಹೊತ್ತು ಯೋಚನೆ ಮಾಡಿ ನೇರವಾಗಿ ಬ್ರಾಂಕಿಗೆ ಹೇಳಿದ ಮಾತ್ರಾನೇಂದು ವಶುಪತಿ ಅಪ್ಪುರ್ಲ ಬಹೇ ನಿರ್ಬಾಧದಿಂದ ಸ್ಥಾಗತಿಸಿ ಮಾತನಾಡಿಸಿದರು.

ಸಂಪತ್ತ ತಾನು ಹೋದ ರಾರಣವನ್ನು ವಿವರಿಸಿದೊಡನೆಯೇ ಅಂದರು.

“ಈಗಾಗಲೇ ಹೇಳಿಸಿನವರು ಬಂದು ಈ ವಿವರವನೆಲ್ಲಾ ಕೇಳಿ ಕೊಂಡು ಹೋಗಿದ್ದಾರೆ” -

“ಅಲ್ಲ. ಹಣ ತೆಗೆದುಕೊಳ್ಳಲು ಬಂದಿದ್ದವರು ಯಾರು ಇಂತೆ?”

“ಅವರೇ ಸ್ವಾಮಿ. ಬಾಬೂರಾಯರು. ಏರಡುಲ್ಕ್ಕೂ ಎಪ್ಪತ್ತು ಸಾರೀರ ರೂಪಾಯಿಗಳನ್ನು ತ್ವರಿತ ಮಾಡಲು ಬಂದರೆ ಬಂದವರು ಯಾರೆಂಬುದನು ನೋಡಿದೇ ಇರುವುದಕ್ಕೆ ಆಗುತ್ತದೆಯೇ? ಅವರೇ ಒಳಗೆ ಬಂದು ಕುಳಿತ್ತು ಕೊಂಡು ಹಣವನ್ನು ತರಿಸಿಕೊಡಬೇಕೆಂದು ಕೇಳಿದರು. ನಾನು ಯಾಕ ಹಣ ತೆಗೆಯುತ್ತೇರಿ ಎಂದು ಎಷ್ಟೋ ಹೇಳಿದೆ. ಕೇಳಿಲಿಲ್ಲ. ಅವರ ದುಡ್ಡು ಅವರಿಗೆ ಕೊಡಬಿರುವುದಕ್ಕೆ ಆಗುತ್ತದೆಯೇ?”

“ಅವರು ಬರುವಾಗ ಏನು ತ್ರುಸ್ತ ಹಾಕಿಕೊಂಡುಬಂದಿದ್ದ್ವೀ?”

“ಕಲಾಪತ್ರಿನ ಪಂಚಿಯುಟ್ಟು ಹಳಿಯದೊಂದು ಕರಿಯ ಲಾಂಗ್ ಕೊಟ್ಟು ಹಾಕಿಕೊಂಡು ಬಂದಿದ್ದರು. ನಾಮೂಲಾಗಿ ನಿನ್ನ ಮೈಸೂರಿನವ ರಂತೆ ತಲೆಗೆ ರುಮಾಲು, ಕೊರಳಿಗೆ ಶಲ್ಯ ಹಾಕಿಕೊಂಡು ಬಂದಿದ್ದರು”

“ಆ ಕೊಟ್ಟಿನ ನೇಲೆ ಕರಿಗಿರೆ ಏನಾದರೂ ಇತ್ತೀ?”

“ಅದೆಲ್ಲಾ ನೋಡುವುದಕ್ಕಾಗುತ್ತದೆಯೇ, ಸ್ವಾಮಿ. ಏನೋ ಕರೀ ಕೊಟ್ಟು ಹಾಕಿಕೊಂಡು ಬಂದಿದ್ದರೆಂಬುದನ್ನು ಹೇಳಿಬಳ್ಳಿ. ನಾವು ಅವರನ್ನು ಹೆಚ್ಚಾಗಿ ಯಾಕೆ ನೋಡುತ್ತೀವೆ. ಅವರು ಕೊಟ್ಟಿದ್ದ ಚಕ್ರನ ಮೇಲೆ ರುಚಿ ಸರಿಯಾಗಿದೆಯೋ ಎಂದು ನೋಡಿದೆ. ಸರಿಯಾಗಿತ್ತು. ಸ್ಥಾನಿಕು ಸಿಗ್ಗೇಚರ್ ನೋಂದಿಗೆ ಹೋಲಿಸಿ ಸಹ ನೋಡಿದೆ. ಹಣ ತರಿಸಿ ನಾನೇ ಕೊಟ್ಟಿ”

“ಹೇಗೆ ತೆಗೆದುಕೊಂಡು ಹೋದರು?”

“ಕ್ಕಾವ್ ತೆಗೆದುಕೊಂಡು ಹೋದರು, ಸ್ವಾಮಿ. ಅವಾಯ, ಹಾಗೆ ಎತ್ತಿ ಕೊಂಡು ಹೋಗಬೇಡಿ ಎಂದೆ. ದಿಗಿಲೇನು-ಎಂದರು. ಎಷ್ಟೋ ಜನ ಮುಲ್ತಾನಿಗಳೂ, ವಾಷಾರಸ್ತರೂ ಸಾವಿರಾರು ರೂಪಾಯಿ ತೆಗೆದುಕೊಂಡು ಹೋಗುವುದಿಲ್ಲವೇ? ಸರಿ ಎಂದುಕೊಂಡು ಸುಮ್ಮಾನಾದೆ”

“ನನ್ನ ಬ್ಯಾಂಕಿನ್ನಿಯೇ ಹಣವಿಟ್ಟಿರಲು ಏನು ಶಿಫ್ಟ್ ಎಂದು ಕೇಳಿದಿರೋ?”

“ఆ మాతు కేళదే ఇరుత్తేనీయే, ఖండిత వాగి కేళదే. యావుదోఏ బ్యాంకినల్లిట్టరీ ఆవరిగి సునేగళన్ను కట్టలు కట్టు లక్ష్మీవరాడ్రాఫ్ట్ కొడువుదాగి హేళదరంతే. ఆవరు కాగి హేళద నీలే బలాకెళ్లర మాడువుదు స్టంయోజనవిల్లవెందు సుమ్మనాదె”

“ఆల్ల. బందిద్దనరు బాబూరాయిరే ఎందు ఖచితవాగి హేళ బట్టరా ?”

“హేగే కేళవరే నానేసు చేళలాగుత్తుడే, స్వామి. అకోంట్ట ఆరంభ మాజివాగి ఆవరే బందిద్దరు. మనరు దిసగళ కుండ కేళ్లోనో మాడువాగలూ బందిద్దరు. ఆవరదు ఒండే వేష. ఒందే తరక. నస్స బుచ్చిగే తోరువంతి పూడు బారియూ ఆవరే బందిద్దుడు. మత్తేను హేళలు ?”

ఆవరే పునః అందరు.

“హా తరలు హేళ కళిసిదే. ఆల్ల నానుడ ఆవరూ ఇబ్బరే ఇచ్చేవు. ‘కుసుమ ఈర సమవేసిప...’ ఎందేనోఏ గొణగుట్టుతీచు చెరు. ఇదేను ఎందే. వరదాచాయిరు రాడుత్తిద్దుదు ఎందరు. ఆవరు వరదాచాయిర పాట్టిగళళ్లవన్నో మాడుత్తిద్ద రంతే. ఆవరే స్వామి, బందు హణ తెగిచుకొండు హోదుదు”

బందిద్దవను బాబూరాయినే ఎందు బ్యాంక్ మ్యానేజరు ధృడవాగి నంబిద్దానే. ఆవనోడన ఇన్న మాతనాడువుదు పుంయోజనవిల్లవెందు సంపత్త నిధరిసిద.

“సరి, సారా. తనుగి తోందరే కొట్టే. నానిన్న హోగి బరుత్తేనే”

ఆత నగుత్తూ హేళద.

“తోందరే ఐనిల్ల. సినుగి బేకాదార బస్సి. సనగి తిళదిరువు దన్న హేళలు యావ తడ్డియూ ఇల్ల”

೬

ಒಂದು ಕಡೆ ಸಂಪರ್ಶ ಮತ್ತು ಇಬ್ಬಾಟಿಂ ಸಾಹೇಬರು ಅಪಾರಾಧಿಗಳನ್ನು ಹಿಡಿಯುವುದರಲ್ಲಿ ಆತುರವಾಗಿದ್ದ ಹಾಗೆಯೇ ಮತ್ತೆಂದು ಕಡೆ ರಾಮಾನುಜಂ ಮತ್ತು ಗಣೇಶ ಪಿಳ್ಳಿಗಳ್ಳಿ ಈ ವ್ಯವಹಾರದಲ್ಲಿ ಬಹುಕ ಅಸರ್ತ ಯೋಜಿತೀ ಇದ್ದರು.

ಸಾ ಯು ೦ ಕಾ ಲ. ಅಫ್ಸೆಸು ಮುಚ್ಚುವ ಸಮಯ. ಸ್ವೇಯಾಳ್ಳೇ ಕಾವಲ್ ಕಂಪನಿಯಲ್ಲಿ ಆವರಿಜ್ಞರೂ ಮಾತನಾಡುತ್ತಾ ಕುಳಿತ್ತಿದ್ದರು.

ಗಣೇಶಿಪಿಳ್ಳಿ ಹೇಳುತ್ತಿರು:

“ಸ್ವೇಲೀಸಿನವರು ಯಾಕೆ ಪೂನ ಹೇಷ ನೋಡುತ್ತಿದ್ದೀರಿಯೇ ನನಗೆ ಅಫ್ವಾಗಾವುದಿಲ್ಲ. ಇದು ಆತ್ಮಹತ್ಯೆ ಎಂದು ತೀವ್ರಾನವಾದರೂ ಮಾಡಬಿಡಬೇಕು. ಅಫ್ವಾ ಈ ಸಂಬಂಧವಾಗಿ ಯಾರನ್ನಾದರೂ ದಸ್ತಗಿರಿ ಮಾಡಬಿಡಬೇಕು. ಅಳ್ಳಿಯವರೆಗೆ ಸಮಗೆ ತಲೆನೋವು”

ರಾಮಾನುಜಂ ಆತ್ಮನಿಶ್ಚಯಸದಿಂದ ತಂದ.

“ಸಮಗೆ ತಲೆನೋವು ಏನು ಬಂಡಿತಯಾಳ್ಳಿ? ಅವರು ನಮ್ಮ ತಂಟರಿಗೆ ಬಂಪುದು ಆಸಂಭವ. ಯಾವ ಸಾಕ್ಷಾತ ಬಲದಿಂದ ನಮ್ಮನ್ನು ಮುಕ್ತಿಂತಾಗುತ್ತದೆ?”

“ಹಾಗೇಸಿಲ್ಲ. ಸುಮಣಿ ಬಂದು ಎಳೆದುಕೊಂಡು ಹೋಗಲು ಇದೇನು ಹೋಗಲಾಯಿ ದಬಾರೇ? ಪ್ರತಿಯೊಂದು ಪಿಡಯೆವನನ್ನು ನಾಬಿತು ಮಾಡಬೇಕು. ಆದರೂ ಸ್ವೇಲೀಸಿನವರು ಯಾವುದಾದರೂ ತೀವ್ರಾನಕ್ಕೆ ಬದುವ ವರೆವಿಗೆ ಮನಸ್ಸಿನ ಆತುರವಿರುತ್ತುವೆಯಲ್ಲಾ—ಎಂದು ನಾನು ಹೇಳು. ನಾನು ಯಾವುದಕ್ಕಾಗಿ ಹೆದರಬೇಕಾಗಿರಲ್ಲಿ. ನಮ್ಮ ಚೊಸ ಸ್ವೇನೀಗ್ರಾಹರದೇ ಸರಗೆ ಇಂಳಿಕನೆ. ಸೀನು ಬೇಕುಷಾರಾಗಿ ಆವಕ್ಕಾಡನೆ ಮಾತನಾಡಿಬಿಟ್ಟಿ”

ರೇಗುತ್ತಾ ರಾಮಾನುಜಂ ತಂದ.

“ಒಳ್ಳೀಮಾತನಾಡುತ್ತಿರುತ್ತೀರು, ನಾನು ಟೀರಪ್ಪೇ ಮಾಡಿ. ಹುನಲ್ ಅಸ್ತಿಸ್ತಿಂಬ್ರಾ ಎಂದು ಹೇಳಬೇಕು. ಸರಿ. ಸೀನು ಸ್ವಾ ಬದಲಾಯಿಸಿಲ್ಲೋ

యేనో ఎందుకొండి. ఆవళు రెంగ నా య కి ఆల్లపెందు సనగి తోరలే ఇల్ల”

“నానేను ఆవళస్తుల్ల కూరిసి హోగలిల్ల. నాను బరువ హేళిగే ఆవళే కుళుకుఁడిద్దులు. సాచిదు హోదద్దన్న కురతు మాతనా దుపుచు సుఖవిల్ల. ముఖ్యవాదుదోందు విషయవిదే. సంవత్స ఆధవా ఇబ్రహిం సాచీ ఆసక్తవాగిరువంతక బందేరడు సణ్ణ విషయ గళు ఆవళిగి గొత్తు. ఆవరు ఆదరల్లి ఆసక్తరేంబుదన్న ఇవళో బల్లఁ. ఈ విషయ ఆర్థగంసోడనే మాతనాడిదియా ?”

“మాతనాడిది. ఇల్లగి బరలు హేళిధేనే. ఇన్ను స్తుట్ట చూత్తి సట్టంమే బరుత్తానే. నీను పసే యేళు, ఆవను రుచ్చ తరలే”

“ఒరీ తరలే ఆష్టే ఆల్ల. శుచ్చ తరలే. ఇవన తంగి ఎమ్మ ఒళే యవళో ఇవను తష్టు కెట్టువను. ఇవను ఇంతజవను ఎంబ సూక్ష్మ స్తుట్టవాదరూ తిళ్ళదిచ్చరే ఏనాదరూ ఆగల, ఎందు దూర ఎట్టిరిబముదా గిత్తు. ఆవను సుమ్మనే తలేకరటి మాడుత్తిచ్చరే నోడికొందు సుమ్మ సిరుపుదక్కే ఆగుత్తదేయే ఏనాదరూ వాడి ఆవనిగి ఒందిష్ట బుద్ది కలపబేకాగబముదు”

“ఆవన సంబంధ బిట్టు బిట్టురాయితు. ఆవనిగి బుద్ది కలిపువుదు నమ్మ కేలిసవే ? ఆష్టక్క ఆవను బుతిమారి బందరే ఆ కాలజ్ఞ నోడికొళ్ళాణ. రంగనాయకియంద ఈగ యావ విషయవు మోరగి బరువంతిల్ల. ఈ మోసబళు వినుల బందు సేరిబిట్టిద్దాళ్లు”

“హద్దిన బాయిగి కాకువంతే ఆవళ బాయిగూ ఏనాదరూ కాకబేకు ఆదరే బందు విషయదల్ల ముషారాగిరబేకు. ఆవళ లోవరా సంవత్సన బళి బక్కవాగి పీడియాడుత్తిరుత్తానంతే”

రామానుజం ముళుగి హోగువవనంతే కేళిద.

“అయ్యో, దేవరే. సనగి గొత్తే ఇరలిల్లవల్ల. ఆవళు నమ్మ విషయపేట్లవన్ను ఆవరోంధిగి చోగి హేళచే ఇరుత్తాళేయ ?”

“ನನಗೆ ಗೊತ್ತಿರುವಷ್ಟು ಮಟ್ಟಿಗೆ ಅವಳು ಹೇಳುವುದಿಲ್ಲ. ಅವಳಿಗೆ ಎಫ್ಫಿದಕ್ಕಿಂತಲೂ ದುಡ್ಡಿನ ಮೇಲೆ ಬಹಳ ಆಸೆ. ಇಲ್ಲಿ ದುಡ್ಡು ಸಿಕ್ಕುತ್ತದೆಂಬ ಅಸೆ ಇದೆ. ಅಲ್ಲೇನು ಸಿಕ್ಕುತ್ತದೆ? ಆ ವಿಷಯದಲ್ಲಿ ನನಗೆ ಹೆದರಿಕೆಯಿಲ್ಲ. ಆದರೆ ಅವಳಿಗೆ ಪಿಪರಿತ ದುರಾಸೆ. ಹಣ ಹಣ ಎಂದು ಹೊಡುಹೊಳ್ಳುತ್ತಲೇ ಇರುತ್ತಾಳೆ. ಸಿಲ್ವೋ ಸೀರೆಗಳನ್ನೇ ಉಡಬೇಕು, ಟ್ರೈಸ್ಟಿಗಳಲ್ಲಿಯೇ ಓದಿಯಾಡಬೇಕು, ಕ್ರೆತಿಂಬಾ ಖಚು ಮಾಡಿಕೊಂಡಿರಬೇಕು—ಎಂಬ ಚಟ್ಟ ಪವಳಿಗೆ”

“ಅದು ಸರಿಯಿರ್ಬಾ. ಅವಳಿಗೆ ನಾವು ಸಿಲ್ವೋ ಸೀರೆಗಳನ್ನೂ, ಟ್ರೈಸ್ಟಿಗಳನ್ನೂ, ಕ್ರೆತಿಂಬಾ ಖಣದನ್ನೂ ಕೊಡಬೇಕೆಂಬುದು ನಿನ್ನ ಅಭಿಮತವೇ?”

“ಹಾಗೇಸಿಳಿ. ಮಾತಿಗೆ ಹೇಳುತ್ತೇನೆ. ಹಾಗವಳು ಖಚು ಮಾಡುತ್ತಿದ್ದರೆ ಅಷ್ಟೋಂದು ಹಣ ಅವಳಿಗೆಲ್ಲ ಬರುತ್ತದೆಂದು ಯಾರಾರಾದರೂ ಕಣ್ಣಿ ಬೀಳಬಹುದು ಆ ಪಿಷಯ ಸೂಕ್ತುವಾಗಿ ಹೇಳಿದರೂ ಅವಳು ಅಧ್ಯ ಮಾಡಿಕೊಳ್ಳುವುದಿಲ್ಲ, “ತತ್ತ್ವ—ತತ್ತ್ವ” ಅನ್ನಪ್ರದೊಂಬೇ ಅವಳಿಗೆ ತಿಳಿದಿರುವುದು”

“ಇಷ್ಟೆಲ್ಲಾ ಯಾಕ ತಾವಶ್ರಯ ಪಡುತ್ತೀರು? ಅವಳಿಗೂ ದಾರಿ ತೋರಿಸಿಬಿಡೋಣ.”

“ನಿನ್ನ ಸುಮೃಸಿರಪ್ಪ. ನಿನ್ನ ಮಾತು ಕೇಳಿದ್ದರ ತಲೆಗೆ ಬರುತ್ತದೆ. ನಮ್ಮ ಪರ್ಫನಲ್ ಅಸಿಸ್ಟೆಂಟ್ ಒಬ್ಬಿಲು ನಾವತ್ತಿಯಾಗಿದ್ದಾಳೆ. ಮತ್ತೊಂದು ಜುಖು ಖೂನಿಯಾಗಿದ್ದ ಕೆ—ಎಂದಾದರೆ ನಾವು ಬದುಕುತ್ತಿದ್ದಾಗುತ್ತದೆಯೇ? ಅದೂ ಅಭಿದೇ ಆ ಫಾತುಕ ಆರ್ಗಂನನ್ನು ಖುನಃ ಖವಯೋಗಿಸುವುದು ನನಗೆ ಇಷ್ಟೆವಿಲ್ಲ.”

“ಅದು ನನಗೂ ಇಷ್ಟೆವಿಲ್ಲ. ಈಗಲೇ ಅವನು ತಲೆಯ ಮೇಲೆ ಹತ್ತಿಕುಂತುಬಿಟ್ಟಿದ್ದಾನೆ. ಆದರೂ ಈ ಹೊಸ ಮುದುಗಿಯ ವಿಷಯದಲ್ಲಿ ತಾತ್ತ್ವಿಕ ಚಂದ ಇರಲಾಗುತ್ತತೇಯೇ?”

“ಆದರೂ ಪರವಾಗಿಲ್ಲ. ನಾಲ್ಕು ದಿನ ಸುಮೃಸಿರು. ಆಷ್ಟೆರಲ್ಲ ಏನೂ ಮುಕುಗಿ ಹೋಗುವುದಿಲ್ಲ. ಕ್ರೋಲೀಸಿನವರಾಗಲೇ ಆ ಸತ್ತೀದಾರನಾಗಲೇ ಸಾಮ್ಮನ್ಯ ಪನ್ನಾ ಮಾಡುವಂತಿಲ್ಲ. ಈ ರುದುಗಿಂಡೊಡನೆ ಒಳ್ಳೆಯ ಮಾತು

ಗಳನ್ನಾಡುತ್ತಾ, ಆಗಾಗ ಒಂದಿನ್ನು ಹಣವನ್ನು ಕೊಡುತ್ತಾ ಕಾಲ ಕಳೆಯು
ತ್ತೇನೆ, ನೋಡೋಣ."

"ಆದೆಲ್ಲಾ ಸರಿ. ನಮ್ಮ ರಂಗನಾಯಕೆಯಿಂದ ಇಷ್ಟು ಹೊತ್ತಿಗೆ ಟೀಲಿ
ರಾರಿ ಬರಬೇಕಾಗಿತ್ತುಲ್ಲವೇನವ್ಯ?"

ರಾಮಾನುಜ ಕೇಳಿದಂತಹ ಪ್ರಶ್ನೆಗೆ ಗಡೆಶಪಿಳ್ಳಿ ಉತ್ತರ ಕೊಡುವುದ
ರೋಳಾಗಿ, ಆಗಂತುಕನೊಬ್ಬನು 'ಎನು, ನನ್ನ ತಂಗಿಯ ನಿವಾಸನ್ನೇನೋ
ಮಾತನಾಡುತ್ತಿದ್ದೀರಿ' ಎನ್ನುತ್ತಾ ಒಳಗೆ ಬಂದ.

ಆಗಂತುಕನು ಬಿಳಿಯ ವ್ಯಾಂಟ್ ಧರಿಸಿ ಕಂದು ಬಣ್ಣಿದ ಉಲ್ಲೈ ಕೋ
ಟು ಹಾಕಿಕೊಂಡಿದ್ದ. ಸುಮಾರು ಮೂರತ್ತು ವರ್ಷ ವಯಸ್ಸಿರಬಹುದು.
ದಷ್ಟ ಪುಷ್ಟವಾಗಿ ಬಿಳಿದಿದ್ದಾನೆ, ತಲೆಯ ಮೇಲೆ ಗುಂಗುರಾಗಿ ಬಿಳಿದ ಒರಟು
ಕೂಡಲು. ಮುಖದಲ್ಲಿ ಯಾವುದನ್ನೂ ಗೊನೆಗೆ ತಂದುಕೊಳ್ಳಿದಂತಹ ನಿಲ್
ಕೇಳಿಭಾವ.

"ಬಾಯ್ಯ, ಬಾ. ಕುಳಿತುಕೋಣೆ" ಎಂದು ರಾಮಾನುಜಂ ಮಾತು
ಆರಂಭಿಸಿದ.

ಅವನು ಕುಳಿತುಕೊಂಡನಂತಹ ಹೇಳಿದ.

"ನಾವು ನಿನ್ನ ತಂಗಿಯ ನಿವಾಸನ್ನು ಮಾತನಾಡುತ್ತಿರಲ್ಲಿ, ಅರ್ಧಗಂ"

ರಾಗೆ ಹೇಳಿದ ರಾಮಾನುಜಂ ಆಮುಂಗಂನನ್ನು ನೋಡಿ ಅಂದು
ಕೊಂಡ. ಆಮುಂಗಂ ಮತ್ತು ರಂಗನಾಯಕ ಇಬ್ಬರೂ ಆಣ್ಣಿತಂಗಿಯರೆಂದು
ಹೇಳುತ್ತಾರೆ. ಎಷ್ಟೊಂದು ಪ್ರತಿತ್ವವಾಗಿದೆ. ರಂಗದರ್ಶಿ, ನಡೆಯಲ್ಲಿ, ಸುಡಿ
ಯಲ್ಲಿ ಇಬ್ಬರಿಗೂ ಅಥಾರಥ ಸಂಬಂಧವಿಲ್ಲ.

ಕುಳಿತುಕೊಂಡ ಅರ್ಧಗಂ ಸು ಮ್ಮೆ ನಿರಲಿಷ್ಟಿ. ಮಾತನಾಡತೋಡ
ಗಿದ,

"ಸೀವು ನಿನ್ನ ತಂಗಿಯ ನಿವಾಸ ಮಾತನಾಡದೇ ಇರಬಹುದು. ಅದರೆ
ನಾನು ನಿನ್ನ ತಂಗಿಯ ವಿಷಯ ನಿವಾಸನ್ನು ವ್ಯಾಪಕವೇ ಬಂದಿದ್ದೇನೆ. ನಿವು
ನಿಮಗೆ ತೋರಿದಂತೆ ಮಾಡುತ್ತಿರಿ. ಈ ಹೊಸ ಹುಡುಗಿಯನ್ನು ಕೆಲವಕ್ಕೆ
ತಿಗೆದುಕೊಳ್ಳಿವಾಗ ಯಾರನ್ನು ಕೇಳಿದಿರಿ. ಅವಳಿನಾದರೂ ಬಾಯಿ ಬಿಟ್ಟಿ
ನಿನ್ನ ಗತಿಯೇನು? ನಿನ್ನ ತಂಗಿಯ ಗತಿಯೇನು?"

ಗಣೇಶ ಪಿಠೀ ಹೇಳಿದ.

“ನೀವೇನು ಆ ವಿಷಯವಾಗಿ ಗಾಬರಿ ಪಡಬೇಕಾಗಿಲ್ಲ. ನಿಮಲೆ ಭಾಯಿ ಬಿಡುವುದಿಲ್ಲ. ಅದರ ಜವಾಬ್ದಾರಿಯು ನಮ್ಮದು.”

“ಆಯಿತು, ಆಯಿತು. ಒಳ್ಳೆಯ ಜವಾಬ್ದಾರಿ! ಇದುವರೆವಿಗೆ ನೀವು ಹೇಳಿದಂತೆ ನಾನೂ ನನ್ನ ತಂಗಿಯೂ ಸದೆದುಕೊಂಡೆವು. ಅಲ್ಲಿಯವರೆವಿಗೆ ಸರಿ. ಈಗ ನಾನೂ ಅವಳೂ ನಮ್ಮ ತಲೆಯುಳಿಸಿ ಕೊಳ್ಳಬೇಕಾಗಿದೆ. ಆ ವಿಷಯದಲ್ಲಿಯೂ ನೀವು ಹೇಳಿದಂತೆ ಕೇಳಿಕೊಂಡಿರಲಾಗುವುದಿಲ್ಲ. ನಮ್ಮ ಯೋಚನೆ ನಾವು ಮಾಡಿಕೊಳ್ಳಬೇಕು.”

ಆ ಮಾತು ಕೇಳಿ ರಾಮಾನುಜಂಗೆ ಗಾಬರಿಯಾಯಿತು. ಆವರೆ ಪಿಠೀ ಸಮಾಧಾನವಾಗಿ ಉತ್ತರಕೊಟ್ಟಿ.

“ಅವರವರ ತಲೆ ಕಾದುಕೊಳ್ಳಲು ಅವರವರಿಗೆ ಪೂರ್ಣವಾಗಿ ಸ್ವಾತಂತ್ರ್ಯ ಹಿಡಿ. ಅದನ್ನು ಯಾರೂ ಇಲ್ಲವೆನ್ನುವುದಿಲ್ಲ. ಆ ಪಿಷಯದಲ್ಲಿ ನೀನೇನು ಯೋಚನೆ ಮಾಡಿದ್ದೀರೀಯ?”

“ನಾನೇನಾದರೂ ಯೋಚನೆ ಮಾಡಿರಲಿ. ಅದೊಂದೂ ನಿಮಗೆ ಮುಖ್ಯ ವಲ್ಲ. ನಾನದನ್ನು ನಿಮಗೆ ಹೇಳಬೇಕಾದ ಅಗತ್ಯಪೂರ್ವ ಇಲ್ಲ. ನಿಮಗೇನು ಗೊತ್ತು. ಆಹುದಾಗಿ ಯಾರೆಂದು ಬಲ್ಲಿರೋ? ನಾನವಳನ್ನು ಚೆನ್ನಾಗಿ ಬಲ್ಲಿ. ಷಂಕ್ರಿರ್ ಬಾನೆನ ಬಾಂಬೆ ಹೋಗಿ ಜೂಜಾಡುವುದಕ್ಕೆ ಜನಗಳನ್ನು ಕರೆತಂದು ಜನ ಕಳಿಮುಕೊಂಡ ಹೊಡ ಮೇಲೆ ಕವಿಾನ್ವ ತೆಗೆದುಕೊಳ್ಳತ್ತಿದ್ದಳು. ಅದು ನಿಮಗೆ ಗೊತ್ತೋ? ಷಂಕ್ರಿರ್ ಬಾನ್ ಯಾರೆಂಬುದಾದರೂ ನಿಮಗೆ ಗೊತ್ತೋ?”

“ನನುಗದು ಗೊತ್ತಿಲ್ಲ. ಇಂತಹ ಜನಗಳ ಪರಿಚಯವೇ ನಿಮಗೆ ಇಲ್ಲ.”

ಆ ಮಾತನ್ನು ನೀರಾಳವಾಗಿ ಹೇಳಿದಂತಹ ಪಿಠೀಯ ತರಹ ಆಮುಂಗಂಗೆ ಸರಿಬೇಕಿಲ್ಲ” ಅದರೂ ತನ್ನ ಮಾತನ್ನು ಮುಂದುವರೆಸಿದ.

“ತುಗ ನಿಮಲೆ ಎಲ್ಲಿದ್ದಾಳೆಂಬುದು ನಿಮಗೆ ಗೊತ್ತೋ?”

“ನನುಗೆ ಆ ವಿಷಯದಲ್ಲಿ ಆಸಕ್ತಿಯೇ ಇಲ್ಲ. ಇದುವರೆಗೆ ಆಫೀಸಿನಲ್ಲಿ ಕೆಲಸ ನಾಡುತ್ತಿದ್ದಳು. ಸ್ವಲ್ಪ ಹೊತ್ತಿನ ವೋದಲು ಹೊರಗೆ ಹೋದಲು.

ఆవణు ఎల్లి బేకాదరూ ఇరలి.

“అష్టో. నిమ్మ బుద్ధి ఆష్టో. ఈగ నేజస్తోనట్టి బస్తాగి కాముత్తూ నొకివ్వాళి. సునూరు మల్లీశ్వరకే హోగబహుదు.”

ఆవరేసూ మాతనాడలిల్ల. ఆర్చుగం పునః ముందువరేసిన.

“ఉపా ఏషయ నాను నొఇడికోఱ్టుత్తేనే. ఆదక్కి నీవు ప్రవేతిసబేకాగిల్ల. ఆ ముందుకన సంబంధవాగి కేవట్టప్పో కొడిరీ అష్టో సాకు. నాను యాన ఏషయవల్లయిన జోకాని మాడలిష్ట పదువుదిల్ల. తఱ సిచ్చ మాడిట్టిర. నాకే ఇమ్మ హోక్కిగి బందు తిగి దుకేంచు హోగుత్తేనే.”

గణేశ పిళ్లి శ్వాల్పన్న శూధ్యేకగోభ్రదేశే పేరేద.

“నీను ఏను బేకాదరూ మాడిశోఽ. ఆదక్కు నమగూ సంఖం ధవిల్ల. నమగే ఒప్పిగే ఇల్లదంతక కేలసక్కే నాన్న బందే బందు బిడి గాసు సక తఱ కొదువుదిల్ల. నీను నా లి య.ఐ బరబేకాగిల్ల. ఇన్నువగలూ బదచేకాగిల్ల. నమగిగే బేకాగిరువైదేశేందర్.. ఆ పిమలే ఎల్లీల్లి హోగుత్తూళీ – ఏనీను మాడుత్తూళీ – ఎంచువన్ను కాదు నొఇడిదరి సాకు.”

ఆర్చుగం ఖండితవాగి ఇంతడ జవాబన్న నిరీక్షిరలిల్ల. తాను ఈ ఇబ్బరన్ను దబాయిసి బిడుత్తే నేందుకోండు బందుదు ప్రయోజన వాగలిల్ల. ఆదూ ఆల్డచే గణేతపిళ్లి మోద్ద ఎంద్ద, ఆదరే ఆవను మోద్దనాగి కందుబరలిల్ల. ఎష్టోను మాతుగణన్నాడిచిట్ట.

బందు గుగీయ కాల ఆనుగగం వ.ఐ వేచ్చుమదన్న గమసిన ఆదే సమయదల్లి రామానుఁం హేళద.

“బందు విషయ నీను చెన్నాగి తిథిదుకోభ్రబేకు, ఆముగగం. సుమ్మతే కారాడిదరే యాన పుయోజనవు ఇల్ల. ఈ వ్యవకారక్కే సామానిష్టుమూ యజనూనము. నిమగే బేకాదరే నాన్న హేళ దండు తోలుకోండు ఇరబేకు. ఇల్లదిద్దచే సిన్న దారి నిశ్చాగి, నమ్మ

ದಾರಿ ನಮಗೆ. ಸೀನು ನಮ್ಮ ಮೇಲೆ ಅಧಿಕಾರ ನಾಡಳಾಗುತ್ತದೆಂದು ಎಂದೂ ತಿಳಿದುಕೊಳ್ಳಬೇಡೆ.”

ಇದರಿಂದ ಆಮುಖಗಂಗೆ ಪ್ರನ್ಮಾ ಮುಖದ ಮೇಲೆ ತಣ್ಣೀರು ಎರಚಿದಂತಹ ಯಾಯಿತು. ಇಲ್ಲಿ ತನಗೇನೂ ಪ್ರಾನುಖ್ಯತಿ ಇದ್ದ ಹಾಗಿಲ್ಲ. ಇದ್ದ ಹಾಗೇನು ಒಂದಿತು. ಇಲ್ಲವೇ ಇಲ್ಲವೆಂಬುದು ಬಂಚಿತವಾದ ದಾಳ್ಳಾಯಿತು. ಇವರಿಗೆ ತಕ್ಕ ಪ್ರತಿಕಾರ ನಾಡುನವರಿವಿಗೆ ತಾಸು ತಲೆ ಎತ್ತಿಕೊಂಡು ತಿರುಗುವುದು ಸಾಧ್ಯವಿಲ್ಲ. ಆ ವಿಷಯದಲ್ಲಿ ಏನು ನಾಡುಪ್ರದಕ್ಷಿಣಿ ತೋರದೇ ತಲೆ ತಗ್ಗಿಸಿ ಕೊಂಡು ಹೊರಟುಹೊಡ.

ಆವನು ಘೋಡಟುಹೊಡ ಮೇಲೆ ಪಿಳ್ಳಿ ಅಂದ.

“ಆವನಂತೂ ಈಗ ಹೊರಟುಹೊಡ. ಆದರೆ ಆವನನ್ನು ಸುಮ್ಮನೆ ಬಿಡಬಾರದು. ಒಂದು ಸ್ವಲ್ಪ ಬಿಸಿ ತಪ್ಪಿಸಿಬಿಡಬೇಕು.”

“ಹಾಗಾದರೆ ನಡಿ. ಹೋಗಿ ನಮ್ಮ ಸದಾರ್ಥನೊಂದಿಗೆ ಮಾತನಾಡಿ ಕೊಂಡು ಬರೋಣ. ಅಲ್ಲ, ಆ ಆಮುಖಗಂ ಹೇಳಿದೆನಲ್ಲಾ. ವಿನುಲೇ ಮಲ್ಲೀ ಶ್ವರಕ್ಕೆ ಹೊರಟಿದ್ದಾಳಿಂದು. ಅಲ್ಲೇನು ನಾಡುತ್ತಾಳೆ. ಆವಳ ಮನೆ ಚಾಮು ರಾಜವೆಟಿ ಕಡೆಯಲ್ಲಿಯೇ ಅಲ್ಲವೇ ?”

“ಆವನ ತಲಕಾಯಿ. ಆವನಿಗೇನು ಗೊತ್ತು. ವಿನುಲೇ ನನ್ನೊಂದಿಗೆ ಹೇಳಿಬಿಟ್ಟುಹೋಡಳು. ಆವಳು ಪಾಪುಲರ್ಗೆ ಹೊರಟಿದ್ದಾಳೆ. ಅಲ್ಲವಳ ಲೌಪರ ಬರುತ್ತಾನಂತೆ. ಶ್ರಾಂಕೇ, ಉಟೋರಿಕ್ಕುಗಳಲ್ಲಿ ಹೋಗಬೇಡ, ಬಸಾನಲ್ಲಿ ಹೋಗು ನಂತರ ಹೇಳಿದ್ದೇನೆ. ಆದರಿಂದಲೇ ಆವಳ ಬಸಾಗ ಕಾರ್ಯತ್ವ ನಿಂತುಕೊಂಡಿರುವುದು.”

೧೦

ರಾತ್ರಿ ಸುವಾರು ಎಂಟೂವರೆ ಗ೦ಟೀಯ ಸಮಯವಿರಬಹುದು. ವಿನುಲೇ ಪಕ್ಷಪಾಲರ್ಗೆ ಒಂದೆಳು ದಂಡಿನ ಮತ್ತು ನಗರ ಪ್ರದೇಶದ ನಡುವೆ ಅಮೋರಧು ದೊಡ್ಡ ಬಾರು. ವಿಶಾಲನಾಡ ಕಾಂಪೊಂಡನಲ್ಲಿ ದೊಡ್ಡ ಪೆಟ್ಟಿಗೆ ಇದ್ದಂತಿದೆ. ಹೋಗಿ ಒಳಗಡೆ ಕುಳಿತುಕೊಂಡಳು.

ವಿಮಲ ಅಲ್ಲಿಗಿಷ್ಟೋ ಭಾರಿ ಬಂದಿದ್ದಾಳೆ. ಅದರೆ ಈಗ್ಗೂ ಈಗ್ಗೂ ಅಜಗಜಾಂತರ ವ್ಯತ್ಯಾಸ. ಅಂದೆಲ್ಲಾ ದುಡ್ಡಿಲ್ಲ, ಕಾಸಿಲ್ಲ. ಏನು ಮಾಡುವು ಚೆಂಬ ಯೋಚನೆ. ಈಗ ಅದೆಲ್ಲಾ ಇಲ್ಲ. ಪಕ್ಕದಲ್ಲಿರುವ ವ್ಯಾಸಿಟೀ ಬ್ಯಾಗ್ ಪಶ್ಲೀ ಎರಡೊ ಮೂರೊ ನೂರು ರೂಪಾಯಿನ ಸೋಟುಗಳು ಬಿದ್ದಿವೆ. ಚಿಲ್ಲರೇ ಸೋಟುಗಳೂ ಇವೆ. ಇಂದಲ್ಲ, ನಾಳೇ ಸಿಕ್ಕಿ ಕೈ ತುಂಬಾ ಹಣಕೊಡುವಂತಹ ಆಸೆಯೂ ಇದೆ.

ಆಸೆಯಿದೆ. ಅದರೆ ವಸೂಲು ಮಾಡಲು ಒಂದು ಸ್ಥಾನ ಚೇರು. ಅದೇ ನೇಂದು ಇನ್ನೂ ಖಚಿತವಾಗಿ ತೋರದೆ ಇದೆ.

ಅವಳಲ್ಲಿ ಕುಳಿತುಕೊಂಡ ಎರಡು ಗಳಿಗೆಕೂಳಗಾಗಿ ಅರ್ಪಿಗಂ ಅತ್ಯಕಡೆಗೆ ಬಂದ. ಅವನು ಬರುತ್ತಿದ್ದ ತರಕ ಅವಳ ಹತ್ತಿರಕ್ಕೇ ಬರುತ್ತಿದ್ದ ಹಾಗಿತ್ತು. ಒಂದು ಅವಳು ಕುಳಿತ್ತಿದ್ದ ಟೇಬಲ್ ಸಲ್ಲಿಂಗ್ ಕುಳಿತುಕೊಂಡ.

ಒಂದು ಹಾಗೆ ಕುಳಿತುಕೊಂಡೆನನು ಯಾರೋ ವಿಮಲೆಗೆ ಗೊತ್ತಾಗಲ್ಲ. ಅಧವಾ ಹಿಂದೆಲ್ಲಿಯಾದರೂ ಸೋಡಿಮ್ಮದು ಮರೆತುಬಿಟ್ಟಿದ್ದೇನೆಯೋ ಎಂದುಕೊಂಡಳು. ಇಲ್ಲ. ಬಹುಮಟ್ಟಿಗೆ ಇರಲಾರದು.

“ತಾವು ಯಾರೋ ಗೊತ್ತಾಗಲ್ಲಿಲ್ಲ.”

“ಗೊತ್ತಾಗುತ್ತದೆ. ಸ್ವಲ್ಪ ತಡೆದುಕೊಳ್ಳಿ.”

ವಿಮಲೆಗೆ ಅಸಮಾಧಾನವಾಯಿತು. ಅದನ್ನು ಷ್ವರ್ತ ಪಡಿಸುವವ್ಯಾರಲ್ಲಿ ಬೇರರೂ ಬಂದುಕೊಂಡ. ಅವನಿಗೆ ಹೇಳಿದಳು.

“ನನಗೆ ಜೀ, ಲೈಂ ಕಾಡಿಯಲ್ಲ ತೆಗೆದುಕೊಂಡು ಭಾ”

ತನಗಾಗಿ ಮಾತ್ರ ಆರ್ಥರ್ ಮಾಡಿದರೂ ಸಹ ಇನ್ನೂ ಕುಳಿತೇ ಇರುವ ಆ ಅಪರಿಚಿತನ ವಿಷಯದಲ್ಲಿ ಅವಳಿಗೆ ಅಸಮಾಧಾನವಾಯಿತು. ಅದರೆ ತನ್ನ ಮರ್ಯಾದದೆ ಉಳಿಸಿಕೊಳ್ಳುವುದಕ್ಕಾಗಿ ಕೇಳಿದಳು.

“ನೀವೇನು ತೆಗೆದುಕೊಳ್ಳುತ್ತಿರೋ.”

ಬೇರರೂ ಕಡೆ ತಿರುಗಿ ಸೋಡಿ ಅವನೇ ಆರ್ಥರ್ ಮಾಡಿದ.

“ನನಗೂ ಇದೇ ತೆಗೆದುಕೊಂಡು ಭಾ.”

ಅಸಂತರ ವಿಮಲೆಯನ್ನು ಖಡ್ಡೆ ಶೇಷಮಾಡಿ ಅಂದ.

“ನನ್ನ ಪ್ರವಹಂದರದಲ್ಲಿ ಮತ್ತೊಬ್ಬರು ಪ್ರಮೇಶಿಸುವುದು ನನಗೆ ಸರಿ ಬೇಕುವುದಿಲ್ಲ.”

“ನೀವು ವಾತನಾಡುವುದು ನನಗೆ ಅಥವಾಗುವುದಿಲ್ಲ.”

ಪರಾಪ್ರವರವಾಗಿ ಅವನೇನು ಹೇಳುತ್ತಾನೇಯೋ ಅವರು ಗೊತ್ತಾಗಿರಲಿಲ್ಲ.

“ಆ ಕುರಿಗೇಂದ ಎಮ್ಮೆ ವಸೂಲು ಮಾಡಿದ್ದೀಂತೇ ?”

ಈಗ ಅಥವಾಗಲು ಅರಂಭವಾಯಿತು. ಮೈಯೇಷ್ಟಿಂದ ಶಣ್ಣ ಚೆಂಡ ಒಂದು ಜಾಗ ಆಯಿತು. ಇದರೂ ಇದ್ದುದರಲ್ಲಿ ತಕ್ಷಮಣಿಗೆ ಧೈರ್ಯ ತಂಡು ಕೊಂಡು ಹೇಳಿದಳು.

“ಯಾವ ಕುರಿಗೇಂದ ನೀವು ವಾತನಾಡುವುದೆಂಬು ನನಗೆ ಒಗಟು ಗಳಿಂತ ಇವೆಯಲ್ಲಾ?”

“ಓಮೋ ! ನಿನಗೆ ಅಥವಾಗುವುದಿಲ್ಲವೋ ? ಆ ಗಣೇಶ, ಆ ರಾಮಾ ನುಜಂಗೇಂದ ಎಮ್ಮೆ ವಸೂಲು ಮಾಡಿದ್ದೀಂತು ?”

ಅವನ ಏಕವಚನ ಪ್ರಯೋಗದಿಂದ ಕೋವ ಬಂದರೂ ತಡೆದು ಕೊಂಡಳು.

“ನೀವು ಹೇಳಿ ರಾಮಾನುಜಂ ಯಾರೋ ನನಗೆ ಗೊತ್ತಿಲ್ಲ. ಗಣೇಶ ಪಿತ್ತಾಯವರು ಗೊತ್ತು. ಅವರ ಬೇಳೆ ನಾನು ಸ್ವನೋಟೆಫಿನ್‌ನ್ನು ಕೆಲಸ ಮಾಡುತ್ತಿದ್ದೇನೆ”

“ಆದೆಲ್ಲಾ, ನನಗೆ ಗೊತ್ತು. ಸೀನು ಕೆಲವಕ್ಕು ಹೊದೆದ ದಿನದಿಂದ ಸೀನ್ನು ಮೇಲೆ ಸಿಗಾ ಇಡುತ್ತಿದ್ದೇನೆ. ಅವರ ಪಿಷ್ಟುವಂತೂ ಬಿಡು. ಅವರು ಈ ಉರಿಗೆ ಬಂದುದು, ಇಲ್ಲ ವಾರಿಜಾರ ಷುರು ಮಾಡಿದುದು ಎಳ್ಳುವೂ ನನಗೆ ಗೊತ್ತು”

“ಗೊತ್ತಿದ್ದರೆ ಗೊತ್ತಿರಲೆ”

“ಹೂರಾ. ಸ್ವಾರಾ ಹೇಳು. ಸೀನು ಹೊಗಿ ಸೇರಿದೆಂದಿನಿಂದ ನನಗೆ ಬರುತ್ತಿದ್ದ ಮಾಮಾಲಿಗೆ ಕಿಲ್ಲು ಬಿಟ್ಟುಂ”

ಅವರೂ ನಾನೇನು ಮಾಡಬೇಕೆನ್ನುತ್ತಿರು.

“ಅದಕ್ಕೆ ನಾನೇನು ಮಾಡಬೇಕೆನ್ನುತ್ತಿರು !”

తానేనూ మాడబేకాద్దిల్లినేందు ఆవళ మాతినల్లి అధివిత్తు.

“నీను మాడబేకాస్తు ఒడచలినిదే”

ఆష్టు హేత్తిగే బేరరో జిక తందిట్ట. గుటురునష్టు కుడిదు “పనదు ?” ఎంబంతి వినులే ఆవన కడి నోడిదళు.

“ముందే మాతనాడువ మోదలు ఒందు విషయ హేడు. ఇదు వడిపిగే ఆదరింద ఎష్టు వసలు వాడిద్దీ ?”

“ఇన్నారు మున్నారు రూపాయిగళన్ను కొట్టిరచముదు”

ఎష్టు క్షేద్రవాద యణవదు ఎంబంతి ఆముగ్గం నక్కు హేళిద.

“శింటల్లు పుంచేజనసిట్ల. సారు, సాపిగలన్ను కేళువుడూ తీగెదుకొళ్లుపుదూ లుపంచోఇగప్పట. ఐవత్తు సాపిర రూపాయి కేళు. నాళే సాయంకాల ఆఫ్సీసింద బరువుదయాళగాగి కేళిబిడబేకు”

ఆ మాతు కేళ పమలిగే గాబరియాచుతు.

“ఐవత్తు సాపిర రూపాయి. ఆవరు ఆష్టు చూపాయి కొడుకు త్రారేయే ?”

“ననగే గొత్తుల్లిదే నాను హేళుత్తేనేయ ? సీను కేళు. ఆవరు కొడుత్తారే. తీగెదుకొండు బా. సీను తరువ యణవన్ను మూరు భాగ మాడబేకు. నినగొందు భాగ. ననగొందు భాగ. నన్న జొతేయల్లి కెలసమాడువవస్తిగే ఒందు భాగ”

“తావు యారేందు కేళబముదో ?”

“కేళబముదు. ఈగ సీనూ నన్న జొతేయవళే ఆగిద్దీ. ఆద రీద నాను యారెంబుదన్ను హేళుత్తేనే. నాను రంగనాయితయ అళ్లు”

రంగనాయితయ అళ్లు హేళువ వాతన్ను సంబిరువుదు హేగే ? ఆ మాతినట్ల ఆవళిగే సంబికే ఒందితు. ఎష్టోందు హణ, ఎష్టోందు యణ కృగే బరుత్తుదేందు బాయట్ల సీరారితవలిగే.

“కొడుత్తారే ఎన్నుత్తేరేను ?”

“కొడదేఱ ఎను మాడుత్తానే ?”

ಹೇಳುವ ಮಾತಿನಲ್ಲಿ ಆಮುರಗಂಗೆ ಪೂರ್ಣವಾಗಿ ನಂಬಿಕೆಯಿತ್ತು. ಅವನೇ ಹೋಗಿ ಹಣ ಕೇಳಿ ತೆಗೆದುಕೊಂಡುಬಿಡುತ್ತಿದ್ದ. ಆದರೆ ತಾನೂ ಕವ್ವಮಾಡಿದವನು. ಆದರಿಂದ ತನಗೆ ಅವರು ಕೊಡುವುದಿಲ್ಲ. ತಾನು ಸೇರವಾಗಿ ಫೈಲಿಸಿನವರ ಒಳ ಹೋಗಿ ಮಾತನಾಡುವುದೂ ಸಾಧ್ಯವಿಲ್ಲ ವೆಂಬುದನ್ನು ಅವರು ಬ್ಲಾರು. ಆದರಿಂದಲೇ ಈ ಕೇಲಸ ನಿಮಿಂದಿಂದ ಮಾಡಿಸಬೇಕೆಂದು ಆಮುರಗಂ ಲೆಕ್ಕಹಾರಿದ್ದು.

ನಿಮಿಂದೂ ಈ ವಿಷಯವನ್ನು ಯೋಚಿಸಿದಳು. ಇವನು ಹೇಳಿದಂತೆ ಐವತ್ತು ಸಾವಿರ ರೂಪಾಯಿ ಕೇಳಿದರೆ ತನ್ನನ್ನು ಹುಳ್ಳುಳಿಂದುಕೊಳ್ಳುವುದಿಲ್ಲವೇ ಎಂಬ ಭಾವನೆ ತವಳಿಗೆ ಸೊದಲು ಬಂದಿತು. ಮರುಕ್ಕೊಡಲ್ಲಿ ಯೋಚನೆ ಮಾಡಿದಳು. ಆಮುರಗಂ ರಂಗನಾಯಕಿಯ ಅಣ್ಣ. ಆವನಿಗೆ ಎಲ್ಲವೂ ಗೊತ್ತಿರಲೇಬೇಕು. ಆಪ್ಪಳಿದೇ ಐವತ್ತು ಸಾವಿರ ರೂಪಾಯಿ ಕೇಳು-ಎಂದು ಹೇಳುತ್ತಾನೆಯೇ? ಆದರೂ ಪ್ರಾನ್ಯ ಗೊತ್ತಿದ್ದೋ ಗೊತ್ತಿಲ್ಲದೆಯೋ ಅವಳ ಬಾಯಲ್ಲಿ ಬಂದಿತು-

“ಕೊಡುತ್ತಾರೆ—ಎನ್ನುತ್ತಿರೇನು ?”

“ಯಾರವು ನುನೇ ಗಂಟು ? ಕೊಡದೇ ಏನು ಮಾಡುತ್ತಾರೆ”

ತಾನು ತನ್ನ ಪ್ರಣಯಿಯನ್ನು ಭೇಟಿ ಮಾಡಲು ಜಾ ಶುಲ್ಕ ಗೀಯೋಗುತ್ತೇ ಸೆಂದು ನಿಮಿಂದು ಗಣೇಶ ಸಿಳ್ಳಿಯಾಂದಿಗೆ ಕೇಳಿದ್ದಾಗ ಸುಳ್ಳಿ ಹೇಳಿರಲ್ಲ. ಸಾಯಂಕಾಲ ಕತ್ತಲಾದನಂತರ ಸಾಪುಲರಾಗೆ ಬರುವುದಾಗಿ ಅವಳು ಅನಂದನಿಗೆ ಹೇಳಿದ್ದೇ.

ಆನಂದ ಒಳಗೆ ಬಂದವನು ತನ್ನ ಮನದನ್ನು ಯಾಡನೆ ಧೂರ್ಣನಂತೆ ಕಂಡು ಬರುವ ಮತ್ತೊಬ್ಬನು ಕುಳಿತಿರುತ್ತದನ್ನು ಗಮನಿಸಿದ. ಕೂಡಲೇ ನಿಮಿಂದೆ ಮೇಲೆ ಸಣ್ಣ ಆಸಮಾಧಾನವಾಯಿತು. ಆನಂತರ ಅವನು ಬಂದಾಗ ಜೀರೇ ಜಾಗವಲ್ಲಿದೇ ಇದ್ದ ಇಳ್ಳಿ ಕುಳಿತಿರಬಹುದು—ಅಥವಾ ಒಬ್ಬಳೇ ಹೇಳು ಕುಳಿತಿದ್ದಾಗಿಂದ ಹಟ್ಟಿದಿಂದ ಬಂದು ಕುಳಿತಿರಬಹುದು. ಆದ ರಲ್ಲಿ ನಿಮಿಂದೆ ಏನು ತನ್ನ ಎಂದು ಸಮಾಧಾನವನ್ನು ತಂದುಕೊಂಡ.

ಹೋಗಿ ವಿನುಲೀಯ ಪಕ್ಕದಲ್ಲಿ ಕುಚಿರ್ಯನ್ನು ಎಳೆಯಕೊಂಡು ಕುಳತು ಕೊಂಡ ಸಂತರನ್ನು ಅನುರ್ಗಂ ಕುಳತುಕೊಂಡೇ ಇದ್ದ. ಅಷ್ಟೇ ಅಲ್ಲ. ವಿನುಲೀಯನ್ನು ದುಡುಗುಟ್ಟಿಕೊಂಡು ಸೋಡಿ ರೇಖೆದ.

“ಇವನಾರು? ಇಲ್ಲಿಕೆ ಬಂದ. ಹೋಗಿವುದಕ್ಕೆ ಹೇಳಿ”

ಆ ಮಾತು ಕೇಳಿ ಆಸಂವನಿಗೆ ಗಾಬರಿಯಾಯಿತು. ತನ್ನನ್ನು ಯಾರು ಎಂದು ಕೇಳಿನಂತಹ ಇವನಾರು? ವಿನುಲೀಯ ಕಡೆಗೆ ಸೋಡಿದ. ಅವಳು ತಲೆ ತಗ್ಗಿಸಿಕೊಂಡು ಕುಳತಿದ್ದಾಳೆ. ಅಂದರೆ ಮಾತನಾಡಿದೇ ಇರುವಂತಹ ಏನಾದರೂ ವಿಷಯವಿರಬೇಕು. ಇರಲಿ, ಅವಳನ್ನು ಅಮೇಲೆ ಮಾತನಾಡಿ ಸೋಣವೆಂದುಕೊಂಡು ಆಳೆ.

“ಯಾರೋಂದಿಗೆ ಮಾತನಾಡುತ್ತಿದ್ದೀರು. ಎದ್ದು ಹೋಗು”

ತಿರಸ್ತಾರದಿಂದ ಅನಂದನಾಡಿದ ಮಾತು ಆನುರ್ಗಂಗೆ ಚುಚ್ಚಿದಂತಾ ರೀತು. ಈನು ಮಾತನಾಡುತ್ತಾ ಕುಳತಿದ್ದ ಹೆಣ್ಣನ್ನು ಆಕ್ರಮಿಸಿರುವನಂತೆ ಅವರ ಪಕ್ಕದಲ್ಲಿ ಕುಳತಿದ್ದಾನೆ. ಮಾತನಾಡಿ ಮುಗಿಸುವುದರೊಳಗಾಗಿ ತನ್ನನ್ನು ಎದ್ದು ಹೋಗು ಎನ್ನುತ್ತಿದ್ದಾನೆ.

ಕೋಪದಿಂದ ಮುಂದೆ ಹೋಗಿ ಹೋರಗೆ ತೆಗೆದು ಎಸೆಯುವ ಸಾವಾ ನನ್ನ ಕೈಯಲ್ಲಿ ಹಿಡಿದುಕೊಳ್ಳುವಂತೆ ಅನಂದನ ಪರಿಪು ಹಿಡಿದುಕೊಂಡ.

ಅನಂದನೂ ಹಿಡಿಯಲಿಲ್ಲ. ಎದ್ದು ನಿಂತುಕೊಂಡು ತಾನೂ ಅವನ ಒಟ್ಟೀಯನ್ನು ಹಿಡಿದುಕೊಂಡು ಮುಖದ ಮೇಲೆ ಒಂದು ಪೆಟ್ಟು ಹಾಕಿದ.

ಮರುಕ್ಕಣದಲ್ಲಿ ಅವರು ಪರಷ್ಪರ ಹೊಡಿದಾಡತೊಡಗಿದರು. ಅಕ್ಕೆ ಪಕ್ಕದ ಬೆಂಬಳ್ಳಿಗಳಲ್ಲಿ ಕುಳತಿದ್ದವರು ಜಗಳವನ್ನು ಬಿಡಿಸಲು ಬಂದರು. ಆದರೆ ಅವರುಗಳು ಬಡಿಸುವುದರೇಂಬಾಗಿ ಮಾರು ನಾಲ್ಕು ಮಂದಿ ಬಲ ವಾದ ಬೇರರಾಗಳು ಅವರಿಭೂರನ್ನು ಬಾರಿಸಿಂದ ಹೋರಗೆ ಕರೆದುಕೊಂಡು ಹೋಗಿಬಿಟ್ಟರು.

ಬೇರರಾಗಳು ಅವರಿಭೂರನ್ನು ಪುಡಿದುಕೊಂಡು ಹೋರಗಡೆ ಕರೆದು ಕೊಂಡು ಬರುವನ್ನು ಹೊತ್ತಿಗಾಗಳೇ ಹೊಡಿದಾಟ ನಿಂತುಹೋಗಿದ್ದಿಲ್ಲಿದೇ ಹೇಳಬೇಕು. ಅನಂದ್ ಹೊಡಿದಾಡಿದರೂ ಅಷ್ಟೇನೂ ಹಂಟವಾಗಿರಲಿಲ್ಲ.

ಒಬ್ಬನೇ ಆವನನ್ನು ಸಡೆಸಿಕೊಂಡು ಹೊರಗೆ ಕರೆತಂದಿದ್ದು. ಅಮುಂಗಂಡು ರಾಗಿಲ್ಲ. ಈಡುಗೆಗೊಂಡು ನುಗ್ಗುವ ನಾಯಿಯನ್ನು ಹಿಡಿದುಕೊಂಡಿರುವಂತೆ ಇಬ್ಬರು ಬೇರೆಗಳು ಆವನನ್ನು ಹಿಡಿದುಕೊಂಡಿದ್ದರು. ಆನಂದ ವಿಮಲೀಯ ಜೊತೆಯಿಂದ ಹೋಗುತ್ತಿದ್ದಾಗಂತೂ ಹೋಗಿ ನೇರೆ ಬೀಳಲು ಎಷ್ಟೋ ಜಾಗ್ಗಾಡಿದ.

“ಶ್ರೀಕೃಷ್ಣಿಯಲ್ಲ ವಾಪ್ತಿ ಹೋಗುವಾಗ ಆನಂದ ವಿಮಲೀಯನ್ನು ಕೇಳಿದ್ದು ವಿಮಲಾ. ಅಲ್ಲಿ ಬಂದು ಕುಳಿತುಕೊಂಡಿದ್ದವನು ಯಾರು?”

“ದೀನರಾಣಗೂ ಆವನಾರಂದು ಗೋತ್ತಿಲ್ಲ”

“ನುತ್ತಿ, ಆವನೂ ಸಿನ್ನು ಟೀಬುಲ್ ನಲ್ಲಿ.....”

“ಅದೇ ಹೇಳುತ್ತೇನೆ, ಕೇಳಿ. ನೀವು ಇಲ್ಲಿ ಬರುವುದಕ್ಕೆ ಹೇಳಿದ್ದಿರಲ್ಲಾ ಎಷ್ಟೋ ಬೇಗ ಹೊರಡಬೇಕೆಂದರೂ ಅಫೀಸು ಬಿಟ್ಟು ಬರುವುದು ಎಂಟು ಗಂಟೆಯಾಯಿತು. ಬಂದು ಕುಳಿತುಕೊಂಡೆ. ನಿಜವಾಗಿ ಸನಗೆ ಆವನ ಪರಿಚಯವಿಲ್ಲ. ಅದರೆ ಗುರುತಿದ್ದವನಂತೆ ಮಾತನಾಡಿಸಿಕೊಂಡು ಬಂದು ಸನ್ನ ಬೆಳೆ ಕುಳಿತುಕೊಂಡೆ. ನಾನು ಮಾತನಾಡಿಸಿದ್ದರೂ ಆವನೇ ಮಾತ ನಾಡಿಸಲು ತೊಡಗಿದ. ನಾನು ಬಾರುಗಳಲ್ಲಿ ಗಿರಾಕಿಗಳಿಗಾಗ ಕಾಯುನ ಹುಡುಗಿ ಎಂದುಕೊಂಡಣೋ ಏನೋ? ನೀವು ಎನ್ನು ಹೊತ್ತಿಗೆ ಬರುತ್ತಿರಿ. ಎಂದು ಪತರಗುಟ್ಟುತ್ತಿದ್ದೆ. ನಿವೇಶೆ ಬರುವುದು ತಡವಾಯಿತು”

“ನಾನು ಏಳು ಗಂಟೀಗೇ ಬಂದಿ. ನೀನು ಇರಲಿಲ್ಲ. ಬಹಳ ಹೊತ್ತು ಕಾಡಿದ್ದೆ. ಬೇಂಜಾರಾಗಿ ಬಂದು ರೌಂಡ್ ಡ್ರಾಗೆ ತೀರುಗಾಡಿಕೊಂಡು ಬಂದೆ ಪುನಃ ಬರುವ ವೇಳಿಗೇ ನೀನು ಬಂದಿದ್ದೆ”

“ದೀವರ ದಯ-ನೀವು ಸಮಯಕ್ಕೆ ಶರಿಯಾಗಿ ಬಂದಿರಲ್ಲಾ”

ಅಫ್ ಮೈಲಿಯನ್ನು ದೂರ ಟ್ರ್ಯಾಕ್ ಹೋಗುವವರಿಗೆ ಮನ್ಯನಿದ್ದು ಅನಂತರ ಅನಂದ ಹೇಳಿದ.

“ನಾನೊಂದು ಮಾತು ಹೇಳುತ್ತೇನೆ, ಕೇಳುತ್ತೀಯಾ?”

“ಹೇಳಿ. ನಾನು ಯಾವಾಗ ತಾನೇ ನಿಮ್ಮ ಮಾತು ಕೇಳಿಲ್ಲ”

“ಎಲ್ಲಿ ಕೇಳುತ್ತೀಯೇ? ಮನ್ಯನೇ ಕೇಳುತ್ತೀನೇತದು ಹೇಳುತ್ತೀಯೇ! ಮೈಲಿಯನ್ನು ಕಂಪಿಸಿಗೆ ಕೆಲಸಕ್ಕೆ ಹೋಗಬೇಡನೆಂದೆನಲ್ಲಾ ಕೇಳ

ದೇಹಾಃ”

“ಆದೇ. ನಿಮಗೆ ಸಹಾಯವಾಗುತ್ತದೆಯೇನೋ ಎಂದು ಹೊಂದಿ. ನಾನು ನೋಡಿದ್ದರಲ್ಲಿ ಅಲ್ಲಿ ಯಾವ ದೋಷವೂ ಇರುವಂತೆ ಕಂಡುಬರಲಿಲ್ಲ”

“ನಾನು ಹೇಳುತ್ತೀನೇ, ಕೇಳು. ಆ ಕಂಪನಿಯಲ್ಲಿ ಸೇರಿರುವವರೆಲ್ಲರೂ ಕಳ್ಳಕೊರಮರು. ನಿನಗೆ ಗೊತ್ತಿಲ್ಲದಿದ್ದರೂ ಅಲ್ಲಿ ಬಂದು ಕುಳಿತುಕೊಂಡವನು ಅವರ ಗಾಜಿಂಗಿಗೆ ಸೇರಿದವನಿರಬೇಕು. ಅವನನೇನೋ ಮಾತನಾಡುವುದಕ್ಕಾಗಿ ಬಂದ. ನಾನು ಬಂದುದರಿಂದ ಸುನ್ಮಾನಾದನೆಂದುಕೊಳ್ಳುತ್ತೀನೇ. ಒಟ್ಟಿನಲ್ಲಿ ಒಂದು ಮಾತು ಹೇಳುತ್ತೀನೇ, ವಿನುಲ. ನೀನು ಆ ಹಾಳು ಕೆಲಸಕ್ಕೆ ಹೋಗಬೇಡ”

“ನೀನು ಹೇಳುವುದೆಲ್ಲವೂ ಭಾರಂತಿ. ಆವರೂ ಸಹ ನಾನು ಇನ್ನು ಮೇಲೆ ಆ ಕೆಲಸಕ್ಕೆ ಹೋಗುವುದಿಲ್ಲವೆಂದು ಮಾಡಿದ್ದೀನೇ”

“ಅದೇನು ಹಾಗೆ ತೀವರಾನಿ ಮಾಡಿದ್ದೀಯಿ ?”

“ನಾನು ಅಲ್ಲಿ ಹೋಗಿ ಕೆಲಸ ಮಾಡುವುದರಿಂದ ನಿಮಗೇನಾವರೂ ಸಹಾಯವಾಗುತ್ತದೆಯೇನೋ ಎಂದು ಹೊಂದಿ. ಅಂತಹದೇನೂ ಕಂಡುಬರಲಿಲ್ಲ. ಅದರಿಂದ ಇನ್ನು ನುಂದೆ ಅಲ್ಲಿಗೆ ಹೋಗಬೇಕಾದ್ದಿಲ್ಲವೆಂದು ಕೊಂಡಿ”

“ಹಾಗಾದರೆ ಖಂಡಿತವಾಗಿ ನಾಳೆಯಿಂದ ಹೋಗುವುದಿಲ್ಲವೇ ?”

ವಿನುಲೆ ನಗುತ್ತಾ ಆನಂದನ ಕ್ಕೆ ತಿಗೆದುಕೊಂಡು ತನ್ನೀರದು ಕ್ಕೆಗಳ ಲಿಂಯೂ ಹಿಸುಕುತ್ತಾ ಹೇಳಿದಳು.

“ಒಟ್ಟೀ ಮಾತು ಹೇಳುತ್ತಿರಲ್ಲ. ನೀವಿಷ್ಟು ಹೇಳಿದನಂತರ ನಾಳೆಯ ದಿನನೇ ಹೋಗುತ್ತಿರಲಿಲ್ಲ. ಆದರೆ ನಾಳೇ ಹೋಗಿ ಆತನಿಗೊಂದು ಮಾತು ಹೇಳಿ ಬಂದುಬಿಂತ್ತೀನೇ”

“ಬೇಕಾಗಿಲ್ಲ. ನೀನು ಪುನಃ ಹೋಗಬೇಡ”

“ಚೆನ್ನಾಯಿತು. ಹಾಗೆ ಮಾಡಬಾರದು. ನಾನು ಹೋಗಿ ಕೇಳಿದ ಕೂಡಲೇ ಕೆಲಸ ಕೊಟ್ಟಿರಂಗೆ ನಾನಿನ್ನು ಮೇಲೆ ಬರುವುದಿಂದವೆಂದು ಒಂದು ಮಾತನಾಡುವರೂ ಹೇಳಿ ಬರಬೇಡವೇ ?”

ವಿಮಲೆ ಆ ಕಂಪನಿಗೆ ಹೋಗಿ ಕೆಲಸ ನೊಡುವುದೇ ಆನಂದನಿಗೆ ಇಷ್ಟು
ವಿರಲಿಲ್ಲ. ನಾಳೇ ಒಂದು ದಿನ ಹೋಗಿ ಬರುವುದರಲ್ಲಿ ಏನು ಮುಳ್ಳಿಗೆ ಹೋಗು
ತ್ತದೆ. ಅದರಿಂದ ಅವನು ಅಡ್ಡಿಯೇನೂ ಹೇಳಲಿಲ್ಲ.

ಮಾನೂಲಿನಂತೆ ಮಾರ್ಕೆಟ್‌ನ ಬಳಿ ಟ್ರ್ಯಾಕ್‌ಯಿಂದ ಇಳಿಯುತ್ತೆ
ವಿನುಲೆಯು ಅಂದಳು.

“ನನಗೆ ಬೇಜಾರಾಗಿ ಹೋಗಿದೆ. ನಾಲ್ಕು ದಿನ ಸುದರಾಸಿಗೆ
ಹೋಗಿ ಬರಬೇಕೆಂದಿದ್ದೀನೇ.

ಇದ್ದುಕ್ಕಿದ್ದುಂತೆಯೇ ಹೇಳಿದ ನೂತ್ನು ಆನಂದನಿಗೆ ವಿವರಿತ ಆಶ್ಚರ್ಯ
ವನ್ನು ಉಂಟು ಮಾಡಿತು. ಅವನೇಂದ್.

“ಈಗೇನು ಅವಸರ ? ನಾಳೇ ಸಾಯಂಕಾಲ ಮಾತನಾಡಿಕೊಳ್ಳೋಣ.
ಮನೆಗೆ ಒಂದು ಉಟ ಮಾಡಿ ಮಲಗಿಕೊಂಡ ನಂತರವೂ ಆನಂದನಿಗೆ
ನಿದ್ದೆ ಬರಲಿಲ್ಲ. ಇತ್ತೀಚಿಗೆ ಸದೆದ ಫಟನೆಗಳಿಲ್ಲವೂ ಅವನ ಮನಸ್ಸಿನಲ್ಲಿ
ಬಂದು ಸುಖಿಯತೋಡಿದವು. ಫಟನೆಗಳಿಗಂತಲೂ ಹೆಚ್ಚಾಗಿ ಇತ್ತೀಚಿಗೆ ಪರಿ
ಚಯವಾದ ಇಬ್ಬರು ಹುಡುಗಿಯರು ಹೆಚ್ಚಾಗಿ ಒಂದು ಸುಳಿದಾಡತೋಡಿದರು.
ಅವರಲ್ಲಿ ವಿನುಲೆಗಿಂತಲೂ ಆಶೀಯೇ ಪ್ರಿಯಾಗಿ ಭಾಸವಾದಳು.

ರಾತ್ರಿ ಸುಮಾರು ಎರಡು ಎರಡೂವರೆ ಗಂಟೆಯ ಸಮಯದಲ್ಲಿ ಆನ್ಯಾ
ಗಂಗೆ ಎಚ್ಚರವಾಯಿತು. ಅವನ ವೈ ಎಲ್ಲವೂ ನೋಯುತ್ತಿತ್ತು. ತಲೆಯು
ಸಿಡಿಯುತ್ತಿತ್ತು.

ಇದ್ದುದರಲ್ಲಿ ಸಮಾಧಾನ ಮಾಡಿಕೊಂಡು ನೋಡಿದ. ದೇಹದಲ್ಲಿ
ನಾಲ್ಕೆಪ್ಪು ಕಡೆ ಬಟ್ಟಿ ಕಟ್ಟಿದ್ದಾರೆ. ತಲೆಗೆ ಬ್ರಾಂಡೇಚ್ ಕಟ್ಟಿದ್ದಾರೆ. ನಸ್‌
ಬಟ್ಟಿಳು ನಿಂತಿದ್ದಾಳಿ. ಬಿಳೀ ಕೋಟು ಹಾಕಿಕೊಂಡು ನಿಂತಿರುವವನು ಡಾಕ್ಟರ್
ಇರಬೇಕು. ಕಾರೇ ಬಟ್ಟೀಯವನಂತೂ ಪ್ರೋಲೀಸ್‌ನವನೇ !

ಅವನಿಗೆ ಗೊತ್ತಾಯಿತು, ತಾನಿರುವುದು ಆಸ್ತ್ರತ್ಯೆಯಲ್ಲಿಂದು.

ಡಾಕ್ಟರ್ ಅವನ ತಲೆಯ ಮೇಲೆ ಕೈಯಿಟ್ಟು “ಹೇಗಿದ್ದೀಯೇ ?”
ಒಂದು ಕೇಳಿದರು.

ಆಮ್ಯಾಗಂ ನೋವಿನಲ್ಲಿಯೂ ಒಂದು ಬಾರಿ ನಗುಮುಖ ಮಾಡಿದ.

ಡಾಕ್ಟರೇ ಮಾತನಾಡಿದರು.

“ತಿಳಿವು ಬರುತ್ತಿದೆ. ಸೀವು ಈಗಲೇ ಈತನನ್ನು ತೊಂದರೆ ಪಡಿಸು ವುದು ಸರಿಯಲ್ಲ”

ಕಾರೇ ದಿರಸು ಹಾಕಿಕೊಂಡಿದಾ ತ ಹೇಳಿದ.

“ಇಲ್ಲ. ನಾವೂ ಅತನನ್ನು ತೊಂದರೆ ಪಡಿಸಲು ಇಷ್ಟವಾದುದಿಲ್ಲ. ಒಂದೋ ಎರಡೋ ಪ್ರಶ್ನೆ ಕೇಳುತ್ತೇನೆ. ಅಷ್ಟೇ?”

ಅವರಿಬ್ಬರೂ ಮಾತನಾಡುತ್ತಿದ್ದಾಗ ಆ ಮುಗ್ಗ ಡಂ ಕಣ್ಣ ಮುಚ್ಚಿ ಕೊಂಡಿದ್ದ. ಬರಬೇಕಾದ ಗಳಿಗೆಯು ಬಂದೇಬಿಟ್ಟಿದೆ. ಪಟ್ಟು ಬಿದ್ದು, ತಿಳಿವು ತಪ್ಪಿ ತನ್ನನ್ನು ಆಸ್ತ್ರತ್ವಿಗೆ ತಂದುಹಾಕಿದ್ದಾರೆ. ಈಗ ಇಂಥಾನ್ನಿಂದ ಬಂದಿದ್ದಾರೆ. ತನ್ನಿಂದ ಸ್ವೇಚ್ಚಾಮೆಂಟ್ ತಿಗೆದುಕೊಳ್ಳಲು ಪ್ರೋಲೀಸಿನವರು ಬಂದಿದ್ದಾರೆ.

ಪ್ರೋಲೀಸಿನವರಿಗೆ ಈಗೇನು ಬೇಕಾಗಿದೆ?

ರಾತ್ರಿ ತನ್ನನ್ನು ಸಾಮುವಂತೆ ಹೊಡಿದವರು ಯಾರೆಂಬುದನ್ನು ತಿಳಿದು ಕೊಳ್ಳುವುದು ಅವರ ಉದ್ದೇಶ.

ಪ್ರೋಲೀಸಿನವರಿಗೆ ಏನು ಬೇಕೋ ಅದನ್ನು ತನಗೆ ತಿಳಿದಿರುವವು ಮಟ್ಟಿಗೆ ಸ್ವಷ್ಟವಾಗಿ ಹೇಳುವುದು ಸಾಧ್ಯವಿಲ್ಲ. ಗಣೇಶಪಿಳ್ಳಿ, ರಾಮಾನುಜಂರೆ ಹೆಸರುಗಳನ್ನು ಹೇಳುವುದಂತೂ ಸಾಧ್ಯವೇ ಇಲ್ಲ. ಹೇಳಿದರೆ ತಾನು ಸಹ ಹಿತ್ತಿಹಾಕಿಕೊಳ್ಳುವುದು ಖಂಡಿತ. ತನ್ನ ಪ್ರಾಣಸಳ್ಳಿ ಏನೋ ಹೆಚ್ಚು ಕಡಿಮೆ ಯಾಗಿದೆ. ಹುವಾರಾಗಿ ತಸ್ತವ್ಯಾಯಿಂದ ಹೊರಗೆ ಹೋದಮೇಲೆ ಏನಾಗಿ ದೆಯೋ ನೋಡಿ, ಏನು ಮಾಡಬೇಕೋ ಅದನ್ನು ಮಾಡಬೇಕು.

ಸರಿ. ಹೇಳಬೇಕಾಗಿಯೇ ಬಂದರೆ ಹಿಂದಿನ ರಾತ್ರಿ ಶಾಸು ವಿಮಲೆ ಯೋಂದಿಗೆ ಕುಲಿತುಕೊಂಡಿದ್ದಾಗ ಬಂದ ಗಂಡಸಿನ ಹೆಸರು ಹೇ ಇ ಬೇ ಇ ಕು. ಅವನೇ ತನ್ನನ್ನು ಹೊಡಿದುದಾಗಿ ಹೇಳಬೇಕು.

ಅವನ ಹೆಸರು ಸಹ ಗೊತ್ತಿಲ್ಲ. ಗೊತ್ತಿಲ್ಲದಿದ್ದರೆ ತನಗೇನು? ಪ್ರೋಲೀಸಿನವರಿಗೆ ತೀಳಿ ಹಿಡಿದಿದ್ದರೆ ಅವರೇ ಪತ್ತೀ ಮಾಡಿಕೊಳ್ಳಲಿ.

೧೧

ಬೆಳಗಾಗ ಅಫೀಸಿನಲ್ಲಿ ಕುಳತ್ತಿದ್ದಾಗ ಸೀತಮ್ಮು ಸಂಪತ್ತಾಗೂ ಸುಂದರಾಗೂ ಕಾಫ್ಯೇ ತಂದು ಕೊಟ್ಟಿಉ.

ಎವರಿಗೆ ಇಷ್ಟ ಕಾಫ್ಯೇ ಕುಡಿಯ ಬಟ್ಟಲು ಮೇಚದ ಮೇಲೆ ಇಡುತ್ತು ಸಂಪತ್ತು ಹೇಳಿದ.

“ಎಷ್ಟು ಯೋಚನೆ ಮಾಡಿದರೂ ಮೈಯಾಜೀ ಕಾವಲ್ ಕಂಪನಿಯ ಶ್ಲಂಕ್ ಪನ್ನೋ ದೋಷವಿರುವಂತೆ ನನಗೆ ಕಾಣುತ್ತದೆ. ಆ ಕಂಪನಿಯ ಲೆಕ್ಕಾಚಾರಗಳೆಲ್ಲವನ್ನೂ ನಾವು ಸೂಕ್ಷ್ಮವಾಗಿ ಪರಿಶೀಲಿಸಬೇಕು”

“ಪರಿಶೀಲಿಸಬಿಡೋಣ. ಅದಕ್ಕೇನು ಮುಂಟ್ಟಬೇಕು”

“ಎಲ್ಲ ಹೀಗೆಯೇ ಮಾತನಾಡುತ್ತೀರುಲ್ಲಾ, ಸುಂದರಾ. ಈಗಲೇ ನಮಗೆ ತಲೆ ಹೋಗುವಷ್ಟು ಕೆಲಸಗೊಂಡಿ. ಇದರ ಮೇಲೆ ಆ ಕಂಪನಿಯ ಲೆಕ್ಕಾಚಾರಗಳನ್ನು ಕುಳತ್ತ ನೋಡಬೇಕೆಂದರೆ ಎಷ್ಟು ಕೆಲಸವಾಗುತ್ತದೆ, ನೋಡು”

“ಆದಕ್ಕೇ ನೀನು ಹೇಳುವುದು, ನೋಡಿ. ನಮ್ಮ ಅಫೀಸಿನಲ್ಲಿ ಒಬ್ಬ ಲೇಡಿ ಅಸಿಸ್ಟೆಂಟ್‌ನ್ನು ಇಟ್ಟುಕೊಳ್ಳಾಣ ಎಂದು. ಆ ಚಲಂ ಇದ್ದಾರಲ್ಲ. ಅವರ ಅಫೀಸಿನಲ್ಲಿರುವ ಸ್ನೇಹಿತ್ಯಾಭಿನ್ನನ್ನು ನೋಡಿದರೆ ಹೊಟ್ಟಿ ಖರಿಯುತ್ತದೆ”

“ಲೇಡಿ ಟ್ರೇಟ್‌ಸ್ಟ್ರೀ ಇರಬೇಕು, ಅವಳಿಗೆ ಬಾವಾವಿನಾ ಆಕಾರದ ಮುಖ ವಿರಬೇಕು. ಮುಖ ಚೆನ್ನಾಗಿರಬೇಕು. ದೇಹ ಆಕಷಫಾಗಿರಬೇಕು. ಎಲ್ಲಿಡ ಕ್ಕಿಂತಲೂ ಮುಚುಗಿ ಘ್ರಾಷ್ಟಾಬಲ್ ಆಗಿರಬೇಕು - ತಿಳಿಪೇ ?”

ಸಂಪತ್ತ ಏನು ಅಥವಾಪಿಷ್ಟುಕೊಂಡು ಮಾತನಾಡುತ್ತಿದ್ದಾನೆಂಬ ಅಥವಾ ಸುಂದರ್ ಗಾಯಿತ್ರು. ಆದರೂ ತನ್ನ ಮನೋಧಾವವನನ್ನು ತೋರಿಸಿಕೊಳ್ಳಿದೇ ಮಾತನಾಡುವ ಕಾರ್ಯಾಧಿಕಾರಿಯಂತೆ ಹೇಳಿದ.

‘ನೀವೇ ನೋಡಿ. ನಾವು ಸಕ್ಕ ಚಲಂಗೆ ಸರಿಸಮವಾಗಿ ಕೆಲಸಮಾಡುತ್ತಿರುವ ಪತ್ತೀದಾರರು. ಒಟ್ಟಿನಲ್ಲಿ ಇಲ್ಲಿ ಕೆಲಸ ಮಾಡುವ ಮುದುಗಿ ನಮ್ಮ

ಫಂತಿಗೆ ಹಕ್ಕು ಹಾಗಿರಬೇಕು”

ಸಂಪತ್ತ ನಕ್ಕು ಹೇಳಿದ.

“ಖಂಡಿತವಾಗಿ ಹೇಳಿಬಿಡುತ್ತೇನೆ, ತಿಳಿದುಕೊಂಡೆ, ಸುಂದರ್. ನಾನೇ ನಾದರೂ ಒಬ್ಬ ಸ್ವೇಸೋಎಟ್ಟಿಪಿಸ್ಟ್ ಉನ್ನ ಕೆಲಸಕ್ಕೆ ತೆಗೆದುಕೊಳ್ಳುವುದಾದರೆ ಅವ ಇಗೆ ವಿವರವು ವರ್ಣದ ಮೇಲೆ ವಯಸ್ಸಾಗಿರುತ್ತದೆ. ಕವ್ವಗೆ ಇರುತ್ತಾಳೆ. ದಪ್ಪಗೆ ಗುಂಡಗೆ ಇರುತ್ತಾಳೆ”

ಸುಂದರ್ ಕೊಂಡಿಂದ ಉತ್ತರಕೊಟ್ಟು.

“ಹೇಗಾದರೂ ಇರಲಿ ಬಿಡಿ. ನನಗೇನಾಗಬೇಕಾಗಿದೆ? ನಾನೇನು ಅವಳನ್ನು ಮದುನೆ ಮಾಡಿಕೊಳ್ಳಬೇಕೇ?”

ಇಬ್ಬರೂ ಗಳಿಗೆಯ ಹೊತ್ತು ಮಾತನಾಡಲ್ಪ. ಅಪ್ಪರಲ್ಲಿ ಆಶಾ ದೇವಿಯು ಆಫ್ರೀಸಿಗೆ ಬಂದಳು.

ಸಂಪತ್ತ ಆಶ್ಚರ್ಯದಿಂದ ಅವಳ ಕಡೆಗೆ ನೋಡಿದ.

“ನೋಡಿ. ಈ ದಿನ ಬೆಳಗಾಗ ಹೊಲೀಸ್ ನವರು ಏಂಬು ಅನಂದ್ ರನ್ನ ದಸ್ತಗಿರಿ ಮಾಡಿಕೊಂಡು ಹೊದರಂತೆ”

ಆ ಮಾತು ಸಂಪತ್ತ ಸುಂದರಿಬ್ಬರನ್ನೂ ವಿಸ್ತೃತರನ್ನಾಗಿ ಮಾಡಿತು. ಅನಂದನ ದಸ್ತಗಿರಿಗೆ ಕಾರ್ಣಣನೇನೆಂಬುದು ಅವರಿಗೆ ಗೊತ್ತಾಗಲಿಲ್ಲ.

“ಯಾಕೆ, ಏನಾಯಿತಂತೆ”

“ಸಿನ್ನೆಯ ದಿನ ಅನಂದರು ಪಾಪುಲರ್ ಗೆ ಹೊಗಿದ್ದರಂತೆ. ಅಲ್ಲಿ ಅವರಿಗೂ ಇನ್ನೂರೊಂದು ಒಬ್ಬಿರಿಗೂ ಹೊಡಿದಾಟವಾಯಿತಂತೆ. ಆ ಇನ್ನೊಬ್ಬಿರಿಗೆ ಸಾಯುವಮ್ಮೆ ಪಟ್ಟು ಬಿಡ್ಡಿದೆ. ಅವನು ಆಷ್ಟುತ್ತೆಯಲ್ಲಿದ್ದಾರೆ. ಅದರಿಂದ ಈ ದಿನ ಬೆಳಗಾಗ ಹೊಲೀಸಿನವರು ಅನಂದರನ್ನು ದಸ್ತಗಿರಿ ಮಾಡಿಕೊಂಡು ಹೊದರು. ಅನಂದ್ ತಾವು ಆತನನ್ನು ಹೊಡಿದುದು ಉಂಟಿಂದೂ ಆದರೆ ಅಷ್ಟೇಂದು ಹೊಡಿಯಲ್ಲಿವೆಂದೂ ಹೇಳುತ್ತಾರೆ?”

“ನಿಮಗೆ ಇದೆಲ್ಲವೂ ಹೇಗೆ ಗೊತ್ತಾಯಿತು?”

“ಈ ದಿನ ಬೆಳಗಾಗ ಆಫ್ರೀಸಿಗೆ ಹೊಗುವುದರೊಳಗಾಗಿ ನಮ್ಮು ಮನಸೆಗೆ ಬಂದು ಹೊಗುವುದರೊಳಗಾಗಿ ಹೇಳಿದರು. ಒಂಬತ್ತುದರೂ ಒರಲಿಲ್ಲ. ಆಫ್ರೀಸಿಗೆ ಹೊಗಿ ನೋಡಿದೆ. ಆಗ ಅವರ ಗುಮಾಸ್ತ ವಿಷಯ ಹೇಳಿದರು.

ಸೆಂಟ್ರಲ್ ಪ್ರೋಲೀಸ್ ಸ್ಪೇಷನ್ಸ್‌ನಿಗೆ ಹೋಗಿ ನೋಡಿಕೊಂಡು ಬಂದೆ”

ಸಂಪತ್ತ ಆಶಾದೇವಿಗೆ ಸಮಾಧಾನವನ್ನು ಹೇಳಿ ಸೆಂಟ್ರಲ್ ಪ್ರೋಲೀಸ್ ಸ್ಪೇಷನ್ಸ್‌ನಿಗೆ ರಿಂಗ್ ವಾಡಿದ. ಇಂಸ್ಪೆಕ್ಟರ್ ಇಬ್ರಾಹಿಂ ಸಾಹೇಬರು ಸಿಕ್ಕಿದರು. ಅವರು ಹೇಳಿದುದ್ದೆಲ್ಲವನ್ನು ಕೇಳಿ ಅನಂತರ ಹೇಳಿದ.

“ಇರಲಿ. ನಾನು ಬರುವವರೆನಿಗೆ ತಡೆಯಿರಿ. ಯಾವುದಕ್ಕಾಗ್ಗೆ ಅವಸರ ಪಡಬೇಕಿ,

೧೨

ಮುದ್ದಾನ್ನ ಮೂರು ಗಂಟೆ.

ವಿನುಲ ಆಷ್ಟಿಸಿನಲ್ಲಿ ಸೂಫಾದ ಮೇಲೆ ಕುಳತುಕೊಂಡು ಸಿಗರೀಟ್ ಸೇದುತ್ತಿದ್ದಳು. ಕೆಂಪು ಬಣ್ಣದ ತುಟಿಗಳು ಬಿಳೆ ಬಣ್ಣದ ಸಿಗರೀಟ್ ಹಿಡಿದು ಹೋಗೆಯುಗುಳುತ್ತಿದ್ದರೆ ಮತ್ತಿನ್ನು ನೋಡೋಣವೆನ್ನುವಂತಿತ್ತು.

ಒಳಗೆ ಬಂದ ಪಿಠೀಯನ್ನು ಕುರಿತವಳು ಕೇಳಿದಳು.

“ಎನು, ನಿಮ್ಮ ಕೇಸು ಎಲ್ಲಿಯವರಿಗೆ ಬಂದಿತು ?”

ಅವಳು ಕೇಳುತ್ತಿದ್ದು ಯಾವ ವಿಷಯವೆಂಬುದು ಗೊತ್ತಿದ್ದರೂ ಕೇಳುತ್ತಿದ್ದ ತರಹ ಸರಿಬಿಳಿದೇ ಅಂದ.

“ಅದೇ, ಭಾಬೂರಾಮರ”

“ಅದಿರಲಿ. ನಿನ್ನ ಲೌಪ್ರಾನನ್ನು ಹಿಡಿದು ಲಾಕ್‌ಪ್ರಿನಲ್ಲಿ ಹಾಕಿದ್ದರಂತಲ್ಲಾ. ಅದರ ವಿಷಯವೇನು, ಹೇಳು”

“ಅದೆಲ್ಲ ಸುಹೋಯಿತು. ಅವರನ್ನು ಬಿಟ್ಟುಬಿಟ್ಟರು. ಬೆಳ್ಗಾಗ ನಾನೂ ಸೆಂಟ್ರಲ್ ಸ್ಪೇಷನ್ಸ್‌ನಿಗೆ ಹೋಗಿದ್ದೆ. ನೀವು ಇಬ್ರಾಹಿಂ ಸಾಹೇಬು ಬಳ ಹೋಗಿದ್ದಿರಲ್ಲಾ. ನಿಮಗೇನೂ ಗೊತ್ತಾಗಲಿಲ್ಲವೋ ?”

“ನಾನು ಅವರನ್ನು ವಿಚಾರಿಸಲಿಲ್ಲ. ನನಗೇನು ಸಂಬಂಧ? ಹೋಗಲಿ. ಅತನಿಗೆ ಬಿಡುಗಡೆಯಾದುದು ಹೇಗೆ ?”

“ಅದು ಹೇಗೆಂಬುದು ನನಗೆ ಸ್ಪೃಷ್ಟವಾಗಿ ಗೊತ್ತಾಗಲಿಲ್ಲ. ಪತ್ತೇ

ದಾರ್ ಸಂಪರ್ಶರು ಅಲ್ಲಿಗೆ ಹೋಗಿದ್ದರಂತೆ. ಅವರು ಯಾವು ಯಾವುದೋ ಅಳತೆಗಳು, ಸಿಗರೀಟ್ ಧೂಳು, ಭೂತ ಕನ್ನಡಿಯಲ್ಲಿ ನೋಡಿದ್ದೂ ಏನೇನೋ ಹೇಳಿ ಅವರನ್ನು ಬಿಡಿಸಿದರಂತೆ.”

“ಇದೆಲ್ಲಾ ಒಳ್ಳಿ, ತನಾಷ್ಟೆಯಾಗಿದೆ, ಅಲ್ಲವೇ ?”

“ಮಿಶ್ರಿ ಹೇಳುವ ಮಾತನ್ನೇನೋ ನಗುತ್ತಾ ಹೇಳಿದ್ದ. ಅದರೆ ಅವನು ನೋಡಿದ ದೃಷ್ಟಿ ವಿಚಿತ್ರವಾಗಿದ್ದಿತು. ಅವನ ನೋಟದಿಂದ ವಿಮಲೆ ಅಸ್ವಸ್ಥ ಚಂತಿ ಅದಳು. ದಿಗಿಲಾಯಿತು. ಅದರೂ ಅದ್ದುದರಲ್ಲಿ ಧೈರ್ಯ ತಂದು ಕೊಂಡು ಹೇಳಿದಳು.

“ಆ ಆರ್ಥಿಗಂಗೆ ಆದಂತಿ ನನಗೂ ಏನಾದರೂ ಉಗಬಹುದೆಂದು ನೀವು ಭಾವಿಸಿರಬಹುದು. ಅದರೆ ನಾನು ನನಗೆ ಗೊತ್ತಿರುವ ವಿಷಯವನ್ನೇಲ್ಲಾ ಬರೆದು ಕವರಿನಲ್ಲಿಟ್ಟು ಸೀಲ್ ಮಾಡಿ, ಕವರನ್ನು ನನ್ನ ಸ್ವೇಹಿತರೊಬ್ಬರ ಬಳಿಕೊಟ್ಟಿದ್ದೇನೆ. ನನಗೇನಾದರೂ ಹೆಚ್ಚು ಕಡಿಮೆಯಾದರೆ ಆ ಸ್ವೇಹಿತರು, ಆ ಕವರನ್ನು ಪೋಲಿಸಿನವರಿಗೆ ಕೊಡುತ್ತಾರೆ. ನಿಮ್ಮ ಪರಿಸರ ಅಸಿಸ್ಟೆಂಟ್ ರಂಗನಾಯಕಿ ಗುಂಟಕಲ್ ಗಾಡೀ ಹತ್ತಿ ಹೈದರಾಬಾದಿಗೆ ಅಭಿಮುಖಳಾಗಿ ಹೋಗಿದ್ದಾಳೆಂಬ ವಿಷಯ ತಿಳಿದುಕೊಳ್ಳಲು ಪೋಲಿಸಿನವರು.....”

ಹೇಳಬೇಕಾದ್ದನ್ನು ವಿಮಲೆ ಹೇಳಬಿಟ್ಟಿದ್ದಳು. ತನಗೆ ಗೊತ್ತಿದ್ದಷ್ಟನ್ನೂ ಹೇಳಬಿಟ್ಟಿದ್ದಳು. ತನಗೆಮೌರ್ ವಿವರಗಳು ಗೊತ್ತಿಂದೂ ಅದವುನ್ನೂ ಕಾಗದದಲ್ಲಿ ಬರೆದು ಸ್ವೇಹಿತರ ಕೈಯಲ್ಲಿ ಕೊಟ್ಟಿರುವುದಾಗಿ ಹೇಳಬಿಟ್ಟಾರು. ಅದು ಸುಳ್ಳ. ಆ ವಿವರದಲ್ಲಿ ಹಾಗನಲಿಗೆ ತೋರಿತ್ತು. ಬರೆದು ಸ್ವೇಹಿತರ ಬಳಿಕೊಡುವುದು ಅವಳಿಗೆ ಇಷ್ಟವೇ. ಅದರೆ ತನಗೆ ಗೊತ್ತಿರುವವ್ಯಾದರೂ ಬರೆದು ಯಾರ ಕೈಗೆ ಕೊಡುವುದು? ಅಂತಹ ಒಬ್ಬ ಪರಮಾಪ್ತನೇ ಅವಳಿಗಿಲ್ಲ.

ಅನಂದನ ಕೈಗೆ ಕೊಡಬಾರದೇಕೆ? ಇಲ್ಲ. ವಂಚಕರು ಯಾರನೂ ನಂಬಿದಿಯವಂತೆ ಅವಳಿಗೆ ಅವನ ಮೇಲೆಯೂ ನಂಬಿಕೆ ಬರಲಿಲ್ಲ. ಅದೂ ಅಲ್ಲದೇ ಆ ದಿನ ಬೆಳಗಾಗ ತಾನೇ ಬಾಬೂರಾಯನ ಮೊಮ್ಮೆಗಳು ಆಶಾದೇ ವಿಯ ಜೊತೆಯಲ್ಲಿ ಹೆಚ್ಚು ಮಾತನಾಡಿದ್ದುದನ್ನು ನೋಡಿದ್ದಳು.

ಮಿಶ್ರಿ ತಾನೂ ಸಹ ಕುಳಿತುಕೊಳ್ಳತ್ತಾ ಹೇಳಿದ.

“ಸ್ವೀನು ಬುದ್ಧಿವಂತಕೆಂಬುದು ನಿಜ, ವಿನುಲ. ಅದರೂ ಇಷ್ಟೊಂದು ತಲೆ ತಿರುಗಬಾರದು.”

ಆ ವಾತಿಗೆ ವಿನುಲ ಉತ್ತರ ಕೊಡಲಿಲ್ಲ. ಪಿಠೀ ಬರುವ ಮೋದಲು ವಿಷಯವನ್ನು ಹೇಗೆ ಆರಂಭಿಸಿ ಆವನನ್ನು ಹಣ ಕೇಳುವುದೆಂದು ಯೋಚಿಸು ತ್ವಿದ್ದಳು. ಈಗ ಬೇರೋಂದು ಆಲೋಚನೆ ಬಂದಿತು. ಹಣ ಕೇಳುವ ಮೋದಲು ತನಗೆ ಅಪಾಯವಾಗದಂತೆ ಏನಾದರೂ ಒಂದು ಏಪಾರ್ಕದು ಮಾಡಿ ಕೊಳ್ಳಬೇಕೆಂದುಕೊಂಡಳು.

ತನಗೂ ಅವಳಿಗೂ ಏನಾದರೂ ಮಾತು ನಡೆಯಿದ್ದರೆ ಹೇಗೋ ಹಾಗೆ ಪಿಠೀ ಸರಳವಾದ ಧ್ವನಿಯಿಂದ ಕೇಳಿದ.

“ಬೆಳಗಿನಿಂದ ಯಾರಾದರೂ ಬಂದಿದ್ದರೇನು ?”

“ಇಬ್ಬರು ಮೂವರು ಬಂದಿದ್ದರು. ಮನೆಗಳನ್ನು ಕಟ್ಟಲು ಯಾವಾಗ ಆರಂಭಿಸುತ್ತಿರೇಂದು ಕೇಳಿದರು, ನನಗೆ ಗೊತ್ತಿಲ್ಲವೆಂದು ಹೇಳಿದೆ.”

“ಕಾಗದಗಳು ಏನಾದರೂ ಬಂದಿನೆಯೇನು ?”

ವಿನುಲೆ ಎದ್ದು ಹೋಗಿ ಆ ದಿನ ಪೋಸ್ಟಿನಲ್ಲಿ ಬಂದಿದ್ದ ಕಾಗದಗಳನ್ನು ತಂದು ಮುಂದಿಟ್ಟಳು. ಪಿಠೀ ಅವುಗಳನ್ನು ತೆಗೆದು ನೋಡಿದ. ಅವೇಲ್ಲವೂ ಮನೆಗಳನ್ನು ಕಟ್ಟಲು ಯಾವಾಗ ಮೋದಲು ಮಾಡುತ್ತಿರೇಂದು ಕೇಳುವ ಶಾಗದಗಳು. ಅದಕ್ಕೆಲ್ಲಾ ಸೂಕ್ತವಾದ ಉತ್ತರಗಳನ್ನು ಹೇಳಿದ. ಅಲಕ್ಷ್ಯದಿಂದ ಬರೆದುಕೊಂಡಳು, ವಿನುಲೆ.

ವಿನುಲೆ ಕಾಗದಗಳನ್ನು ಟ್ರೀನ್ ಮಾಡುತ್ತಿದ್ದಾಗ ಒಬ್ಬ ಅಗಂತುಕನ್ನೇ ಒಳಗೆ ಬಂದ. ಅವನು ಗಣೇಶ ಪಿಠೀಯನ್ನು ಉದ್ದೇಶ ಮಾಡಿ ಗಮ್ಯಾದ ಧ್ವನಿಯಿಂದ ಹೇಳಿದ.

“ನನ್ನ ಹೆಸರು ದಾಸಪ್ಪ ನಾಯ್ಯ. ನನ್ನದೊಂದು ಮೂರು ಸಾವಿರ ರೂಪಾಯಿ ನಿಮ್ಮ ಕಂಪನಿಯಲ್ಲಿ ಸಿಕ್ಕಿಹಾಕಿಕೊಂಡಿದೆ. ನೋಡಿದರೆ ನಿಮ್ಮ ಕಂಪನಿ ಮುಳುಗಿ ಹೋಗುವನಂತಿದೆ. ನನ್ನ ಮೂರು ಸಾವಿರ ನಾನು ವಸೂಲು ನಾಡಿಕೊಂಡು ಹೋಗಲು ಬಂದೆ”

ಅಂಕೆ ಪಿಠೀ ಸಮಾಧಾನವಾಗಿ ಉತ್ತರ ಹೇಳಿದ.

“తాపోబ్బరే ఆల్ల, దాసప్పనాయిచు అవరే ! నిన్నంతేమీ ఎష్టో జను దుడ్లు కొట్టిద్దారే. నాను ఈ కంపనియ వ్యవహారపేట్లపూ పోలిసినపర క్షేయ్యల్లి ఇది. ఇష్టిరల్లియే ఒట్టు ఆఫిషియల్ రిపివరన్న గొత్తువాడ బహుమ. ఆదాద కూడలే ఎల్లవూ ఒందు స్థితిగే బరుత్తుదే తాపోందు అజీవయన్న కొడొణవాగలి. నాను ఏను వాడబ కుడో అదెల్లవన్న మాదుత్తేసే”

“నాను అజీవీ గజీ కొడలు బరల్లి. నన్న మూరు సాపిర హస్కోలు మాడికొందు కోగలు ఒందిద్దేనే. నాను నిన్నంతకపర క్షేగే ఐక్షే హాకికొండిరువుదన్న సోడిదరే ఆళ్ళయివాగుత్తది. నన్న కొండత జణ కొట్టుబిట్టుళు. నానే ఒందు జణ కొట్టిద్దరి నిన్న తరఙ సోడి ఇదు యోటూ కంపని ఎందు పక్క మాడిబియుత్తదే”

ఆ మాతు కేళి పిల్లె అశమాధానదింద ఉత్తరకొట్ట.

“ననగే ఒందూ గొత్తిల్ల. నిమగేనాదరూ సందేహవిద్దరి కోగి పోలిసినపరల్లి కోళికొళ్లు. నిన్నకాగే మాతనాథువన రిండనే ననగేనూ మాతిల్ల”

“ఓంకో ! నీను మాతనాథువన తరఙ సోడిదరి నీను ఏసా తిళయడ పెద్దనీందు కండుబరుత్తది. యారో నిన్నన్న ముందిట్టు లేలస మాడిసుత్తిణ్ణారే”

పిల్లయోందిగే మాతనాథుత్తిద్ద నాయిడు వినులేయ కడిగే తరుగ కోళిద.

“ఓ ! విమల. కోగద్దియే ? సిన్నన్న సోడి బలుదినగళా దుష్ట. షంషీరాహాన బఱ కెలస మాదుత్తిద్దవళు బిట్టు బిట్టే యేను? సరి. నీనో ఒందు ఈ గుంపిగ సేరికొండ కాగిదేయుల్లా”

వినులూ సక ఆవన కడి దురుగుట్టుకొండు నేరిడిలు. అవ లగే గొత్తిద్ద కాగే దాసప్పనాయిదువన్న యావాగలూ సోడి

ನೇನೆಪೇ ಅವಳಿಗಿಲ್ಲ. ಆದರೂ ಅವನು ಹೇಳಿದ ಒಂದು ವಿವರ ನಿಜ ಅವಳು ವಂಷೀರ್ ಯಾನನ ಬೊಂಬಾಯಿ ಹೋನಲ್ಲಿ ಕೆಲಸ ಮಾಡುತ್ತಿದ್ದು ದುಂಟು.

ದಾಸವ್ಯ ನಾಯಿತು ಪ್ರಸ್ತಾ ಸಿಳ್ಳೀಯ ಕಡೆ ನೋಡಿ ಕೇಳಿದ.

“ನೀನು ಕಣ್ಣಪ್ಪ ಎಂಬ ಹೆಸರನ್ನು ಎಲ್ಲಿ ಯಾದರೂ ಕೇಳಿದ್ದೀ ಯೇನು?”

ಸಿಳ್ಳೀ ದಿಗ್ಭೂತನಾಗಿ ನೋಡಿದ. ಸಿಳ್ಳೀಗೆ ಕಣ್ಣಪ್ಪನ ಪರಿಚಯ ವಿರಲಿಲ್ಲ. ಆದರೆ ಅವನು ವೇಷ ವೇಷಾಂತರಗಳನ್ನು ಧರಿಸಿ ಎಷ್ಟೋ ಜನರನ್ನು ವಂಚಿಸಿದ್ದಾನೆಂದೂ, ಎಷ್ಟೋ ದರೋಡಿಗಳನ್ನು ನಡೆಸಿದ್ದಾನೆಂದೂ ಕೇಳಿದ್ದು.

ಉತ್ತರ ಹೇಳಿದೇ ಸುವ್ಯಾನೆ ಕುಳಿತ್ತಿದ್ದ ವನನ್ನು ಉದ್ದೇಶಮಾಡಿ ದಾಸವ್ಯನಾಯಿತುವೇ ಹೇಳಿದ.

“ನಾನೇ ಕಣ್ಣಪ್ಪ. ಈಗ ಒಂದಿಸ್ತು ಹಣ ಮಾಡಿದ್ದೀನೇ. ಮಂದುವೇ ಯಾಗಿದೆ. ಆದರಿಂದ ಆ ಕೆಲಸವೆಲ್ಲಾ ಬಿಟ್ಟು ಸಾಧುತ್ವ ತೆಗೆದುಕೊಂಡಿದ್ದೀನೇ. ಈಗ ನಿಜವಾದ ಹೆಸರಿನಿಂದ ಬದುಕಿದ್ದೀನೇ. ನಿನಗೇನಾದರೂ ಸಂದೇಹವಿದ್ದರೆ ಸದಾರಣನ್ನು ಕೇಳು ಬೊಂಬೂ ಬಜಾರಿನಲ್ಲಿ ಅಲ್ಲವೇ ಅವನ ಅಂಗಡಿ. ಆ ಬೊಂಬಾಯಿ ಹೋಟಿಲಿಗೆ ಸ್ಥಾರ್ ಮಾಡಿದರೆ ಬರ್ಗತ್ತಾನೇ. ಬೇಕಾದರೆ ಅವನನ್ನೇ ಕರಿದು ಕೇಳು”

ನಾಯಿತು ಮುಂದುವರಿದು ಟೀಲಿಸ್ತೋನಿಗೆ ಕೈ ಹಾಕುವುದಕ್ಕೆ ಹೋದ. ಆಗ ಸಿಳ್ಳೀ ಮಾತನಾಡಿದ

“ಬೇಡಿ, ಇಲ್ಲಿಂದ ಹಾಗೆಲ್ಲಾ ಮಾತನಾಡಬೇಡಿ. ಪ್ರೋಲೀಸಿನವರು ಕದ್ದು ಕೇಳಿಸಿಕೊಳ್ಳಬಹುದು”

“ನಂಗೇನು ಭಯ? ನಾನು ಯಾರ ಮನೆಯನ್ನಾದರೂ ಮುಳುಗಿಸಿದ್ದೀನೆಯೇ? ನನ್ನ ಹೆಂಡತಿ ಕೊಟ್ಟು ಸಿಕ್ಕುಹಾಕಿಕೊಂಡಿರುವ ಹಣ ನಂಗಿ ವಾಪ್ಸಿ ಸಿಕ್ಕುತ್ತದೆಯೋ ಇಲ್ಲವೋ ಎಂಬುದವೇ ನಂಗಿ ಮುಖ್ಯ”

ಆ ಮಾತು ಕೇಳಿದ ಮೇಲೆ ಪಿಳ್ಳಿಗನ್ನಿಸಿತು. ತಾನಾಡಿದ ಮಾತ್ರ ತಪ್ಪಾಯಿತೆಂದು. ತಾನೇಕೆ ಸದಾರಸಿಗೂ ತನಗೂ ಪರಿಚಯವಿದೆಯೆಂದು ತೋರಿಸಿಕೊಳ್ಳಬೇಕಾಗಿತ್ತು? ಅವನೇನಾಡರೂ ಮಾತನಾಡಿಕೊಳ್ಳಲಿ. ಸದಾರ್ಥ ಏನು ಬೇಕಾದರೂ ಕೇಳಬೇಕೊಳ್ಳಲಿ ಎಂದು ತಾನು ಸುಮೃದ್ಧಿ ದ್ವಾರೆ ಜೆನ್ನಾಗಿದ್ದ ತೆಂದು ತೋರಿತು. ಆಡಿದ ಮಾತನ್ನು ಶಿದ್ಧಿ ಕೊಳ್ಳಲಿ ಹೇಳಿದ.

“ನನಗೂ ಭಯವಿಲ್ಲ. ಆವಕ್ಕೆ ವಿದ್ದರೆ ಯಾರಿಗೆ ಬೇಕಾದರೂ ಹೋಗು ಮಾಡಿ”

ನಾಯಿದು ನಡುಗುತ್ತಾ ಉತ್ತರ ಕೊಟ್ಟಿ.

“ಬಹಳ ಬುದ್ಧಿ ವಂಶನಂತ ಮಾತನಾಡುತ್ತಿದ್ದೀ. ಯಾರಿಗೆ ಬೇಕಾದರೂ ಹೋಗು ಮಾಡಬಹುದು ಅಲ್ಲವೇ? ಸದಾರಸಿಗೆ ಬೇಕಾದರೂ ಮಾಡಬಹುದು—ಹೋಲಿಸಿನವರಿಗೆ ಬೇಕಾದರೂ ಮಾಡಬಹುದು. ನಿನಗೆ ದಿಗಲಿಲ್ಲ, ಅಲ್ಲವೇ? ಆದರೆ ನಿನ್ನೆಯ ರಾತ್ರಿ ಪಾಪುಲರ್ ಬಳಿ ಆಮುಗಂನನ್ನು ಹೊಡಿದವರಾರೆಂದು ತಿಳಿದುಕೊಳ್ಳುವುದರಲ್ಲಿ ಹೋಲಿಸಿನವರಿಗೆ ಬಹಳ ಆಷಕ್ತಿಯಿರಬಹುದು”

“ಆಮುಗಂ ಯಾರೋ ನನಗೆ ಗೊತ್ತಿಲ್ಲ”

ಪಿಳ್ಳಿ ಹೇಳುವುದಂತೂ ಹೇಳಿದ. ಆದರೆ ಆ ಮಾತು ಹೇಳಿದ ಕೂಡಲೇ ಮುಖ ಬಿಳಿಬಿಕೊಂಡಿತು.

ನಾಯಿದು ನಿಮಲೆಯ ಕಡೆ ತಿರುಗಿ ನೋಡಿ ಆಣಕಿಸುವ ಧ್ವನಿಯಿಂದ ಕೇಳಿದ,

“ನಿನಗೂ ಆಮುಗಂ ಗೊತ್ತಿಲ್ಲ, ಅಲ್ಲವೇ? ನಿವಲ”

“ನಾನು ಅವನನ್ನು ನೋಡಿದ್ದೇನೆ. ಆದರೆ ಅವನೇನು ನನಗೆ ಬೇಕಾದವನನ್ನೀ?”

“ನಿನಗೆ ಆವನು ಬೇಕಾದವನನ್ನೀ. ಆದರಿಂದಲೇ ಆವನು ಮುಖ ಮೂತ್ತಿ ಒಡಿದುಕೊಂಡನೆಂದು ಕಂಡು ಬರುತ್ತದೆ. ಬಾಷಾ ಎಂಬ ಹೆಸರು ಹೇಳಿದ್ದೀರೋ?”

ವಿಮಲೆ ಇಲ್ಲ ಎಂಬ ಅರ್ಥ ಬಳಾವಂತೆ ತಲೆಯಾಡಿಸಿದಳು.

“ಬಾಷಾ ನಿನಗೆ ಗೊತ್ತಿಲ್ಲ, ಅಲ್ಲವೇ ? ಮುಳ್ಳು ಮುಖದ ತುಟೆ ಹರಿದ ಗೂಡಾ ಅವನು. ಗುಜರಿ ಸಾಮಾನು ಮಾರುವ ಸದಾರನ ತಿಷ್ಯ. ನಿನ್ನೇ ರಾತ್ರಿ ಪಾಪುಲರ್ ನಲ್ಲಿ ಸೀನೂ ಇಮ್ಮುಗಂ ಕುಡಿಯುತ್ತಾ ಕುಳಿತ್ತಿದ್ದಿರಿ. ಆನಂತರ ಯಾರೋ ಒಬ್ಬಾತ ಸಿನ್ನ ಪರಿಚಯದವನು ಬಂದ. ಅವನಿಗೂ ಆಮುಗಂಗೂ ಕ್ಷೇತ್ರ ಮಿಲಾಯಿತು. ಬಾರಿನವರು ಅವರಿಬ್ಬರನ್ನೂ ಹೊರಗೆ ಕರೆದುಕೊಂಡು ಹೋಗಿಬಿಟ್ಟರು. ಆಮುಗಂ ಹೊರಗೆ ಬರುವ ದಸ್ಯೇ ಕಾದಿದ್ದ ಬಾಷಾ ಮತ್ತು ಅವನ ಸ್ನೇಹಿತರು ಮೈ ಮುರಿದು ಹೊಡಿದರು”

ಸಿಕ್ಕೇಗೆ ಯಾವುದನ್ನು ನಂಬುವುದು, ಯಾವುದನ್ನು ಬಿಡುವುದು ಎಂಬುದೇ ಕವ್ಯವಾಗಿತ್ತು. ಆಮುಗಂಗೆ ಪೆಟ್ಟು ಬಿಡ್ಡುದು ಅವನಿಗೆ ಗೊತ್ತಿತ್ತು. ಆದರೆ ಹೊಡಿದವರಾರೆಂಬುದು ಗೊತ್ತಿರಲಿಲ್ಲ. ಅದೆಲ್ಲವನ್ನೂ ಸದಾರ್ಥಗೆ ಒಟ್ಟು ಒಟ್ಟೆಡ್ದ. ಆದರೆ ಈ ಡಾಸಪ್ಪ ಉರುಫಾ ಕಣ್ಣಪ್ಪನಿಗೆ ಎಲ್ಲವೂ ಉಳಿದಿರುವಂತೆ ಇದೆ

ವಿಮಲೆ ದಿಗ್ಭಾ ರಂತಳಾಗಿ ನೋಡುತ್ತಾ ಕೇಳಿದಳು.

“ಇದೆಲ್ಲಾ ಸಿಮಗೆ ಹೇಗೆ ಗೊತ್ತು ?”

“ಈ ಕಂಪನಿಯಲ್ಲಿ ನನ್ನ ಹೆಂಡತಿಯ ಮಾರು ಸಾರಿ ಮುಳುಗಿ ರೋಗುತ್ತದೆ ನಂಬಿದು ಗೊತ್ತಾಗುತ್ತೇ ನೋಡಿಕೊಂಡು ಬಾ ಎಂದು ನನ್ನ ಸ್ನೇಹಿತನೊಬ್ಬನನ್ನು ಕಳುಹಿಸಿದೆ. ಅವನಿಗೆ ಪಿಕ್ಕೆ ಯಾರೆಂಬುದು ಗೊತ್ತಾಗಲಿಲ್ಲ. ನಿನ್ನನ್ನು ಗುರುತು ಪಿಡಿದ. ಸರಿ, ನಾನು ನಿನ್ನ ಸಾಯಂ ಕಾಲ ಹೊರಗಡೆ ಕಾದಿದ್ದ ನಿನ್ನನ್ನು ಅನುಸರಿಸಿ ಬಂದೆ. ಪಾಪುಲರ್ ಗೆ ಬಂದು ಹೊರಗೆ ಹೋಗುವವರೆವಿಗೆ ನೀನು ವಾಡುವುದನ್ನೆಲ್ಲಾ ಗಮನಿಸುತ್ತಿದ್ದೆ. ಸಿನೆ ಇನ್ನಾರ್ಥಿಂದಿಗೋ ಟ್ರಾಕ್ ಕ್ಕೆ ಯಲ್ಲಿ ಹೊರಟು ಹೋಡ ನಂತರ ಆವಶ್ಯಾಸಿತನಾಗಿ ಹೋಗುತ್ತಿದ್ದ ಆಮುಗಂನನ್ನು ಬಾಷಾ ಸಮಾಪ್ತಿಸಿದ ದನ್ನು ನೋಡಿದೆ”

ಪ್ರನೇಃ ಪಿಕ್ಕೆಯನ್ನು ಉದ್ದೇಶ ಮಾಡಿ ಡಾಸಪ್ಪ ಹೇಳಿದ.

“ನೋಡು. ಒಂದಾನೊಂದು ಕಾಲದಲ್ಲಿ ನಾನೂ ಸಹ ಇಂತಹ ವ್ಯವಹಾರಗಳನ್ನು ಮಾಡುತ್ತಿದ್ದವನೇ. ನಿಮಗೆ ತೊಂದರೆ ಮಾಡುವುದು ನನಗೆ ಇಷ್ಟವಿಲ್ಲ. ನನ್ನ ಹೆಂಡತಿ ಕಳೆದುಕೊಂಡಿರುವ ಹಣ ವಾಪ್ಸು ಬಂದರೆ ನನಗೆ ಸಾಕು”

“ಈಗ ಕಂಪನಿಯ ವ್ಯವಹಾರವೆಲ್ಲವೂ ಪ್ರೋಲೀಸಿನವರ ಅಧಿನದಲ್ಲಿದೆ. ನಿಮಗೆ ಹಣ ಕೊಡಬೇಕೆಂದುಕೊಂಡರೂ ನನಗೆ ಅದು ಸಾಧ್ಯವಿಲ್ಲ. ನಾನು ಚಕ್ಕಿಗೆ ರುಚು ಮಾಡುವಂತಿಲ್ಲ”

“ಹಾಗೆಲ್ಲಾ ಹೇಳಿದರೆ ನಾನು ವೇಣು ಹೊಗುವುದಿಲ್ಲ. ಚಕ್ಕಿಗೆ ರುಚು ಮಾಡಲು ನಿನಗೆ ಅಧಿಕಾರವೆಲ್ಲವಂಬುದನ್ನೂ ಬಲ್ಲ. ನಾನು ಅದ ನ್ನಲ್ಲಿ ಕೇಳುತ್ತಿರುವುದು. ನೀನು ಈಗಾಗಲೇ ತೆಗೆದು ಉಳಿಗೆ ಹಾಕಿರುವ ಹಣದಲ್ಲಿ ಕೂಡು ಅಂತ ನಾನು ಕೇಳುತ್ತಿರುವುದು”

ಆ ಮಾತ್ರ ಹೇಳುತ್ತಿದ್ದ ದಾಷಪ್ಪ ಇದ್ದಕ್ಕಿದ್ದಂತೆಯೇ ವಿನುಲೆಯನ್ನು ಉದ್ದೇಶ ಮಾಡಿ ಕೇಳಿದ.

“ಆ ಆಸಾಮಿ ಯಾಕೆ ಏಗೆ ಮಾತನಾಡುತ್ತಾನೆ? ಇವನೇನು ನನ್ನ ಒಳ ಆಟವಾಡುತ್ತಿದ್ದಾನೆಯೋ, ಅಥವಾ ಇವನು ಯಾರ ಕೈಗೊಂಬಡೆಯೋ ಅಗಿ ಏನೂ ತಿಳಿಯದವನ್ನೋ?”

ಬಹಳ ದಿನಗಳಿಂದಲೂ ವಿನುಲೆಯೂ ಇದೇ ಆಲೋಚನೆಯನ್ನು ಮಾಡುತ್ತಿದ್ದಳು. ಪಿಳ್ಳಿಯೇ ಈ ವ್ಯವಹಾರವನ್ನು ನಡೆಸುತ್ತಿದ್ದಾನೆಯೋ ಅಥವಾ ಯಾರ ಕೈಗೊಂಬಡೆಯಾಗಿಯಾದರೂ ಕುಳಿತಿದ್ದಾನೆಯೋ ಎಂದು-ಅವಳೇನೂ ಉತ್ತರ ಹೇಳಲಿಲ್ಲ-ಪಿಳ್ಳಿಯೇ ಹೇಳಿದ.

“ಸಿವ್ವು-ಇಪ್ಪು ಹೇಳಿದುದರಿಂದ ಹೇಳುತ್ತೇನೆ. ಈ ವ್ಯವಹಾರಗಳಲ್ಲಿ ನನಗೇನೂ ಸಂಬಂಧವಿಲ್ಲ. ಯಾರೋ ಒಬ್ಬರು ನನ್ನನ್ನು ಇಲ್ಲಿ ಕೆಲಸಕ್ಕೆ ಇಟ್ಟಿದ್ದಾರೆ. ಈಗ ನೀವು ಹೇಳಿದುದವ್ಯಾಪ್ತಿ ಅವರಿಗೆ ಹೊಗಿ ಹೇಳುತ್ತೇನೆ. ಅವರಿನು ಹೇಳುತ್ತಾರೆಂಬುದನ್ನು ನಿಮಗೆ ಬಂದು ತಿಳಿಸುತ್ತೇನೆ”

ಇಪ್ಪು ಹೊತ್ತೂ ಕುಳಿತುಕೊಂಡಿದ್ದ ದಾಷಪ್ಪ ನಾಯಿಡು ಮೇಲೆದ್ದು ನಿಂತುಕೊಂಡು ಹೇಳಿದ.

“ಆದು ಲೆಕ್ಕಾಚಾರದ ಮಾತು. ಈ ವ್ಯವಹಾರದ ಹಿಂದೆ ಯಾರಿದ್ದಾರೆಯೋ, ಯಾರಿಗಾಗಿ ನೀನು ಕೆಲಸ ಮಾಡುತ್ತಿದ್ದೀರೋ ಅದೊಂದೂ ನನಗೆ ಮುಖ್ಯವಲ್ಲ. ನನ್ನ ಮೂರು ಸಾವಿರ ನನಗೆ ಮುಖ್ಯ. ನಾನು ರೆಕ್ಕಾನ್ನೇಟಿಲಿನಲ್ಲಿರುತ್ತೇನೆ. ನಾಕೇ ಸಾಂಪಾದಕಾಲ ಆರು ಗಂಟೆಯ ಒಳಗಾಗಿ ನನ್ನ ಹಣವನ್ನು ನೀನೇ ತಂದುಕೊಡಬೇಕು. ಆಫ್‌ವಾ ಕಳಿಸಿಕೊಡಬೇಕು ಇಲ್ಲಿದಿದ್ದರೆ ಇಲ್ಲದ ತಂಟೆ ತಕರಾರುಗಳಿಗೆ ಸಿಕ್ಕಿಯಾಕಿಕೊಳ್ಳುತ್ತೀರೆ”

ದಾಸಪ್ಪ ನಾಯಿಕು ಇದಿಷ್ಟೂ ಮಾತುಗಳನ್ನು ಆಡಿ, ಪಿಳ್ಳೆಯ ಕಡೆ ತಲೆಯಾಡಿಸಿ, ಓರೆ ನೋಟದಿಂದ ವಿನುಲೆಯ ಕಡೆಗೆ ನೋಡಿ ಅಲ್ಲಿಂದ ಹೊರಟುಹೋದ.

ವರಿಹಾಸ್ಯ ಮಾಡುವ ಒಂದು ಬಗೆಯ ಘ್ರಾಸಿಯಲ್ಲಿ ವಿನುಲೆ ಕೇಳಿದಳು.

“ಪಿಳ್ಳೆಯವರೇ ! ಈಗೇನು ಮಾಡುತ್ತೀರಿ ?”

ಎಲ್ಲಿಯೋ ನೋಡುತ್ತಿದ್ದ ಪಿಳ್ಳೆ ಪಂ. ಲೆಯ ಕಡೆಗೆ ನೋಡಿದ ಭಾವ ರಹಿತವಾಗಿದ್ದ ಆವನ ಮುಖದಲ್ಲಿ ದ್ವಿಷ್ಟವು ಮಾಡತ್ತೊಡಗಿತ್ತು.

“ಈ ರಗಳೇ ಎಲ್ಲವೂ ನಿಸ್ಮಿಂದ. ಸುಮನ್ನೆ ಅಲ್ಲಿ ಇಲ್ಲಿ ಓಡಿಯಾದ ಬೇಡನೆಂದು ನಿನಗೆ ನಾನೆನ್ನು ಬಾರಿ ಹೇಳಿದ್ದೇನೆ. ಅದೊಂದನ್ನೂ ಲಕ್ಷ್ಯ ಮಾಡಲಿಲ್ಲ. ನಿನ್ನ ಯ ದಿನ ಪಾಪುಲರ್ಗ ಹೋದೆ. ನಿನ್ನ ಲೌಂಗಾನನ್ನು ನೋಡಬೇಕಾಗಿದ್ದರೆ ಅಲ್ಲಿಗೇ ಹೋಗಬೇಕಾಗಿತ್ತೇ ?”

ಅಣಕಿಸುವಂತೆ ನಕ್ಕಳು, ವಿನುಲೆ. ಪಿಳ್ಳೆ ಹೆದರಿದ್ದಾನೆಂದು ಆವಳಿಗೆ ಗೊತ್ತಾಗಿತ್ತು. ಕೆಲವು ನಿಮಿಷಗಳ ನೊದಲು ತನಗೂ ಎಲ್ಲಿ ಆಮುಂಗಂಗೆ ಆದ ಹಾಗೆ ಆಗುತ್ತಿದ್ದ ತೋ ಎಂದು ಭಯನಿತ್ತು. ಈಗ ಅದೇನೂ ಇರಲಿಲ್ಲ. ಧೃಯ್ಯವಾಗಿದ್ದಳು. ಆವಾಯಿದಿಂದ ದಾಸಪ್ಪ ತನಗೆ ರಕ್ಷಣೆ ಕೊಡಬಲ್ಲನೆಂದು ಆವಳು ಉಂಟಿಸಿದ್ದಳು. ಹೊರಗೆ ಹೋಗುತ್ತಾ ದಾಸಪ್ಪ ನೋಡಿದ ರೀತಿಯನ್ನು ನೋಡಿದರೆ ಆವಸ್ತಿಗೆ ತನ್ನಲ್ಲಿ ಆಸಕ್ತಿಯುಂಟಾಗಿದೆ ಎಂಬುದು ಖಚಿತವಾದ ಅಂಶ. ಈಗವಳು ಪಿಳ್ಳೆಗೆ ಹೆದರುತ್ತಿರಲಿಲ್ಲ.

“ಅಂದರೆ ನನ್ನನ್ನು ಕಂಡರೆ ನಿನಗೆ ಸರಿಬೀಳುವುದಿಲ್ಲವೆಂದಾಯಿತ್ತ

ల్లవే ? నాను బేడవాదరే ఏనాదరూ మాడి నన్నన్ను కళిషిబిడటచు దట్ల”

ఆ మాతు కేళి సిళ్లిగే మత్తష్టు దిగ్గాటంతియాయితు.

“నాను ఏనాదరూ మాడువుదు ? ఆ.....నాను ఏను మాడ బేసెన్నుత్తీయే ?”

“అదేను కష్టవిల్ల. నిమ్మ పద్ధనల్ల అసిస్టెంట్లు ఒబ్బుళు గైరువిల్యాగిద్దాళి. మత్తొబ్బుళూ యాకే మాయవాగబారదు ? ఆదరే నాను మాయవాగబేశాదరే ఐవత్తు సానిర రూపాయి చోడ జీకు”

“ఏను విమల.....”

“ననగే ఆ కతెగళీందూ బేడ. ననగే బేశాదుదు దుడ్లు. రూపాయి. దాసష్టనాయిషారవిగే హణ తిగెదుకోండు ఒరువాగలే ననగూ హణ తందుకోడబేకు. నానూ హోగి రేక్కు హోటి లినల్లియే ఇరుత్తేనే. నాళీ సాయంకాల జొ పకవిరలి”

“నన్న మాతు కేళు, విమల. ఆవినేచదింద నడిదుకోళ్ల బేడ. నీను రేక్కు హోటిలిగే హోగిరువుదు ఒకళ ఆపాయ. ఆదు నూరారు రూపాయి ఖచుఁ మాడువంతప దొడ్డ మనుష్యరుగళు ఇయివ హోటిలు. నిన్నుంతప స్టూల్సింపునేయవళు ఆల్లిద్ది ౧ ఎందరే పత్తీదార సంపత్తాగాగలీ ఆథవా ప్రోలీసినపరిగాగలీ నిన్న మేలి సందేహ బరబకుడల్లవే ? ఆదూ ఆల్లదే నిన్నెయ దినరాత్రి నడిద ఫటనేయింద సంపత్తా నిన్న మేలి నిగా ఇట్టీఇరుత్తానే”

“అదు సరి, అన్ని. నాను కేళిద హణ నాళీయ దిన సాయంకాలమొళగాగి బరదిద్డరే ప్రోలీసినపరు ఆథవా సంపత్తా హుడుకి కోండు బటువనరేవిగే నాను కాయువుదల్ల. నానే హోగి ననగేగొత్తిరువుదన్నెల్లా హేళుత్తేనే”

తానాడిద మాతిగే ఆవనేను ఉత్తర కోడుత్తానే ఎంచుదక్కగి అవళు కాయలిల్ల. ఎద్దు నింతుకోండు హేళిదళు.

“ನನಗೆ ಈ ಆಧೀಸು ಬೇಜಾರಾಗಿದೆ. ಇನ್ನು ನಾನಿಲ್ಲಿ ಬರುವುದಿಲ್ಲ ಸಾಕ್ಷೀ ಸಾಯಂಕಾಲ ರೈಕ್ಕು ಹೊಟೆಲಿಗೆ ಬರುವುದನ್ನು ಮರೀಯಬೇಡ”

೧೨

“ಗೊತ್ತು. ಅತನ ವಿನಯ ಗೊತ್ತು. ಈ ದಿನ ಬೆಳಗಾಗ ಆ ನಾಯಿಡು ಇಲ್ಲಿಗೆ ಬಂದಿದ್ದು”

ಮದ್ದಾನ್ನು ನಾಲ್ಕು ಗಂಟೆಯ ಸಮಯದಲ್ಲಿ ಹೆಚ್ಚೆ ಕಬ್ಬಿಣದ ಅಂಗಡಿ ಯಲ್ಲಿ ಕುಳಿತು ರಾಮಾನುಜಂ ಮತ್ತು ಗಣೇಶ ಸಿಳ್ಳಿ ಸದಾರ್ಥಾಬಾ ಹೇಳಿದ ಮಾತನ್ನು ಕೇಳುತ್ತಿದ್ದೇರು.

ಗಳಿಗೆ ತಡೆದು ರಾಮಾನುಜಂ ಕೇಳಿದ್ದು.

“ಬಂದು ಏನು ಕೇಳಿದನ್ನೋ ? ”

“ಎಲ್ಲವನ್ನೂ ಕೇಳಿದ. ಸಿಳ್ಳೇ ಒಬ್ಬರೇ ಈ ವೈವಹಾರದಲ್ಲಿದ್ದಾರೋ ಅಥವಾ ಮತ್ತಾರಾದರೂ ಇದ್ದಾರೋ ಎಂದು ಕೇಳಿದ. ಅಂತೂ ನಾನೂ ಫಹಿಸುವುದಿಗೆ ಕುಮ್ಮಕ್ಕಾಗಿದ್ದೇನೇ-ಎಂದು ಅನನ ಭಾವನೆ”

“ನಿರ್ವೇಸು ಹೇಳಿದಿರಿ ? ”

“ನಾನೇನು ತಾನೇ ಹೇಳುತ್ತೇನಿ ? ನನಗೊಂದೂ ಗೊತ್ತಿಲ್ಲವೆಂದು ಹೇಳಿದೆ. ಗಣೇಶ ಸಿಳ್ಳಿ ಎಂಬ ಹೆಸರನ್ನೇ ಕೇಳಿಲ್ಲವೆಂಬುದಾಗಿ ಹೇಳಿದೆ.”

“ಆ ಚಾಸಪ್ಪನಾಯಿಡುವಿನ ವಿನಯ ನಿಮಗೇನು ಗೊತ್ತು ಸಾಕ್ಷೀ ಬರೇ ! ”

“ನನಗೆ ಆಪ್ಪೇನೂ ಚೆನ್ನಾಗಿ ಗೊತ್ತಿಲ್ಲ. ಕಣ್ಣಪ್ಪ ಎಂದ ಕೂಡಲೇ ತಕ್ಕು ಮಟ್ಟಿಗೆ ನಿಗಾ ಬಂತು-ಆದರೆ ಆವರ ಟೈ ಬೇರೀ. ನಮ್ಮ ಟೈ ಬೇರೀ. ಆದರೆ ಇತ್ತೀಚಿಗೆ ಕಣ್ಣಪ್ಪನ ಗಲಾಟೆಯೇನೂ ಇಲ್ಲ. ಸುಮಾರು ಎರಡು ಪಷ್ಟದ ಹಿಂದೆ ಆವನ ಮೇಲೆ ಕೊಲೆಯ ಆವಾದನೆಯೊಂದು ಬಂದಿತ್ತು ಹೈಕೊಟೆನಲ್ಲಿ ಬಿಡುಗಡೆಯಾಯಿತು. ಅದಾದ ನಂತರ ಪುನಃ ಆವನ

ಹೇಳಿರೇ ಎಣ್ಣೆಯೂ ಕೇಳಬರಲಿಲ್ಲ”

ರಾಮಾನುಜಂ ಆಗಲೀ, ಪಿಳ್ಳಿಯಾಗಲೀ ನೂತನಾಡಲಿಲ್ಲ. ಅದನ್ನು ಸಾಮನಿಸಿ ನಾರ್ಥಾರನೀ ಹೇಳಿದ.

“ನನ್ನ ಖಾತು ಕೇಳುವುದಾದರೆ ಸೋಽಿ, ಆ ಸಾಯಿದುಗೆ ಶಿವನು ಕೇಳುವ ಮೂರು ಸಾಮಿರ ರೂಪಾಯಿ ಕೊಟ್ಟು ಬಿಡಿ. ಸೀವು ಎರಡು ಲಕ್ಷ್ಯ ಎಪ್ಪತ್ತು ಸಾಮಿರ ರೂಪಾಯಿಗಳನ್ನು ತೆಗೆದುಕೊಂಡಿದ್ದೀರಿ. ಅದರಲ್ಲಿ ಮೂರು ಸಾಮಿರ ಕೊಟ್ಟರೆ ಸಾಷ್ಟುವೇನಂತೆ ?”

ಆ ಮೂರು ಕೇಳಿ ಪಿಳ್ಳಿ ಹೇಳಿದ.

“ಅದು ಮೊಡ್ಡ ವಿಷಯವೇನಿಲ್ಲ. ಅವನಿಗೆ ಮೂರು ಸಾಮಿರ ಬೇಕಾದರೆ ಕೊಟ್ಟು ಬಿಡಬಹುದು. ಈಗ ಒಂದಿನವ ತಕರಾರು ಆ ವಿನುಲೀಯದು. ಅವಳಿಗೆ ಖವತ್ತು ಸಾಮಿರ ರೂಪಾಯಿ ಬೇಕಂತೆ”

“ಖವತ್ತು ಸಾಮಿರ ರೂಪಾಯಿ. ಈ ವ್ಯವಹಾರವಲ್ಲಿ ಇಷ್ಟ್ವಾಂದು ಹಣ ಹಿಡೆ ಎಂದು ಅವಳಿಗೆ ಗೂತ್ತಾದುದು ಹೇಗೆ ? ವರವಾಯಿಲ್ಲ, ಎನ್ನಿ. ಅವಳನ್ನು ಸರಿವಾಹಿವುದು ಕಷ್ಟ ಸಾಧ್ಯವಾದುದೇನಿಲ್ಲ.”

“ಅದೇ ನಾನೂ ಹೇಳುವುದು. ಸರಿಯಾದ ಜನರಾದರೆ ನಾವೇನೂ ಯೋಚನೆಯೇ ವಾಡಬೇಕಾಗಿಲ್ಲ. ಈ ಆಮೂರಂ, ಈ ವಿಮುಕ್ತಿ ಇಂತಹ ವರದೇ ಬಹು ರಗಳೇ. ಅವರಿಗೆನ್ನು ಕೊಟ್ಟರೂ ತೃಪ್ತಿಯಿಲ್ಲ”

“ಅದಕ್ಕೆ ಯೋಚನೆ ಮಾಡುತ್ತೀರಿ, ಪಿಳ್ಳೀ ಸಾಬಾ. ಬೇಕಾದರೆ ಅವಳನ್ನೂ ಮುಗಿಸಿವಿಡ್ಡೋಣ. ಎರಡೂ ಒಂದೇ ಖಚಾಗುತ್ತದೆ”

“ಆ—ಒಂದೇ ಖಚು. ಒಬ್ಬ ಕೆಣ್ಣನ್ನು ತೀರಿಸಲು ಖವತ್ತು ಸಾಮಿರ ರೂಪಾಯಿ ಕೊಡಬೇಕೇ ?”

ಪ್ರಶ್ನೆಯು ಕೇಳಿಲ್ಲಿಟ್ಟ ಕೂಡಲೇ ನಾರ್ಥಾರ್ ಉತ್ತರ ಹೇಳಲಿಲ್ಲ. ಕುಳಿತಿದ ಬೆಂಬೆನ ಮೇಲೆ ವಕ್ಕಿದ್ದು— ಲಂಬಾ ಜೀಡಿಯನ್ನು ತೆಗೆದು ಹಣ್ಣಿಗೊಂಡು, ದಪ್ಪವಾದ ತುಂಬಿಗಳಿಂದ ಬೇಗ ಜೀಗನೆ ಹೊಗೆಯನ್ನು ಎಳಿದು ಕ್ರಾಮ ಬಿಟ್ಟು ಸಿದಾನವಾಗಿ ಹೇಳಿದ.

“ಯಾಕೆ ರಾಗೆನ್ನುತ್ತಿರೀ. ಸಿನ್ನೆಯ ದಿನ ನಾವು ಮಾಡಿಸಿದ ಕೆಲಸ ಸಾಧಾರಣವಾದುದು. ಅಮುರ್ಗಂ ಹಟ್ಟು ತಿಂದರೂ ಬಂದು ಮುಚ್ಚುಕೊಂಡಿ ರುತ್ತಾನೆ. ಅವನು ಶಪ್ತತನ್ತ್ವ. ಆದರೆ ಸಿನುತ್ತಿರು ನಿಡರು ಇಂದ್ರ. ಈವ ಖಾನ ತಪ್ಪು ಮಾಡಿದವಳೂ ಅಲ್ಲ. ಅವಳಿಗೆ ಯಾದ ಭರುವೂ ಇಲ್ಲ. ಸೇರ ವಾಗಿ ಅವಳು ಪ್ರೋಲೀಸಿಗೆ ಹೊಗುತ್ತಾರೆ. ತಂದರೆ ಅವಳನ್ನು ಕೊಂಡೇ ಹಾಕಬೇಕು”

ರಾಮಾನುಜಂ ಬೆಳ್ಳಿರುಲ್ಲಿ ಕೂಡಲು ತೆಗೆದ ರಾಗೆ ಹೇಳಿದ.

“ಎನು ಸಾಹೇಬರೇ ! ಹೆದರಿಕೊಳ್ಳುವವರಂತೆ ಮಾತನಾಡುತ್ತೀರಲ್ಲಾ”

“ನನಗೆ ಭಯ, ಸ್ವಾಮಿ. ನನ್ನನ್ನೇನು ಮುತ್ತಾಳ ಎಂದಿದ್ದೀರೇನು ? ಕ್ವಾ ಹಟ್ಟು ಕೆಲಸ ಮಾಡಿದವರಿಗೆ ಕೈ ತುಂಬಾ ಕೊಡಬೇಕು. ನಿಮಗೇನು ನಷ್ಟ. ನನಗೆ ಇವತ್ತು ಕೊಡುತ್ತೀರಿ. ಆ ನಾಯಿಡುವಿಗೆ ಮೂರು ಕೊಡು ತ್ತಿರೀ. ಸರಿಯಾಗಿ ಕೆಲಸವಾಗಬೇಕು ಎಂದರೆ ಸರಿಯಾಗಿ ಕಾಸು ಬಿಚ್ಚಿ ಬೇಕು”

“ಎನು ಹೀಗೆ ಮಾತನಾಡುತ್ತೀರಿ, ಸಾಹೇಬರೇ. ಇದುವರೆವಿಗೆ ನಮಗೆನ್ನು ಖಚಾಗಿದೆ ಎಂಬುದು ನಿಮಗೆ ಗೊತ್ತಿಲ್ಲವೇ ? ಅಮುರ್ಗಂಗೂ ಅವನ ತಂಗಿಗೂ ಕೊಟ್ಟುದು ಇವತ್ತಾಗಿದೆ. ಲೆಕ್ಕಾನಿಲ್ಲದ ಚಿಲ್ಲರೇ ಖಚು ಹತ್ತು ಸಾವಿರದಷ್ಟ್ವಾಗಿದೆ. ಇನ್ನೂ ಇವತ್ತಾದರೆ ನಮಗೇನು ಉಳಿಯುತ್ತದೆ ?”

“ಎನ್ನು ಉಳಿದರೆ ಅಷ್ಟೇ. ಇಂತಹ ಕೆಲಸ ಮಾಡುವವರು ಇಷ್ಟಾಗುತ್ತದೆ, ಅಷ್ಟಾಗುತ್ತದೆ-ಎಂದು ಲೆಕ್ಕಾಚಾರ ಮಾಡುತ್ತಾ ಕುಳಿತುಕೊಂಡರೆ ಆಗುತ್ತದೆಯೇ ?”

ಇದುವರೆವಿಗೂ ಮಾತು ಕೇಳುತ್ತಾ ಕುಳಿತೆದ್ದ ಪಿಳ್ಳೀ ಇಂದ.

“ಮಾತಿಗ ಹೇಳುತ್ತೀನೆ, ನಿವು ಇವತ್ತು ಕೇಳುವುದು ಹೆಚ್ಚು. ಅವಳಿಗೇ ಇವತ್ತು ಕೊಟ್ಟು ಬಿಡುಹುದಲ್ಲ. ಆದರಿಂದ ಇವತ್ತರಲ್ಲಿ ಕೆಲಸವೂ ಆಗುತ್ತದೆ. ಮತ್ತೊಂದು ಕೂಲಿ ಮಾಡಿಸಿದೆನೆಂಬ ಅವರಾಧವೂ ಇರುವದಿಲ್ಲ”

ಸದಾರ್ಥ ನಗುತ್ತಾ ಆ ಮಾತಿಗ ಉತ್ತರ ಹೇಳಿದ.

“ಒಹಳ ಇನ್ನಾಗಿ ಮಾತನಾಡುತ್ತೀರಿ. ನಾಳೇ ದಿನ ಇವಳಿಲ್ಲ ಇಂದ ಹಣ ಕಂಡು ಪ್ರೋಲೀಸಿನವರಿಗೆ ಸಂಶಯ ಬಂದು ಅವಳನ್ನು ಇಂದ ದರ್ಶಾ

ಆಯಿತು. ಅಥವಾ ಆವಳೀ ಮತ್ತೆನ್ನು ಹಣದಾಸೆಯಿಂದ ಇನ್ನೂ ಖವತ್ತು ಕೊಡಬೇಕೆಂದು ಕೇಳಿದರೂ ಆಯಿತು”

“ಪಿಶ್ಚಿ ಮತ್ತು ರಾಮಾನುಜಂ ಪರಷ್ಪರ ಮು ಒ ಗ ಇ ನ್ನು ಸೋಡಿ ಕೊಂಡರು.

ಸೇದುತ್ತಿದ್ದ ಬೀಟಿಯನ್ನು ಬೆಂಜನ ಮೇಲೆ ಉಜ್ಜ್ವಲ ಆಸುತ್ತಾ ಸದಾರ್ಥ ಹೇಳಿದ.

“ಅದರಲ್ಲ ಈ ಕಾರ್ಯವೇ ಇಲ್ಲ, ಸ್ಥಾಪಿ. ಸುಮಂಗ ಕೆಲಸವಾಗಬೇಕಾದರೆ ನಾನು ಹೇಳಿದಮ್ಮು ಕೊಟ್ಟು ಬಡಿ. ಇಲ್ಲಿದಿದ್ದರ ಬಿಂಬಿ, ಇಷ್ಟು”

“ಆಗಲ್, ಮಾಗಿಸಿಬಿಡಿ”

ಅವಾದ ಮೇಲೆ ಮೂರು ವಾಂದಿಯೂ ಬಲುಮೂತ್ತು ಮಾತನಾಡುತ್ತಾ ಕುಳಿತುಕೊಂಡಿದ್ದರು.

೧೪

ಸಾಯಂಕಾಲ ರಕ್ಷಣೆ ಮೂರೆಟಲಿನಲ್ಲಿ ರೂಂ ಕೇಳಿ ಗೊತ್ತು ಮಾಡಿ ಕೊಂಡಸಂತರ ಪಿಮಲೆ ಅಲ್ಲಿ ಕುಳಿತಿದ್ದ ಮಾತ್ರನೇಂಜರನ್ನು ಕೇಳಿದಳು.

“ಎಂದು ನಾಯಿಡೂರವರು ಇಲ್ಲಿದ್ದಾರೀನು ?”

“ಸ್ವಲ್ಪ ತಡೆಯಿರಿ. ಸೋಡಿ ಹೇಳುತ್ತೇನೆ”

ರಿಜಿಸ್ಟರು ತಿಗೆಡು ಸೋಡಿ ಆನಂತರ ಮಾತ್ರನೇಂಜರ್ ಹೇಳಿದ.

“ಎರಡು ದಿನಗಳ ಪ್ರಿಯ ದಾಸರ್ಪು ನಾಯಿದು ಎಂಬುವವರು ಬಂದು ಇಳಿದುಕೊಂಡರು. ಅಂತೆ ಇವರು ಇನ್ನೂ ಬಿಟ್ಟು ಹೋಗಿಲ್ಲ. ರೂಮಿ ನಿಷ್ಠೆ ಇಟ್ಟಾರೆಂಬೋ ಇಲ್ಲವೇ ಗೊತ್ತಿಲ್ಲ”

“ಎಂದರೆ ಕೆಲಸ ಮಾಡಿ. ನಾನು ಹೋಗಿ ರೂಮಿನಲ್ಲಿರು ತ್ತೇನೆ. ಸ್ವಾನು ಅವರು ಇಟ್ಟಾರೆಂಬೋ ಇಲ್ಲವೇ ವಿಚಾರಿಸಿ ಹೇಳಿ ಕಳುಹಿಸು ಶೀರಾ ?”

“ಆಗತ್ಯವಾಗಿ ಆಗಲೋಯಮಾತ್ರ”

ಸೇವಕನೆಂಬುನು ಹೋಲ್ಡ್‌ಲ್ ಎತ್ತಿಕೊಂಡು ವಿಮಲೆಯನ್ನೂ ಕರೆದು ಕೊಂಡು ಹೋಗಿ ಉನ್ನೇ ಸಂಬರು ರಾಷ್ಟ್ರಾನ್ ಬಾಗಿಲು ತೆಗೆದು “ಇದೇ ತಮ್ಮ ಕೊಣೆ” ಎಂದು ಹೇಳಿದ.

“ಸರಿ. ಒಂದು ಕಷ್ಟ ಹೀಗೆ ತೆಗೆದುಕೊಂಡು ಬರಲು ಹೇಳು”

ಅವನು ದೂರಪ್ಪಿ ಹೋದಸಂತರ ವಿನುಲೆ ಬಾತ್‌ರೂಗೆ ಹೋಗಿ ಮುಖ ತೊಳೆದುಕೊಂಡಳು. ಬಿಳ್ಳಿ ಹಾಕಿದ್ದ ಹೋಲ್ಡ್‌ಲ್ ಒಂದು ಟವಲು ತೆಗೆದು ಮುಟ್ಟ ಬರನಿಕೊಂಡಳು. ಅನಂತರ ದಾಷಟ್ಟ ನಾಯಿಡುಸಿನೊಂದಿಗೆ ಮಾತ್ರ ಹೀಗೆ ಶರಣಿಸುವುದೆಂದೂ ಆಲೋಚಿಸುತ್ತಾ ಕುಳಿತುಕೊಂಡಳು.

ಪ್ರಾಯಶೇ ಇಲ್ಲಿ ಈ ರೀತಿಯಾಗಿ ಆಲೋಚನಾ ಮಗ್ಗಳಾಗಿ ಕುಳಿತಿರು ವಾಗ ಇಲ್ಲಿ ಮ್ಯಾನೇಜರು ದಾಷಟ್ಟ ನಾಯಿಡುರವರ ರೂಮಿಗೆ ೧೦ಗ್ ಮಾಡಿ ಟೀಲ್‌ಪ್ರೋನಿನಲ್ಲಿ ಹೇಳಿದ.

“ಈಗ ಈನೇ ಪಿಮಲಾದೇವಿ ಎಂಬುವವರು ಬಂದು ನಮ್ಮ ಹೋಟಲಿ ನಲ್ಲಿ ರೂಂ ತೆಗೆದುಕೊಂಡರು. ಅವರು ನಿಮ್ಮನ್ನು ಸಿಕಾಲಿಸಿದರು. ನೀವು ಅವರೊಂದಿಗೆ ಮಾತನಾಡಲು ಇಷ್ಟಪಡುವಿರಾದರೆ ನಿಃಿರುವುದಾಗಿ ಅವರಿಗೆ ತಿಳಿಸುತ್ತೇನೆ”

“ಒಹ್ಹೇ ! ಆಗಬುದು. ಯಾರಾದೂ ನೋಡುವುದಾಗಿ ಹೇಳಿದೆ ಯಾಕೆ ಮಾತನಾಡಬಾರದು ? ಅವರನ್ನು ಕನೆಕ್ಟ್ ಮಾಡಿ”

ನಾಯಿಡುರವರೆಡನೆ ಮಾತನಾಡಿದಂತರ ಮ್ಯಾನೇಜರು ೧೦ಗ್ ಮಾಡಿ ಕರೆದು ಹೇಳಿದ.

“ಪಿಮಲಾ ದೇಸಿಯವರೇ ! ನಾಯಿಡುರವರು ತಮ್ಮ ಪಕ್ಕದ ರೂಮಿನ ದ್ವಿಯೇ ಇದ್ದಾರೆ. ಅವರೊಂದಿಗೆ ಪ್ರೋನಿನಲ್ಲಿ ಮಾತನಾಡಿರಿ”

ಹೀಗೆ ಕುಡಿಯುತ್ತಿದ್ದ ಪಿಮಲೆ ಬಟ್ಟಿಲನ್ನು ಕೇಗಿಬ್ಬಿ ಪ್ರೋನಲ್ಲಿ ಮಾತನಾಡಿದ್ದು.

“ವಲ್ಲೋ ಯಾರು, ದಾಷಟ್ಟ ನಾಯಿಡುರವರೇನು ಮಾತನಾಡುತ್ತಿರುವುದು ?”

“ಕ್ಕಾಡು. ಕ್ಕಾಡು. ಯಾರು ಪಿಮಲೆಯು ? ಇಲ್ಲೇನು ಮಾಡುತ್ತಿ

ದ್ವಿತೀಯ, ಪನುಲಾ. ನನ್ನೊಂದಿಗೆ ಮಾತನಾಡಬೇಕಾಗಿದೆ ಎಂದು ಹೋಟಲು ವ್ಯಾಖ್ಯಾನೇಚರೆಂದಿಗೆ ದೇಳಿದೆಯಂತೆ ”

“ಹೋದು. ಒಹಳ ಜರೂರಾಗಿ ಮಾತನಾಡಬೇಕಾಗಿತ್ತು. ಎಲ್ಲಿ ಮಾತನಾಡೋಣ. ಸಿಮ್ಮೆ ರೂಂ ಪಕ್ಕದಲ್ಲಿಯೇ ಇದೆಯಂತೆ. ದಯಮಾಡಿ ಸ್ವಲ್ಪ ಇಲ್ಲಿ ಬರುತ್ತಿರಿ ?”

“ಅದಕ್ಕೇನೆಂತೆ ? ಮಾತನಾಡೋಣ. ನನ್ನು ಕೋಟಿಗೇ ಬಾ. ಇಲ್ಲಿ ಯಾರೂ ಇಲ್ಲ. ಈ ವ್ಯಾಪಕಾರ ನಡೆಯುವಾಗ ನನ್ನ ಹೆಂಡತಿಯೇರಬೇಕೆಂದು ಈ ದಿನ ಚೆಳಗಾಗ ಅವಳನ್ನು ತಿರುಪತಿಗೆ ಕರುಹಿಸಿಬಿಟ್ಟಿ. ಇಲ್ಲಿಯೇ ಬಾ”

ವಿಮುತೆ ಕಾರ್ಯ ಪಾಠಸ್ಥಾನಿಗಾಗಿ ಎಲ್ಲಿಗೆ ಬೇಕಾದರೂ ಹೋಗಲು ಸಿದ್ಧವಾಗಿದ್ದುಳ್ಳ. ನಾಯಿಚುವಿನ ಹೆಂಡತಿ ತಿರುಪತಿಗೆ ಹೋದದ್ದೇ ಚೆನ್ನಾಗಿತ್ತು. ಅವಳಲ್ಲಿರುವುದಕ್ಕೂತ ಇಲ್ಲದಿರುವಾಗಲೇ ಕಾರ್ಯಸಾಧನಿಗೆ ಅನುಕೂಲ. ಮುದ್ರಾನ್ನ ವ್ಯಾಖ್ಯಾಳೀ ಕಾವಲ್ ಕಂಪನಿಯಿಂದ ಹೋಗುವಾಗ ಓರಿಗಣೆ ಸಿಂದ ಸೋಡಿದ್ದು ಅವಳಿಗೆ ಇನ್ನೂ ನೆನಪಿತ್ತು.

ಪಕ್ಕದ ಕೋಟಿಯನ್ನು ಪ್ರವೇಶ ಮಾಡಿದಾಗ ತನ್ನ ಆಲೋಚನೆ ಸರಿ ಎಂದು ಅವಳಿಗೆ ಮನದಟ್ಟಾಯಿತು. ನಾಯಿಚು ಸೋಧಾದ ಮೇಲೆ ಕುಳಿತು ಕೊಂಡಿದ್ದು. ಮುಂದಿದ್ದ ಅಗಲವಾದ ಹೀವಾಯಿಯ ಮೇಲೆ ವಿಸ್ತೃತಿ ಬಾಟಲು ಗ್ರಾಹಣಗೊಂಡಿದ್ದವು. ಕೈ ಬೆರಳುಗಳಲ್ಲಿ ಉರಿಯಾತ್ತಿದ್ದ ಸಿಗರೇಟ್‌ ತಗುಲಿಹಾಕಿ ಕೊಂಡಿದ್ದುತ್ತು.

ವಿಮುತೆಯನ್ನು ಕಂಡವನೇ ನಾಯಿಚು ಹೇಳಿದ.

“ಬಾ, ವಿಮುಲಾ. ಒಳಗೆ ಬಾ. ಕುಳಿತುಕೋ. ಅಲ್ಲಿರುವ ಗ್ರಾಹ ತೆಗೆದುಕೋ. ಏನು ವಿಷಯ ಹೇಳು. ಸಿಮ್ಮೆ ಪಿಕ್ಕಿ, ಹೇಗಿದ್ದಾನೆ ?”

ಕುಳಿತುಕೋಣ್ಣತ್ತು ವಿಮುತೆ ಅಂದಳು.

“ಹೇಗಿರುತ್ತಾನೆ ? ಒಂದೇ ವಿಧವಾಗಿದ್ದಾನೆ. ನಾನು ಅವನ ಬಳಕೆಲಸ ಬಿಟ್ಟು ಬಿಟ್ಟು”

ವಿಮುತೆಯ ಗ್ರಾಹಿಗೆ ವಿಸ್ತೃತಿ ವಾಕೆ, ಕೋಡಾ ಸುರಿದು ನಾಯಿಚು ಹೇಳಿದ.

“ಸಿನ್ನುಂತಹವರು ಅವನ್‌ಂತಹವನ ಬಳ ಹೆಚ್ಚು ದಿನ ಇರಲಾಗುವುದಿಲ್ಲ. ಬೆಳಗಾಗ ಸೋಡಿದಾಗಲೇ ನಾನದನ್ನು ಪತ್ತೀ ಮಾಡಿದೆ. ಅದಿರಲಿ. ಈಗೇನು ವಿಷಯ.. ಏನೋ ಮಾತನಾಡಬೇಕೆಂದೆಯಲ್ಲಾ”

“ಸೀವು ನನಗೇನಾದರೂ ಸರಾಯ ಮಾಡುತ್ತೀರೇನೋ ಎಂದು ಬಂದೆ. ಅದಕ್ಕಾಗಿ ನಿಮಗೂ ಏನಾದರೂ ಕೊಡಬೇಕೆಂದರೂ ನಾನು ಸಿದ್ಧ ಪಾರಿದ್ದೇನೆ”

ನಾಯುಡು ನಕ್ಕು, ಮಾತನಾಡಿದ.

“ದುಡ್ಡಿನ ವಿಷಯ ನನಗಾವಾಗಲೂ ದೂಡ್ಡದಲ್ಲ, ವಿಮಲ. ಅದರ ಲ್ಲಿಯೂ ನಾನೀಗ ಜೆನ್ನಾಗಿ ಮುದ್ದು ಮಾಡಿದ್ದೇನೆ. ನಾನು ಆ ಮಾರು ಸಾವಿರದ ವಿಷಯವನ್ನೂ ಮನಸ್ಸಿಗ ಹೆಚ್ಚಿಕೊಳ್ಳುತ್ತಿರಲ್ಲ. ನನ್ನುಂತಹವನು ಇನ್ನೊಬ್ಬರಿಂದ ಮೋಸ ಹೋಟ ಎನ್ನುಸಿಕೊಳ್ಳುವುದು ನನಗೆ ಬೇಡ. ಅದ ರಿಂದ ಆ ಹಣ ತೆಗೆದುಕೊಳ್ಳಲೇಬೇಕೆಂದು ಸಿಫರಿಸಿದೆ. ಒಟ್ಟಿನಲ್ಲಿ ಆ ಪಿಳ್ಳಿಯನ್ನು ಕಂಡರೆ ನನಗೇಕೋ ಆಗುವುದಿಲ್ಲ. ಅವನೇನಾದರೂ ನಿನಗೆ ತೊಂದರೆ ಮಾಡಿದ್ದಾನೇನು, ಹೇಳು”

“ಆ ಪಿಳ್ಳಿ ನನಗೆ ಹಣ ಕೊಡಬೇಕು. ಸ್ವಲ್ಪ ಹೆಚ್ಚಾಗಿಯೇ ಕೊಡ ಬೇಕಾಗಿದೆ, ಎನ್ನಿ. ನಿಮಗೆ ಇಲ್ಲ ಹಣ ತೆಗೆದುಕೊಂಡು ಬರುತ್ತಾನೆಯಲ್ಲಾ ಆಗಲೇ ನನಗೂ ತೆಗೆದುಕೊಂಡು ಬರಬೇಕೆಂದು ಹೇಳಿದ್ದೇನೆ. ಅಷ್ಟರೊಳಗೆ ನನಗೇನೂ ಅಪಾಯವಾಗದಂತೆ ಸೀವು ಸೋಡಿಕೊಳ್ಳಬೇಕು”

“ಅದೇನು ಕವ್ಯ ಸಾಧ್ಯವಲ್ಲ, ವಿಮಲ. ನೀನು ಇನ್ನು ನನೆಷ್ಟಿಂದಿಗೆ ಇಮ್ಮಬಿಡು. ರಾತ್ರಿ ನನೆ ನಿಗೇ ಉಟ ಪಾಡು. ಹತ್ತೂವರಿಯ ಹೊತ್ತಿಗ ಕೊಣೆಯ ಬಾಗಿಲು ಹಾರಿಕೊಂಡು ಮಲಗಬಿಡು. ಯಾರು ಬಂದು ತಟ್ಟಿದರೂ ತಗಿಯಬೇಡ. ನಾಳೇ ಬೆಳಗಾಗ ಕಾಣೀ ತಿಂಡಿಯಾದ ಸಂತರ ನಾನು ಮೈಸೂರಿಗೆ ಹೋಗಿ ಬರಬೇಕಾಗಿದೆ. ನನೆಷ್ಟಿಂದಿಗೆ ಬಂದು ಬಿಡು. ಸಾಯಂಕಾಲ ಐದೂಪರೆಯ ಹೇಳಿಗ ಪಾಕ್ಕು ಬರೋಣ. ಪಿಳ್ಳೀ ಆದು ಗಂಟಗೆ ಸರಿಯಾಗಿ ಹೋ ತೆಗೆದುಕೊಂಡು ಬರಬೇಕಾಗುತ್ತದೆ. ಇದು ಹೇಗಿದೆ”

“ಸರಿಯಾಗಿದೆ. ಅದರ ತರ್ಕಾರ್ಥ ಮತ್ತೊಂದು ಪ್ರಾರ್ಥನೆಯಿದೆ.

ನನ್ನದ್ವಿ ಒಂದು ಸೀಲು ನಾಡಿದ ಕವರಿದೆ. ಸಸಗೇನಾದರೂ ಅಪಾಯನಾದರೀ ಇದನ್ನು ಸಂಪತ್ತೆರವರಿಗೆ ತಲ್ಲಿಸಿಟಿಡಬೇಕು”

“ಸಂಪತ್ತಾಗೆ ರೋಕ್ಕೆ, ಸಿಮಲ್. ಈತಹ ಜನಗಳು ನನುಗೆ ನಿಷ್ಪತ್ತಾ ಯರ್ಥಾನ್ಮೇ ?”

“ನನಗೂ ಗೊತ್ತಿದೆ. ಆದರೆ ನನಗೇನಾದರೂ ಆದರೆ ನನ್ನನ್ನು ಯಾರಾ ದರೂ ಕೊಂಡುಹಾಕಿದರೆ ಅದನ್ನಾರು ಮಾಡಿದರೆಂಬುದನ್ನು ನಾನು ಸಂಪತ್ತಾಗೆ ತಿಳಿಸಬೇಕು”

“ಆಂತಹ ಅವಕ್ಕೆತೆಂಬೇ ಇಲ್ಲ. ನಿನ್ನನ್ನು ಯಾರೂ ಕೊಲ್ಲಿದಂತೆ ನೋಡಿಕೊಳ್ಳುವುದು ನನ್ನ ಜವಾಬ್ದಾರಿ ಆದರೂ ನೀನು ಆ ಕಾಗದ ನನ್ನ ಬಳಿ ಕೊಟ್ಟಿರಬೇಕೆಂದರೆ ಅಡ್ಡಿಯೇನಿಲ್ಲ. ಹುಣಾರಾಗಿ ತೆಗೆವಿಟ್ಟಿರುತ್ತೇನೆ. ನಿನ್ನ ಬಳಿ ಕಾಗದವಿದೆಯೇನು ?”

ಸೀಲು ನಾಡಿದ ಕವರಿನಲ್ಲಿ ಕಾಗದವು ಸಿದ್ಧವಾಗಿದ್ದಿತು. ವ್ಯಾನಿಚೇ ಬ್ಯಾಗ್ ನಲ್ಲಿದ್ದ ಕವರನ್ನು ತೆಗೆದುಕೊಟ್ಟಳು. ದಾಸವ್ಯ ನಾಯಿದು ಅದೇನೂ ಮುಖ್ಯವಲ್ಲವೆಂಬುವಂತೆ ಜೀಬಿನಲ್ಲಿಟ್ಟುಕೊಂಡ.

“ ಈ ಕಾಗದದ ವಿಷಯ ಏನೂ ಯೋಚಿಸಬೇಡ. ಅದು ಭದ್ರವಾಗಿ ರುತ್ತದೆ. ಇನ್ನೊಂದು ಸ್ವಲ್ಪ ಸ್ವಲ್ಪ ಕಾಕಿಕೊಂಡು ಹಾಗೇ ಓಡಿಯಾಡಿ ಕೊಂಡು ಬರೋಣ, ಏನಂತಿಯೇ ?”

ಏನನ್ನುತ್ತಾಳಿ? ಅವನೇನು ಹೇಳಿದರೂ ಮಾಡುವುದಕ್ಕೆ ಆವ್ಯಾಸಿದ್ದ ವಾಗಿಯೇ ಇದ್ದಳು. ಹಾಗೆಯೇ ಅವರು ತಿರುಗಾಡಿಕೊಂಡು ಬರಲು ಮೋದರು. ಜೊತೆಯಲ್ಲಿ ಬರುತ್ತಿದ್ದವ ತನಗೆ ಮಾರುಹ್ಯಾಗಿವಾಸ್ತವೆಂದು; ಮಲೆಗೆತೊರಿತು ಯಾವಾಗಲೂ ಅವಳಿಗೆ ಹಾಗೆಯೇ ಯಾವ ಗಂಡು ತಾಸೇ ತನಗೆ ಮಾಡಿ ಹೋಗುವದೆಲ್ಲ ಎಂದು ಅವಳ ಭಾವನೆ.

ಹೊಟ್ಟಿಲಿಗೆ ಪ್ರನಃ ವಾಸ್ತವ ಬಂದರು. ಇಂದ್ರು ಹೊರಗಡೆ ವರಾಂಡ ದಲ್ಲಿ ಕುಳಿತುಕೊಂಡಿದ್ದಾಗ ದಾಸವ್ಯನಾಯಾದು ಪ್ರಶ್ನೆ ನಾಡಿದ.

“ ನಿಮಲಾ ! ನೀನೇನು ಶಾಟಮಾಡಬೇಕೆ ?”

ಉತ್ತರ ಹೇಳುವ ಮೋದಲು ಗಳಿಗೆಯ ಕಾಲ ಅಲೋಚನೆ ನಾಡಿ ಹೇಳಿದಳು.

“ ಅಪ್ಪು ಹಿಂದೆನಿಲ್ಲ. ಅಮೇನು ಅರಿತಿಯಾಗಿ ಕೇಳುತ್ತಿರಿ ?”

ನಗುತ್ತಾ ಆವನೆಂದ.

“ನೀನು ಉಟ ಮಾಡಬೇಕಾಗಿದ್ದರೆ ಮಾಡು. ನನ್ನದೇನೂಅಡ್ಡಿಯಿಲ್ಲ. ನೀನು ಉಟ ಮಾಡಬಿದ್ದರೆ ಇಬ್ಬರೂ ಕುಳತು ಇನ್ನೊಂದೊಂದು ಬಾಂದಿ ತೆಗೆದುಕೊಳ್ಳೋಣವೆಂದು ಹೇಳಿದೆ.”

“ ಸುಮೋ ! ನನಗೂ ಆದೇ ಪ್ರಿಯ. ನಾನು ಉಟಮಾಡುವುದಿಲ್ಲ”

ಇಬ್ಬರೂ ಬಾಂದಿಯ ಗ್ರಾಮಗಳನ್ನು ಮುಂದಿಟ್ಟುಕೊಂಡು ಆಗಾಗ ಸ್ವಲ್ಪ ಸ್ವಲ್ಪ ತೆಗೆದು ರುಚಿ ಸೋಭುತ್ತಾ ಕುಳತುಕೊಂಡಿದ್ದರು. ಆಗ ನಿಮುಳೆ ಅಂದಳು.

“ನನ್ನ ಗೆಳತಿಯೊಬ್ಬಳು ಕುಳಿತಿದ್ದಾಳೆ. ನಿಮಗೆ ಆಕ್ಷೇಪನೆ ಇಲ್ಲಿದ್ದರೆ ಆರಗಳಿಗೆ ಮಾತನಾಡಿಕೊಂಡು ಬರುತ್ತಿನೇ”

“ ಆಕ್ಷೇಪನೆಯೇನು ? ಹೋಗಿ ಮಾತನಾಡಿಕೊಂಡು ಬಾ ”

ನಿಮುಳೆ ಹೇಳಿದ್ದೀನು ಸುಳ್ಳಿಲ್ಲ. ಆವಳ ಗೆಳತಿ ನಾಲ್ಕು ಟೇಬಲ್‌ಗಳಾಚಿ ಒಬ್ಬಳೇ ಕುಳಿತುಕೊಂಡಿದ್ದಳು. ಸೌಜನ್ಯವಾಗಿ ನಾಲ್ಕು ಮಾತುಗಳನ್ನೂಡಿ ಕೊಂಡು ನಿಮುಳೆ ವಾಸ್ತವ್ಯ ಬಂದಳು.

ಅವಳು ವಾಸ್ತವಿಕಂದನಂತರ ಹೆಚ್ಚುಹೊತ್ತು ದಾಸವ್ಯಾಸಾಯಿದು ಅಲ್ಲಿ ಕುಳಿತಿರಲಿಲ್ಲ. ಆಗಲೇ ಯತ್ತು ಹತ್ತು ಕಾಲು ಗಂಟೆ ಆಗಿದಿತ್ತು.

“ ಹೋಗಿ ಮಲಗಿಕೊಳ್ಳೋಣ, ಏಳು ”

ನುಹಡಿಯ ಮೇಲೆ ಕೊಣೆಗಳ ಬಳಿ ಬಂದಾಗ ನಾಯಿದು “ ನೀವು ಹೋಗಿ ಮಲಗಿಕೊಳ್ಳಿ ” ಎಂದು ಹೇಳಿದಾಗ ನಿಮಲಿಗೆ ಆಕ್ಷಯವಾಯಿತು. ಇನ್ನೇಕೆ ರಾಗೆಯೇ ಹೋರಬುಹೋದ ಎಂದುಕೊಂಡಳು,

ನಾಯಿದು ತನ್ನ ಕೋಣೆಗಿ ಹೋದ. ಹೋದವನೇ ಬಾಗಿಲು ಹಾಕಿ ಕೊಂಡು ಜೀವಿಸಲ್ಪದ ಈಗದವನ್ನು ಒಡೆದು ನಿಮುಳೆ ಸಂಪತ್ತಾಗೆ ಏನು ಬರೆದಿದ್ದಾಂಬುದನ್ನು ಓದಿಕೊಂಡು ನಕ್ಕು, ಅದನ್ನು ಪುನಃ ಜೋಬಿನಲ್ಲಿಟ್ಟು ಕೊಂಡು ಪಕ್ಕದ ಕೋಣೆಗಿ ಹೋದ.

ನಿಮಾಲಿಗೆ ಕಣ್ಣ ಎಳಿಯುತ್ತಿತ್ತು. ಆದರೂ ಪ್ರಯತ್ನ ಪುರಸ್ಕರವಾಗಿ ಎದ್ದು ಕುಳಿತಿದ್ದಳು. ನಾಯಿದುವಂತೂ ತನ್ನ ಕೋಣೆಗೆ ಬರಲಿಲ್ಲ. ತಾನಾಗಿಯೇ ಅಲ್ಲಿಗೆ ಹೋಗೋಣವೇ ಎಂದು ಅಲೋಚನೆ ಮಾಡುತ್ತಿದ್ದಳು.

నాయడు కోణిగే బంచాగ ఆవీగే ఆనందపాటు.. గెండ్లు
నేందుకొండటలు.

ఒళగే బందవను విములేయ నిరిక్తయంతే ఆవళన్ను సహా నోఇడ
ల్చి. సుంతుకోండే కేళిద.

“ విములూ. సిను ఈ రాత్రి నన్ను కోణియల్లి మలగికొల ఇసేకు
నాను నిన్ను కోణియల్లి మలగికొళ్ళుత్తేనే.”

విష్ణుయదింద కంబరిసి నోఇముత్తు కేళిచటు.

“ యాకి పను సమాజార ? ”

“ అంతచెచేనూ ఇల్ల. ఇల్లి స్వల్ప దుకూరాగోరోజుండు ఇష్టే.
యారాదరూ నిస్తన్ను ఏనాదరూ మాడబేచేందు బందరే నినగే బద
లాగి నాను ఇచ్చరి సరిహోగుత్తదే. ఆదరే ఇటికి బాగిలుగళన్ను
జీన్నాగి కాకి మలగికొళ్ళలు మరేయబేడ.”

ఆదు విములేగే బిష్ణుతవాగియీ ఇద్దితు. ఆదరూ సక యాకోఇ
నాయడూ నుండువరియువంతే కందుబరలిల్ల. ఆవశిగేను ఇష్టు
విల్లివేసే ? ఇస్కు ప్రితిసంపూర్ణిల్ల వేసే ? ఇన్నాడుడాడో సహా ఎండూ
గిద్దరి ఆపళే పుయుత్తు మాడి నోఇముత్తిద్ద లు. ఆదరే విపరిత నిద్దె
బరుత్తుదే. కంబుగాను సేళేదుకొండు బరుత్తునే. ఇల్లింద మరువాత
న్నాడబే ఎచ్చు పక్కదల్లిద్ద దాసప్పనాయడునిన కోణిగే హోరటు
కోఇదఱు.

అధ్య రాత్రియాదనంతర ఒందు హోత్తినల్లి ఆవక్కోండనవతియాద
వైధ ప్రీయోబ్ములు బందు రెక్క, హోటిలిన గునే సంబరు కోణియు
ముందే నీంతు తబ్బ వాపదే బాగిలు కాకిదేయో ఇఖ్యోలే ఎందు
తల్లి నోఇదఱు. ఆవళ నిరి ఇ జ్ఞేయ ० తే యే బాగిలు యాకిత్తు.
కోణియు బీగద కృయేసో ఆ స్త్రీమృత్తియే బోయే ఇచ్చతు. ఆదరే,
ఒళగినింద చిలక కాకికోండిచ్చరే ? బీగ కాకిచూరే చిలుక యాకిరువు

ದಿಲ್ಲಿ. ಚಿಲುಕ ಹಾಕಿದ್ದರೆ ಬೀಗ ಹಾಕಿಕೊಂಡಿರುವುದಿಲ್ಲ—ಎಂದುಕೊಂಡಿತು. ಬೀಗದ ಕೈಯೊಂದನ್ನು ಹಾಕಿ ಮೇಲ್ಮನೆ ತೀರುಗಿಸಿತು. ಬೀಗ ಹಾಕಿತ್ತು. ಚಿಲುಕ ಹಾಕಿರಲಿಲ್ಲ. ವೃದ್ಧ ಸ್ತ್ರೀ ಒಳಗೆ ಹೋಗಿ ಬಾಗಿಲು ಮುಚ್ಚಿ ಚಿಲುಕ ಹಾಕಿತು.

ಮಂಚ ಎಲ್ಲಿರಬೇಕು. ತನ್ನ ಕೋಣೆಯಂತೆಯೇ ಎದುರುಗಡೆಯೇ ಇರಬೇಕು. ರೆಕ್ಸ್ ಹೋಟಲಿನ ಕೋಣೆಗಳೆಲ್ಲವೂ ಹೆಚ್ಚ್ನೂ ಕಡಿಮೆಯಾಗಿ ಒಂದೇ ವಿಧವಾಗಿರುತ್ತವೆ.

ನಿರೀಕ್ಷಿಸಿದಂತೆ ಎದುರಿಗೆ ಮಂಚವಿತ್ತು. ಮಂಚದ ಮೇಲೆ ಹಾಸಿಗೆ ಯಿತ್ತು. ಬರಿಯ ಹಾಸಿಗೆ. ಹಾಸಿದ್ದ ಹಾಸಿದಂತೆಯೇ ಇತ್ತು—ಹಾಗಾ ದರೆ ತಾನು ಬಂದ ಕೆಲಸ ನಿರಘರ್ಫಕವಾಯಿತೇನು ?

ವೃದ್ಧಭಾದ ಸ್ತ್ರೀ ವೃಕ್ತಿಯು ಏನು ಮಾಡುವುದಕ್ಕೂ ತೋರದೇ ಪುನಃ ಬಾಗಿಲ ಕಡೆಗೆ ತೀರುಗಿ ನೋಡಿತು. ಕೆಂಪುಗಟ್ಟಿನ ಭೂತಾಕೃತಿಯೊಂದು ಎದುರಿಗೆ ಸ್ವಲ್ಪ ದೂರದಲ್ಲಿ ನಿಂತಿದೆ. ಅವೇನು ಕೆಂಪು ದೀಪಗಳೋ ಅಥವಾ ಕಣ್ಣಗಳೋ ಹೇಳುವುದು ಕಷ್ಟ. ಅಂತೂ ನಕ್ಕತ್ರಗಳಂತೆ ಪ್ರಕಾಶಿಸುತ್ತಿವೆ. ಆ ಕಣ್ಣಗಳ ಪ್ರಕಾಶದಲ್ಲಿ ಮುಖವೂ ಸ್ವಲ್ಪ ಸ್ವಲ್ಪ ಕಂಡುಬರುತ್ತಿದೆ. ಆ ಮುಖವು ಭೂತಾಕೃತಿಯೇ. ವಿಕಾರವಾದ ಮುಖ, ಕೋರೆದಾಡಿಗಳು.

ಕತ್ತಲಲ್ಲಿ ಕೋಣೆಯನ್ನು ಪ್ರವೇಶಿಸಿದ್ದ ಸ್ತ್ರೀ ವೃಕ್ತಿಗೆ ಜಂಫಾಬಲವೇ ಉಡುಗಿ ಹೋಯಿತು. ಭಯದಿಂದ ರೋಮರಾಜಿಯು ಸಿಮಿರಿ ನಿಂತು ಕೊಂಡಿದ್ದಿತು.

ಪರಿಸ್ಥಿತಿ ಏನೆಂದು ಅರ್ಥ ಮಾಡಿಕೊಳ್ಳುವುದರಲ್ಲಿ ಇನ್ನು ರದು ಅಂತಹ ಕೆಂಗಟ್ಟಿನ ಭೂತಗಳು ಆ ಕೋಣೆಯಲ್ಲಿರುವುದು ಕಂಡುಬಂದಿತು. ಒಟ್ಟು ಮೂರು. ಮೂರು ಭೂತಾಕೃತಿಗಳೂ ಸ್ತ್ರೀ ವೃಕ್ತಿಯನ್ನು ಸಮಾಪ್ಸಿದವು. ಆ ವೃಕ್ತಿಯು ವೃದ್ಧ ಸ್ತ್ರೀಯಾಗಿದ್ದರೂ ಅಬಲೆಯಾಗಿರಲಿಲ್ಲ. ಸಬಲೆಯಾಗಿಯೇ ಇದ್ದಳು. ತನ್ನನ್ನು ಎದುರಿಸಲು ಬಂದ ಭೂತಗಳನ್ನು ಪ್ರತಿರೋಧಿಸಲು ಪ್ರಯತ್ನ ಮಾಡಿದಳು. ಆದರದು ಸಾರ್ಥಕವಾಗಿಲ್ಲ. ಎದುರಿಸಿದ ಭೂತಾಕೃತಿಗಳೂ ಬಲವಾಗಿಯೇ ಇದ್ದವು.

ಎರಡು ಗಳಿಗೆಗಳೊಳಗಾಗಿ ಸ್ತ್ರೀ ಕೆಳಗೆ ಬಿದ್ದಿತ್ತು. ಭೂತವ್ಯೋಂದು ಕತ್ತಲಲ್ಲಿ ಆ ವ್ಯಕ್ತಿಯ ಕೊರಳು ಹಿಡಿದು ಹಿಸುಕುತ್ತತ್ತು.

೧೫

“ಬೆಳಕು ಹರಿಯುವ ನೊದಲೇ ಏನು ಪ್ರಾಣ ತೆಗೆಯುತ್ತೀರವ್ಯಾ. ಅಮಾತ್ಮವರೇ ಕಾಫಿಯನ್ನು ದರೂ ಕೊಡುತ್ತೀರೋ ಇಲ್ಲವೋ ?”

ಇಬ್ಬರ್ಹಿಂ ಸಾಹೇಬರು ಸಂಪತ್ತಾನ ಹಾಸಿಗೆಯನ್ನು ಸಮಾಪಿಸುತ್ತಿದ್ದಾಗ ಕಾಫಿಯನ್ನು ತರಲು ಸೀತಮ್ಮುಂಭಳಗೆ ಹೋದರು. ಸಾಹೇಬರು ಸಂಪತ್ತಾನನ್ನು ಎಬ್ಬಿಸಿದರು. ಅವನು ಕಣ್ಣಜ್ಜೆ ಕೊಂಡು ಎದುರಿಗೆ ಕುಳಿತ್ತದ್ದ ಸಾಹೇಬರನ್ನು ನೋಡಿ, “ಬಂದಿರಾ ? ಒಳೆಯದಾಯಿತು” ಎಂದು ಹೇಳಿ, ತಲೆಯ ಕೆಳಗಿದ್ದ ವ್ಯಾಕ್ ಬೆಂಕೀ ಪಟ್ಟಣಗಳನ್ನು ತೆಗೆದು ಸಿಗರೀಟ್ ಹೆಚ್ಚಿಕೊಂಡು.

ಅಪ್ಪು ಹೊತ್ತಿಗೆ ಸೀತಮ್ಮುಂಭಳು ಒಂದು ಸಣ್ಣ ಕೂಟಾದಲ್ಲಿ ಬಿಸಿಬಿಸಿಯಾದ ಸ್ವಾಂಗ್ ಕಾಫಿಯನ್ನೂ ಎರಡು ಗಾಲ್ ಶಂಗಳನ್ನೂ ತಂದಿಟ್ಟಿರು.

“ಏನ್ನವ್ಯಾ, ಅಪ್ಪು ಅವಶರದಿಂದ ಕರೆದಿರಿ. ನಾನು ಇಲ್ಲಿ ಇಲ್ಲವೇ ಇಲ್ಲ ಎನ್ನುವ ಹಾಗೆ ನಿಮ್ಮಪ್ಪಕ್ಕೆ ನೀವು ಹಾಯಾಗಿದ್ದೀರಲ್ಲಾ”

“ಸ್ವಲ್ಪ ತಡೆಯಿರಿ, ಸಾಹೇಬರೇ ! ನೊದಲು ಕಾಫೀ ಕುಡಿದು ಅನಂತರ ಮಾತು ಕಥೆಗಳನ್ನು ಆಡಿಕೊಳ್ಳೋಣ”

“ಅಂದರೆ ವಿವರ ಅಪ್ಪೇನೂ ಆಜೆಂಟ್ ಅಲ್ಲವೆನ್ನುತ್ತೀರೇನು ? ನಾನೂ ನಿದಾನವಾಗಿ ನಾವ್ಯಾಗೀನಾಡಿಕೊಂಡು ಬರಬಹುದಾಗಿತ್ತು”

“ಅಯ್ಯೋ ! ಉಂಟೇ-ಎಂತಹ ಮಾತು ? ನಾನೇನು ಬಿಡುವಾಗಿದ್ದೇನೇ ಎಂದು ಕೊಂಡಿದ್ದೀರೇನು ?”

ಕಾಫಿಯನ್ನು ಕುಡಿದು ಗಡ್ಡವನ್ನು ನೀವಿಕೊಳ್ಳುತ್ತಾ ಸಾಹೇಬರು ಹೇಳಿದರು.

“ವಾಮಿಯವರು ಸನೋ ಕೇವು ಹೊಡೆದಂತಿದೆ. ಅದಕ್ಕೇ ಬಹಳ ಖುಷಿಯಾಗಿದ್ದೀರಿ. ನಮಗೆ ಅಥವಾಗಬಾರದಿಂದು ಒಗಟುಗಳಿಂದ ವಾತನಾಡುತ್ತಿದ್ದೀರು”

“ಸಾಮೇನು ಮಾಡಿದರೇನು, ಸಾಹೇಬರೇ ! ನಿಮ್ಮನ್ನು ಬಿಟ್ಟು ಮಾಡಲಾಗುವುದೇ ? ಈ ಕಾಗದ ಸ್ವಲ್ಪ ಓದಿನೋಡಿ”

ಸಂಪತ್ತ ಜೀಬಿಸಿಂದ ಒಂದು ಕಾಗದವನ್ನು ತೆಗೆದುಕೊಟ್ಟು—ಸಾಹೇಬರು ಪ್ರಿಯರು. ಆ ಕಾಗದದಲ್ಲಿ ಈ ರೀತಿಯಾಗಿ ಬರೆದಿತ್ತು.

“ವತ್ತೇದಾರರಾದ ಸಂಪತ್ತರವರಿಗೆ.....”

“ಈ ಕಾಗದ ಸಿಮಂಗ ತಲಪ್ಪನ ಹೇಳಿಗೆ ನಾನು ಕೊಲೆಯಾಗಿರುತ್ತೇನೆ. ನನ್ನನ್ನು ಕೊಲೆ ಮಾಡಿದವನು ಅಥವಾ ಮಾಡಿಸಿದವನು ಗಣೇಶ ಪೆಟ್ಟು. ಅವನ ಪರ್ಸನಲ್ ಅಸಿಸ್ಟೆಂಟ್ ರಂಗನಾಯಕಿಯು ಹೈದರಾ ಬಂದಿಗೆ ಪ್ರಾರ್ಥಿಯಾಗಿದ್ದಾಳೆ. ಮೈಯ್ಯಾ ಇ ಕಾವಲ್ ಕಂಪನಿಯ ಯಂತೆ ಏಳಿಸು ಏನಾಯಿತಂಬುದು ಅವರಿಬ್ಬಿಗೆ ವಾತ್ರ ಗೊತ್ತಿದೆ.

“ವಿವುಲಾ”

“ಸೋಡಿದಿರಾ ಸಾಹೇಬರೇ ! ವಿವಯ ಹೇಗೆದಿ ?”

ಸಿಸ್ತುತರಾದ ಸಾಹೇಬರು ಪ್ರಶ್ನೆ ಮಾಡಿದ್ದು.

“ಈ ಕಾಗದದ ಬಲದಿಂದಲೇ ಯಾರ ಹೇಳಿಯಾಗಲೀ ಕೊಲೇ ಅಥವಾ ಚಪ್ಪಾವಣೆಯನ್ನು ಸಾಬಿತು ಮಾಡಬೇಕು ಕಷ್ಟ. ಅದರೂ ಸಹ ಈ ಕಾಗದವು ತವಃಗೆ ಸಿಕ್ಕಿದ್ದು ಹೇಗೆ ? ಒಂದು ಕೊಲೆಯನ್ನೇ ಪತ್ತೇ ಮಾಡಲಾರವೇ ಪರದಾಡುತ್ತಿರುವಾಗ ನುತ್ತಿಂದು ಕೊಲೆಯ ವಿವಯ ಹೇಳುತ್ತಿದ್ದೀರಿ. ಅವಳ ಕಣ ಎಳ್ಳಿದೆ ? ಸ್ವಲ್ಪ ಹೇಳಿ, ಸಾಮಿ. ಒಳ್ಳೆಯ ತಾಪತ್ರಯ ಬಂತು”

“ಸ್ವಲ್ಪ ಸಮಾಧಾನವಾಗಿ ಕುಳಿತುಕೊಂಡು ಕೇಳಿ ಸಾ ಹೇ ಇ ರೀ. ವಿಮುಕ್ತ ಕೊಲೆಯಾಗಿಲ್ಲ. ಜೀವಂತಭಂಗಿದಾಳೆ”

“ಹಾಗಾದರೆ ಸಿನ್ನ ಈಗ ಕೊಟ್ಟಿ ಕಾಗದ ಸುಳ್ಳೀ ?”

“ಕಾಗದವೂ ನಿಜ. ಅವಣ ಕೊಲೆ ಆಗದಿರುವುದೂ ನಿಜ. ಸಾವಧಾನವಾಗಿ ಸಾನು ಹೇಳುವುದನ್ನು ಕೇಳಿರಿ. ಮೈಯ್ಯಾ ಇ ಕಾವಲ್ ಕಂಪನೆ

ನಿಗೆ ಮನೆಗಳು ಬೇಕೆಂದು ಅಡ್ಡುನ್ನೀ ಕೊಟ್ಟಿರುಗಳ ಹೆಸರು ವಿಲಾಷಗಳೇ ಲ್ಲವನ್ನೊಂದು ನೋಡುತ್ತಾ ಬಂದೆ ಅದರಲ್ಲಿ ದಾಸಪ್ಪೆ ನಾಯಿಡು ಎಂಬು ಪವನೊಬ್ಬ. ಅವನೆಲ್ಲಿಯೋ ರಾಬರ್ಪ್ರಸೆಪೆಟೆಯವನು. ಸಾಧಾರಣ ವಾಗಿ ಗಣೇಶ ಪಿಠೀ ದಾಸಪ್ಪ ನಾಯಿಡು ನ ಸ್ನೇಹಿರಲಾರ ಎಂದು ಕೊಂಡೆ ದೈವವಶಾತ್ ನಾನು ಅಂದುಕೊಂಡಂತೆಯೇ ಆಯಿತು....

“ನಮ್ಮ ಕಣ್ಣಿ ಪ್ರ ಇಲ್ಲವೇ ?”

ಸದುವೆ ಬಾಯಿ ಹಾಕಿ ಸಾಹೇಬರು ಕೇಳಿದರು.

“ಕಣ್ಣಿ ಪ್ರನೆಲ್ಲಿ ಬಂದನಪ್ಪ, ಇದರಲ್ಲ. ಏರಡು ವರ್ಷಗಳಿಂದ ಆವನ ಗಲಾಟೆಯೇ ಇಲ್ಲವಲ್ಲ”

“ಹೇಳಿಪ್ಪುದನ್ನು ಸ್ವಾರಾ ಕೇಳಿ. ಕಣ್ಣಿ ಪ್ರ ಈ ವ್ಯವಹಾರಕ್ಕೆ ತಲೆ ಯಿಡಲಿಲ್ಲ. ನಾನು ದಾಸಪ್ಪ ಉರುಫ್ ಕಣ್ಣಿ ಪ್ರ ಎಂದು ಹೇಳಿಕೊಂಡು ವ್ಯೇಯ್ಯಾಳೇ ಕಾವಲ್ ಕಂಪನಿಗೆ ಹೋದೆ. ಅಲ್ಲಿ ವಿನುಲೆ ಕುಳಿತ್ತಿದ್ದ ಇಲ್ಲ. ಅವಳು ಷಂಷಿ೧೦ ಅಬಾನನ ಬೆಂಬಾಯಿ ಸೋದಲ್ಲಿ ಕೆಲಸ ಮಾಡುತ್ತಿದ್ದ ಶೆಂದು ಆಮುಂಗಂ ಹೇಳಿದನಿಲ್ಲ. ಆ ಬೆಂಬಾಯಿ ಸೋ ನಲ್ಲಿ ನೋಡಿದಿದ್ದ ವನ ಹಾಗೆ ವಿವಿಳಿಯನ್ನು ಮಾತನಾಡಿಸಿದೆ. ನಿನ್ನೆಯ ದಿನ ಬೆಳಿಗ್ಗೆ ಎಲ್ಲಾ ಕತೆಯನ್ನೂ ಹೇಳಿದ್ದೇನಲ್ಲಾ. ಆಮುಂಗಂನನ್ನು ಹೊಡಿದವನು ಬಾಷಾ ಎಂದು ಹೇಳಿದೆ”

“ಆದು ಸರಿ. ನೀವು ಬಾಷಾನನ್ನು ಪಾಪುಲರ್ ಬಳಿ ನೋಡಿದ್ದು ನಿಜ. ಆದರೂ ಆದು ಹೇಗೆ ಘೃತ್ಯವಾಗಿ ಆಮುಂಗಂನನ್ನು ಬಾಷಾವೇ ಹೊಡಿದ್ದು ಎಂದು ಹೇಳಿದಿರಿ ?”

“ಆ ರೌಡಿ ಅಲ್ಲಿಗೆ ಬರಬೇಕಾದರೆ ಇನ್ನೇನು ಕಾರಣವಿರಬೇಕು, ಹೇಳಿ. ನಾನು ಹೇಳಿದಂತೆ ನಿನ್ನೆಯ ಬೆಳಿಗ್ಗೆ ನೀವು ಬಾಷಾನನ್ನು ದಸ್ತಗಿರಿ ಮಾಡಿದ್ದರೆ ಅವನೇ ಬಾಯಿ ಬಿಡುತ್ತಿದ್ದ ”

“ನೀವು ಹೇಳಿದಂತೆಲ್ಲಾ ಮಾಡಿದರೆ ಇರುವ ಕೆಲಸವೂ ಹೋಗುತ್ತದೆ, ಹೋಗಲಿ. ಆಮೇಲೇನಾಯಿತು ಹೇಳಿ”

“ಮುಂದಿನ ವಿಷಯ ಹೇಳಿ ನನ್ನ ಮೂರು ಸಾವಿರ ನೀವು ನುಂಗ ಹಾಕಿದ್ದಿರಿ. ನನ್ನ ದುಕ್ಕು ನನಗೆ ಕೊಟ್ಟುಬಡಿ. ಇಲ್ಲಿದ್ದರೆ ನಿವಗೆ

ತಲೇನೋವು ಬರುತ್ತದ ಎಂದು ಹೇಳಿದೆ. ಅವನು ಹೆಡರಿದ. ನನಗೆ ತೋರು ವಂತೆ ಬಹುಶಃ ಈ ದಿನ ಸಾಯಂಕಾಲ ಆರು ಗಂಟೆಯ ವೇಳೆಗೆ ಮಾರು ಸಾನಿರ ಶೂವಾಯಿ ರೆಕ್ಸ್ ಹೋಟಲಿಗೆ. ತಂದು ಕೊಡುತ್ತಾನೆ”

“ನಾಹವ್ಯಾ ! ಒಕ್ಕೇ ಉಪಾಯ ಮಾಡಿದಿರಿ, ಸ್ವಾಮಿ. ಅವನು ತಂದುಕೊಟ್ಟರೆ ತಪ್ಪು ಒಸ್ಪಿಕೊಂಡಂತೆಯೇ ಆಯಿತು. ಈ ವಿನುಲವ್ಯು ನದು ಏನೋ ಹೇಳುತ್ತಿದ್ದಿರಲ್ಲಾ—ಆದೇನು ?”

ವಿನುಲೆ ರೆಕ್ಸ್ ಹೋಟಲಿಗೆ ಬಂದು ತನ್ನ ಆಶ್ರಯವನ್ನು ಕೇಳಿದ ವಿರಗಕ್ಕಿಲ್ಲವನ್ನೂ ಹೇಳಿ ಮುಂದುವರಿದು ಸಂಪತ್ತಾ ಹೇಳಿದ.

“ರಾತ್ರಿ ಸುಮಾರು ಹತ್ತು ಗಂಟೆಯ ಹೊತ್ತಿನಲ್ಲಿ ಅವಳು ತನ್ನ ಗೆಳತಿ ಯೊಬ್ಬಳನ್ನು ನೋಡಲು ಹೋಡಜು ಆಗ ಅವಳು ಕುಡಿಯುತ್ತಿದ್ದ ಬ್ರಾಂ ದಿಗೆ ಕೊಲ್ಲಿರು ಹ್ಯೆಡ್ರೇಟ್ ಬೆರಿಸಿ ಅವಳನ್ನು ನನ್ನ ರೂಂನಲ್ಲಿ ನುಲಗಿಸಿ ನಾನು ಅವಳ ರೂಂನಲ್ಲಿ ಮಲಗಿಕೊಂಡೆ.”

“ಬ್ರಾಂದಿಗೆ ಓವಣಿ ಬೆರಿಸಿದ್ದ ತಕ್ಕೀರ್ ಆಯಿತಲ್ಲ, ಸ್ವಾಮಿ.”

“ಅಷ್ಟೇ ಅಲ್ಲ. ಇನ್ನೂ ಎಷ್ಟೇ ತಕ್ಕೀರುಗಳಾದವು. ಕೇಳಿ ಅವ ಅಗೆ ಚೆನ್ನಾಗಿ ನಿದ್ದೇ ಬರಲೆಂದೇ ಕೊಲ್ಲಿರು ಬೆರಿಸಿದ್ದ. ಅಷ್ಟಕ್ಕೇ ನಾನು ನಿಶ್ಚಿಂತನಾಗಿಲ್ಲ. ಇಬ್ಬರು ಬಲವಾದ ಆಳಾಗಳನ್ನು ಅವಳು ಮಲಗಿದ್ದ ಕಡೆ ಕಾವಲಿಗೆಟ್ಟಿದೆ.”

ಸಾಹೇಬರು ನಗುತ್ತಾ ಪ್ರಶ್ನೆ ಮಾಡಿದರು.

“ಹುಡುಗಿ ಇಲ್ಲದೇ ಹುಡುಗಿಯ ಕೊಳಣೆಯಲ್ಲಿ ನೀವು ಮಲಗಿದ್ದಿರೋ?”

“ಅವಸರ ಹಡಬೇಡಿ. ಸ್ವಲ್ಪ ತಡೆಯಿರಿ. ಅಮೇಲೆ ಅಲ್ಲಿಗೆ ಒಬ್ಬ ಹುಡುಗಿ ಬಂದಳು.”

“ಅಚ್ಚಾ. ಅಚ್ಚಾ. ಸ್ವಾರಸ್ಯವಾಗಿದೆ. ಹೇಳಿ.”

“ಸುಮಾರು ಎರಡು ಎರಡೂವರೆ ಗಂಟೆ ರಾತ್ರಿಯಲ್ಲಿ ಒಬ್ಬ ಹೆಂಗಸು ಅಲ್ಲಿಗೆ ಬಂದಳು. ಅವಳು ಹೆಂಗಸಲ್ಲ. ಸ್ತ್ರೀ ವೇಷಧಾರಿಯಾದ ಪುರುಷ. ಅವನು ಬಂದಿದ್ದದು ವಿಮಲೆಯನ್ನು ಕೊಲೆಮಾಡುವುದಕ್ಕೆ. ನಮ್ಮ ಸುಂದರ ಕಥಕಳ ಡ್ಯಾನ್ಸ್ ಕಲೆಯಲು ಭೂತಾಕ್ಷತಿಯ ಮುಖವಾಡಗಳನ್ನು ಮಾಡಿ ಸಿದ್ದ. ಕಣ್ಣಗಳ ಬಳಿ ಕೆಂಪು ದೀಪಗಳಿದ್ದವು. ಅವನ್ನು ಧರಿಸಿ ನಾವು

ಮನವರೂ ಅವಳ ರೂಪಿನಲ್ಲಿ ಕಾದಿದ್ದೆನು. ನೇನಧಾರಿಯಾದ ವ್ಯಕ್ತಿಯು ಹೆದರಿಕೆಯಿಂಡಲೇ ಕೆಳಗೆ ಬಿದ್ದು ಹೋರಿಯಿತು. ಅದರ ಕತ್ತು ಹಿನ್ನಕೆದಂತೆ ಮಾಡಿದೆನು. ಅನಂತರ ಸ್ನೇಹಿತ್ಯಾಲಾಮೈ ಇಂಜೆಕ್ಕು ಕೊಟ್ಟಿ.”

“ಅದೇನು ಸ್ತುಮಿಂ, ಹೊಸದಾಗಿ ಹೇಳುತ್ತಿದ್ದೀರಿ ?”

“ಕೆಲವರು ಅದನು ಆ ಹೆಸರಿನಿಂದ ಕರಿಯುತ್ತಾರೆ. ಅದು ಮೆದುಳಿನ ಮೇಲೆ ಕೆಲಸಮಾಡುತ್ತದೆ. ಯಾರಿಗಾದರೂ ಏನಾದರೂ ಮನಸ್ಸಿಗೆ ಬರುತ್ತದೆ – ಎಂದುಕೊಳ್ಳಿ. ಆ ನರು ಅದರಲ್ಲಿ ಯಾವ ವಿಷಯವನ್ನು ಹೇಳಿತ್ತಾಣ ಯಾವುದು ಬೇಡ ಎಂದು ಆಲೋಚನೆ ಮಾಡಿ ಅನಂತರ ಮಾತನಾಡುತ್ತಾರೆ. ಸ್ನೇಹಿತ್ಯಾಲಾಮೈ ಇಂಜೆಕ್ಕು ಕೊಟ್ಟಿರೆ ಮನಸ್ಸಿಗೆ ಬಂದ ವಿಷಯ ಬಂದ ಹಾಗೆ ಹೇಳುತ್ತಾರೆ. ಅಂದರೆ ನಾವು ಕೇಳಿದ ಪ್ರಶ್ನೆಗೆ ನಿಜವಾಗಿ ಉತ್ತರ ಹೇಳುತ್ತಾರೆ. ಅತನಿಂದ ಎಷ್ಟೋ ವಿಷಯಗಳನ್ನು ತಿಳಿದುಕೊಂಡೆ,”

“ಎನು ವಿಷಯ ತಿಳಿದುಕೊಂಡಿರೋ ?”

“ಅವನ ಹೆಸರು ಗುಲಾಂ ಅಹ್ಮದ್. ಸ ರಾಘವ ವಿನುಲೆಯನು ಒಕ್ಕೊಂದು ಹಾಕು ಎಂದು ಅವನನ್ನು ಕಳುಹಿಸಿದನಂತೆ.”

“ಅವನಿಗೇನೋ ಓಷಧಿ ಕೊಟ್ಟು ಅವನ ಬಾಯಲ್ಲಿ ಮಾತನಾಡಿಸಿದರೆ ಅದನ್ನು ನಮ್ಮ ದೀರ್ಘದಲ್ಲಿ ಸಾಕ್ಷ್ಯವಾಗಿ ಒಪ್ಪಿಕೊಳ್ಳುವುದಿಲ್ಲ.”

“ಸಾಕ್ಷ್ಯವಾಗುವುದಿಲ್ಲವೆಂಬುದಂತೂ ಸರಿ. ಅದರೆ ನಮಗೆ ವಿಷಯ ತಿಳಿದಂತಾಯಿತಲ್ಲ.”

“ವಿಷಯ – ವಿಷಯ ಹೇಗೆ ತಿಳಿದಂತಾಯಿತು ?”

“ಒಂದು ವಿಷಯವಾಗಿ ಈ ಕೇಸು ಮುಗಿದುಹೊಡಂತೆಯೇ ಆಯಿತು. ಈ ದಿನ ಸಾಯಂಕಾಲ ರೆಕ್ಸ್ ಹೊಟಲಿಗೆ ಗಣೇಶ ಪಿಠೀ ಅಥವಾ ಮತ್ತಾರಾದರೂ ಹಣ ತೆಗೆದುಕೊಂಡು ಬಂದರೆಂದುಕೊಳ್ಳ.. ಅವನನ್ನು ದಕ್ಕಿಗಿರಿ ಮಾಡಿ ಬಿಡಬೇಕು. ಹಣ ಎಲ್ಲಿಯದು. ~ಯಾಕ ತೆಗೆದುಕೊಂಡು ಬಂದಿ, ಯಾರಿಗೆ ಹಣ ಕೊಡುತ್ತಿದ್ದೀರೆ ಎಂದು ಹಿಡಿದುಕೊಳ್ಳಬೇಕು, ಅದೊಂದು. ಆ ಗುಲಾಂ ಅಹಮುದ್ದಾಗಿ ಜ್ಞಾನ ಬರುವ ವೇಳಿಗೆ ಅಲ್ಲಿ ಯಾರಾದರೂ ಪ್ರೋಲೀಸ್ ನವರದ್ದು ಸ್ವೀಕ್ಷಣೆಯೇ ತೆಗೆದುಕೊಳ್ಳಬೇಕು.”

“ಜ್ಞಾನ ಬರುವವರವಿಗೆ—ಆವನಿಗೇನಾಗಿದೆ ?”

“ಆ ಕತ್ತಲು ಕೊಣೆಯಲ್ಲಿ ಇಂಜೆಕ್ಕು ಕೊಟ್ಟು ಆತನಿಂದ ಮಾತನಾಡಿ ಸಿದೆವಷ್ಟೆ.. ಅದೆಲ್ಲ ಆದ ಸಂತರ ಅವನಿಗೆ ಹೆದರಿ ಪ್ರಾಣ ಹೋಗುವಂತೆ ಗಿತ್ತು. ಆದೇ ಹೊಟ್ಟಲ್ಲ ಬಳಿ ಇರುವ ಟೋ ಸಹಿಂಗ್ ಹೋಂನಲ್ಲಿಟ್ಟು ನೋಡಿಕೊಳ್ಳುವಂತೆ ಹೇಳಿದ್ದೇನೆ. ನಡುಸದುವೆ ಪ್ರಜ್ಞ ಬಂದಾಗ ಭೂತಗಳ ಹೆದರಿಕೆಯಿಂದ ತಿರುಟಿಕೊಳ್ಳುತ್ತಾನಂತೆ.”

“ಕತ್ತಲು ಸಮಯ, ಭೂತಾಕಾರದ ವ್ಯಕ್ತಿಗಳು, ಬುದ್ಧಿ ಕೆಡಿಸಲು ಇಂಜೆಕ್ಕುಗಳು ಇವುಗಳ ಪ್ರಭಾವದಿಂದ ಗುಲಾಂ ಅಹ್ಮದ್ ಸಿಜವನ್ನೇ ಮಾತನಾಡಿ ರಬಹುದು. ಆದರೆ ಬೀಳಕಿಸಲ್ಲಿ, ಜ್ಞಾನವಿರುವಾಗ ಸೋಲೀಸಿನವರ ಎದುರಿಗೆ ಮಾತನಾಡುತ್ತಾನೆಂದು ಏನು ನಂಬಿಕೆ? ಸಿನ್ನೆ ರಾತ್ರಿ ಹೋಟಲಿನಲ್ಲಿ ಸಿಕ್ಕು ಚಿವ್ವಾಗಲೇ ನನಗೆ ಹೇಳಿ ಕಳುಹಿಸಲಿಲ್ಲವೇಕೆ ?”

“ಎಷ್ಟೋ ಕಾರಣಗಳಿದ್ದವು. ನಾನು ಹಾ ಗೆ ಹೇಳಿ ಕಳುಹಿಸಿದ್ದರೆ ಹತ್ತು ನಿಮಿಷಗಳೊಳಗಾಗೆ ನಿಮಯ ಸದಾರ್ಥಗೆ ಗೊತ್ತಾಗುತ್ತಿತ್ತು. ಅವನ ಮನೆ ಅಥವಾ ಅಂಗಡಿಗಳನ್ನು ಜಪ್ತಿ ಮಾಡುವವರವಿಗೆ ಗುಲಾಂ ಪಿಕ್ಕುಬಿದ್ದ ನಿಷಯ ಅವನಿಗೆ ತೀರ್ಳುತ್ತು ಯಾವುದು ನನಗೆ ಇಷ್ಟಪಡಲಿಲ್ಲ.”

“ನೀವಂತೂ ಕಾನೂನು ಕಟ್ಟಳೆಗಳನ್ನು ನೋಡಿದೇ ಕೆಲಸ ಮಾಡುತ್ತಿರಿ. ನಾವೂ ಹಾಗೆಂತ ಮಾಡುವುದಕ್ಕೆ ಆಗುತ್ತದೆಯೇ ಸಂಪತ್ತ ಸಾಮಿ”

“ನೀವು ಅಸಾಧ್ಯರು, ಕಣ್ಣೀ. ಹಳೇ ಕಬ್ಬಿಣದ ಅಂಗಡಿಯವನ ಅಂಗಡಿಯನ್ನು ಜಪ್ತೇಮಾಡಿ ನೋಡಲು ಅಡ್ಡಿಯೇನು. ಅವನೇನು ದೊಡ್ಡ ಮನುಷ್ಯನೇನು ?”

“ದೊಡ್ಡ ಮನುಷ್ಯನೋ ಸಣ್ಣ ಮನುಷ್ಯನೋ. ನಾವು ಎಲ್ಲಂಗೂ ಒಂದೇ ಸಮನಾಗಿರಬೇಕೋ ಬೇಡವೋ? ಹೋಗಲಿ, ಅಷ್ಟಕ್ಕೂ ಅಲ್ಲಿ ಏನು ಸಿಕ್ಕುತ್ತದೆಯೆಂದುಕೊಂಡಿದ್ದಿರಿ”

“ಗುಲಾಂಅಹ್ಮದ್ ಹೆಚ್ಚು ಹೇಣದಲಿ ಹೋಟಲಿಗೆ ಬಂದಿದ್ದ ಟ್ರಂಕು ಬೆಡ್ಡಿಂಗಳನ್ನು ತೆಗೆದುಕೊಂಡು ಪ್ರಯಾಣಕಂತೆ ರಾತ್ರಿ ಹತ್ತು ಗಂಟೆಯ ಸಮಯದಲ್ಲಿ ಹೋಟಲಿಗೆ ಬಂದು ಸೇರಿದ. ಹಾಗಾದರೆ ಅವನ ವಾಸ್ತವವಾದ ಬಟ್ಟೆ ಬರಿಗಳಿಲ್ಲಿರಬೇಕು. ಗುಲಾಂ ಅವು ಸದಾರನ ಅಂಗಡಿ

యల్లిరువుదాగి హేళుత్తానే. ఆంతో అవు తింగడియల్లయోఁ మనీ యల్లియోఁ ఇరబేసు ”

శబ్దాహింసాకేబరు ఏను కేళువుదక్కు తోరదేఁ సుమ్మనే కుళితఁకోండరు.

“ ఈష్టే జల్ల సాహేబరే నోఇడి. ఆముఁగం ఆస్ట్రోత్తయ ల్లిరువాగలేఁ అవన వ.నేయస్సు దుడుచి నోఇడబేసు.”

“ అవను తశ్చ మాడిదనేందు నానిస్సు ఖచితవాగి హేళువు దిల్ల ఆదరి నోఇడి సాకేబరే. ఈ ప్రసంగదల్ల స్త్రీ వేషధారి గళ క్షేవాడవు ఒకశవాగిరఁవంతే ననగి తోరుత్తదే. ఈగ గ.లాం స్త్రీ వేషధరిసి బుద. బాబూరాయరు కోలియాద రాత్రి అవర మనేయింద హెంగసోబ్బులు హొరచిద్దుదన్ను బిట్టా ప్రోలీసినవరు నోఇడిదుదాగి హేళుద్ది १०. అదు నిమగే జ్ఞా పకనిదేయే ? ”

సాహేబరు నిష్టితరాగి, గడ్డ నీవికేండు, తలోయాడిచుత్తా అందరు.

“ నీవు హిందూలోగాగే ఒకశ బుద్ది సాధి. ఆశాశదల్లిరువ సక్కత్తగళిగూ భలమియల్లిరువ మనువ్యరిగూ గంటుకూకి జెయ్యేతివ్యే హేళద కూగే హేళుత్తిద్ది १०. అల్లూ హెంగసు కండు బండళు. ఇల్లూ హెంగసే మిసి మాటలు బందిద్ద లు. విషయ సరి. ఆదరి ఆముఁగం నన్ను ఇదరల్లి హేగె తరుత్తి १० ? ”

“ ఆచోందు ఉండే తప్పే. ఈగలేఁ ఖచితవాగి ఏనన్ను హేళలాగువుదిల్ల. పాపులర్చనల్లి నడిద జగళ ఆముఁగంగూ ఆను దాగూ. ఆముఁగంనన్ను సాయువంతే హోడెవను బాణానే ఎందినన్ను భావనే అవసిగూ ఆదు గొత్తిరబేసు. ఆదరి ఆముఁగు యాకి బాణా హేసరు హేళువుదిల్ల? హేళబారనుమావుదోఁ గుట్టర బేసు, ఆముఁగంన జీవనదల్లి ”

“ನೀವು ಹಾಗೆ ಲೆಕ್ಕಾರೂಕುವುದಾದರೀಂದು ತೊಂದರೆ ಬರುತ್ತದೆ. ನಮಗೆ ತಿಳಿದಿರುವಂತೆ ಬಾಷಾ, ಗುಲಾಂಪುರುಮಂದಾಗಳು ಸದಾರ್ಥನ ಜೊತೆಯಲ್ಲಿ ಒಡಿಯಾಡುವ ರೋಡಿಗಳು ಅಮುರಗಂನನ್ನು ಬಾಷಾ ಹೊಡಿ ದಿದ್ದರೆ ಅವನು ಈ ಗುಂಪಿನ ಪಿರೋಧಿ ಅಮುರಗಂ ಮನೆಯಲ್ಲಿ ಯಾರೂ ಹೆಂಗಸರಿಲ್ಲದಿದ್ದು ಅವನ ಮನೆಯಲ್ಲಿ ಶೀರೇ ಕುಪ್ಪಸ ಹೊದಲಾದ ಬಟ್ಟೆಗಳು ಸಿಕ್ಕಿದರೆ ಅವನೇ ಆ ರಾತ್ರಿ ಬಾಬೂರಾಯ ರ ಮನೆಯಂದ ಹೊರಬಿದ ಸ್ತೀ ವೃಕ್ಷ ಎಂದಾಗುತ್ತದೆ. ಸದಾರ್ಥ ಕಡೆಯವರಿಗೆ ಅಮುರಗಂನೊಡನ್ನೆ ವರೀಧವಾಗಲು ಕಾರಣವೇನು ? ”

“ಸರಹೊಗುವೆಡಿಲ್ಲವೆಂದು ನೀವು ಯಾವುದನ್ನು ಹೇಳುತ್ತಿರೋ ಅವರಿಂದಲೇ ಸರಹೊಗಿದೆ ಎಂದು ನಾನು ಹೇಳುತ್ತಿರುವುದು. ಗುಲಾಂ ಮಹಮದ್ ನೊಡನೆ ವಾತನಾಡಿದ್ದರಲ್ಲಿ ಅವನು ಹೇಳಿದ ಸದಾರ್ಥ ನಿಮಲೆಯನ್ನು ಕೊಲೆಹಾಡಲು ಕಳುಹಿಸಿದನೆಂದು. ನಿಮಲೆಯನ್ನು ಕೊಲೆ ಮಾಡುವುದರಲ್ಲಿ ಸದಾರ್ಥಿಗೇನು ಉದ್ದೇಶ ? ಹೀಗೆ ಲೆಕ್ಕಾರೂಕೊಣ. ನಿಮಲೆಗೂ ಸದಾರ್ಥಗೂ ನಿರೀಧಿಸಿರಲು ಕಾರಣವಿಲ್ಲ. ನಿನುಲೆ ತನಗೆ ಗಣೇಶ ಪಿಠೀಯಂದ ಭಯವಿದೆ ಎಂದು ಸ್ವಷ್ಟವಾಗಿ ಬರೆವಿದ್ದಾಳೆ. ಅಂದರೆ ಗಣೇಶ ಪಿಠೀಗಾಗಿ ಸದಾರ್ಥ ಅವಳನ್ನು ಕೊಲೆ ಮಾಡಿಸಲು ಪ್ರಯತ್ನ ಮಾಡಿರ ಬಹುದು. ನಿಮಲೆಯ ಮೇಲೆ ನಡೆದಂತೆಯೇ ಅಮುರಗಂ ಮೇಲೆಯೂ ಒಂದು ಪ್ರಯತ್ನ ನಡೆದಿರಬಾರದೇಕೇ ? ”

“ಅಂತೂ ನೀವು ಹೇಳುವುದೆಲ್ಲನ್ನೂ ವಿಚಿತ್ರವಾಗಿದೆ. ಹನೇಸು ಮಾಡಬೇಕೆನ್ನುತ್ತಿರಿ, ಹೇಳಿ ಸ್ವಾಮಿ ! ”

“ಹೊದಲು ಸದಾರ್ಥನ ಅಂಗಡಿಯನ್ನು ಜಣ್ಣು ಮಾಡಿಸಿ. ನನಗೆ ತೊರುವಂತೆ ಅಲ್ಲಿ ಗುಲಾಮಿನ ಬಟ್ಟೆ ಬರಿಗಳಿರುತ್ತವೆ. ಗುಲಾಂಗೆ ಸಾಮಿಂ ತೆಂದು ಸವಾರನನ್ನು ದಕ್ಕಿಗಾಗಿ ವಾಡಿ. ಸಾಧ್ಯವಾದರೆ ಬಾಷಾನನ್ನೂ ಹಿಡಿದುಕಾಕಿ. ಅಮುರಗಂ ಮನೆಯಲ್ಲಿ ಹೆಣ್ಣು ವೇವಕ್ಕೆ ಬೇಕಾದ ಸಾಧನ ಗಳವೆಯೇ ಸ್ವಾರ್ಥಿ. ಈವನ ಮನೆಯಲ್ಲಿ ಹೆಂಗಸರಿದ್ದರೂ ಜಣ್ಣು ಮಾಡಲೇ ಬೇಕು-ಟೊರ್ಫ್ ಸಿಕ್ಕಿದರೂ ಸಿಕ್ಕುಬಹುದು”

“ಇದರಿಂದ ಬಾಬೂರಾಯರ ಕೊಲೆ ಪತ್ತೀಯಾದಂತೆ ಆಗುವುದೇ ? ”

“ಒಮುವುಟ್ಟಿಗೆ ತಾನುತ್ತದೆ. ನೀವು ಒಂಬತ್ತು ಗಂಟೆಯಾಳಗೆ ಇವರು ಗಳನ್ನೆಲ್ಲ ದಸ್ತಗಿರಿ ಮಾಡಿ ಪತ್ರಕೆಗಳನ್ನೆ ದಸ್ತಗಿರಿಯಾಯಿತೆಂದು ವರ್ತ ಮಾನ ಪ್ರಕಟವಾದರೆ ಗಣೇಶ ಸಿಳ್ಳಿಂಪೋರ್ ಅಥವಾ ಮತ್ತಾರಾದರೂನೋ ಹಣ ತಿಗೆದುಕೊಂಡು ಸಾಯಂಕಾಲ ರೆಕ್ಷ್ಯೂ ಹೊಟೆಲಿಗೆ ಬಂಚೇ ಬರುತ್ತಾರೆ. ಇವ್ಯಾಂದು ಗಳಾಟೆಗಳಾಗಿರುವಾಗ ದಾಸಪ್ಪ ಸಾಯಂಡು ಮತ್ತು ವಿನುಲೆಯ ರೊಂದಿಗೆ ಜಗಳ ಮಾಡಿಕೊಳ್ಳುವುದು ತವರಿಗಷ್ಟು ಬಿರುವುದಿಲ್ಲ.

“ಇದೆಲ್ಲಾ ಸರಿ. ನೀವು ಹೇನೇ ಸಿಕ್ಕುಪ್ಪದು?”

“ನಾನು ಎಂಟು ಗಂಟೆಯಾಗಾಗಿ ಸಿನುಲೆಯನ್ನು ಕರೆದುಕೊಂಡು ಮೈಸೂರಿಗೆ ಹೋಗುತ್ತೇನೆ. ಅಳ್ಳಂದರ ಪನ್ನೆರಡು ಒಂದು ಗಂಟೆಯ ವೇళಿಗೆ ಸಂಭೂಲಾ ಪ್ರೇಲೇಸ್ ಸ್ಟ್ರೇಚೆಟ್‌ಗೆ ಹೇರ್ಡ ಮಾಡುತ್ತೇನೆ. ಸಾಯಂಕಾಲ ರೆಕ್ಷ್ಯೂ ಹೊಟೆಲಿಗೆ ಬರುತ್ತೇನೆ. ಅಲ್ಲಿಯವರೆವಿಗೆ ನಾನು ದಾಸಪ್ಪನಾಯಿಡು ವಾಗಿಯೇ ಇರಬೇಕು”

ಇಬ್ಬಾರ್ಮಿಂ ಸಾಹೇಬರು ಹೊರಡಲುಚ್ಯಕ್ತರಾಗಿ ಎದ್ದು ನಿಂತು ಕೇಳಿ ದರು.

“ನೀವು ನಿನ್ನೆಯಿಂದ ದಾಸಪ್ಪ ನಾಯಂಡು ಎಂದು ಹೇಳಿಕೊಂಡು ರೆಕ್ಷ್ಯೂ ಹೊಟೆಲಿನಲ್ಲಿದ್ದೀರಲ್ಲಾ. ಅಲ್ಲಿನ ಮಾರ್ಪಾನೇಜರಿಗೆ ನೀವಾರೆಂಬುದು ತಿಳಿಯ ದೇನು?”

“ತಿಳಿಯದೇ ಏನು? ಹೊಟೆಲಿನ ಮಾರ್ಪಾನೇಜರು ಮಾರ್ಪಾನ್‌ಸಾಗಿ ಮೊದಲೇ ಸೂಕ್ತವಾಗಿ ನಾನು ವೇಷ ಬದಲಾಯಿಸಿಕೊಂಡಿರಬೇಕಾಗುತ್ತದೆಂದು ಹೇಳಿದ್ದೆ. ಇಲ್ಲದಿದ್ದರೆ ಬಹಳ ತೊಂದರೆಯಾಗುತ್ತಿತ್ತು. ಮತ್ತೊಂದು ಪುಣ್ಯ, ನೋಡಿ. ವಿನುಲೆಯಾಗಲೇ ಅಥವಾ ವೈಯಾಳೀ ಕಾನಲ್ ಕಂಪ ನಿಯವರಾಗಲೇ ನನ್ನನ್ನು ಎಂದೂ ನೋಡಿಯೇ ಇರಲಿಲ್ಲ”

೧೬

ಘರ್ತೆಕೊಲ ವಿಮಲೆ ಕಾಣೀ ಕುಡಿ ಯೂ ತ್ವಿ ದ್ವಾಗ ಲೇ ದಾಸಪ್ಪ
ನಾಯಿದು ಹೇಳು ಹೋಟೆಲನಲ್ಲಿ ಅವಳನ್ನು ಭೇಟೆ ಮಾಡಿದ.

ವಿವರಿ ಇತ್ತೀರಿ ಮಾನ್ಯವಾಗಿದ್ದಿಂಥು. ಅವಳಿಗೆ ಗೊತ್ತಿದ್ದ ಹಾಗೆ ರಾತ್ರಿ
ಯಾವ ಅಷಟ್ಟನಾವಳಗಳೂ ಸಡೆದಿರಲಿಲ್ಲ. ಪಿಳ್ಳಿ ಹೆದರಿರಬೇಕು.
ಅದರಿಂದಲೇ ಏನೂ ಮಾಡಲಿಲ್ಲ. ರಾತ್ರಿಯೇ ಏನೂ ಆಗದಿರುವಾಗ ಇನ್ನು
ಹಗಲು ಹೊತ್ತು ಏನು ಇಂತೆ ಎಗು ತ್ವಿ ದೆ ! ಅದೂ ಅಲ್ಲದೇ ದಾಸಪ್ಪ
ನಾಯಿದು ಅವಳನ್ನು ಮೈಸೂರಿಗೆ ಕರೆದುಕೊಂಡು ಹೋಗಿ ಸಾಯಂಕಾಲದ
ಹೊತ್ತಿಗೆ ವಾಪ್ಪು ತಂತು ಬಿಡುವುವಾಗಿ ಹೇಳಿದ್ದಾನೆ.

ಉವತ್ತು ಸಾವಿರ ರೂಪಾಯ ಕೈಗೆ ಸಿಕ್ಕಿದಂತೆಯೇ ಅಗಿದ್ದಿತವಳಿಗೆ.

ದಾಸಪ್ಪ ನಾಯಿದು ಕೋಟುಕೊಳಗೆ ಶ್ರವೇತ ಮಾಡುತ್ತಿದ್ದ ಹಾಗೆಯೇ
ಅವಳ ಯೋಗಕ್ಕೆಮು ಮಾಡಿದ.

“ಏನು, ವಿಮಲಾ. ರಾತ್ರಿ ಚೆನ್ನಾಗಿ ಸಿದ್ದೆ ಬಂದಿತೋ ?”

“ತಮ್ಮ ದಯ. ಸ್ವಾಚ್ಯಯೂ ಬಂಧಿತು. ಸುರಕ್ಷಿತವಾಗಿಯೂ ಇದ್ದೇನೇ.
ಹೇಗೋ ಈ ಸಾಯಂಕಾಲದವರೆಪಗೂ ದಡ ಹಾಯಿಸಿದರ.....?”

ವಿಮಲಾ ಬೇಲ್ಲಿ ಮಾಡಿ, ಬಂದ ಹುಡುಗಳನ್ನು ಕುರಿತು ಮತ್ತೊಂದು
ಕಷ್ಟ ಕಾಣೀ ತರುವಂತೆ ಹೇಳಿದೆಂತು. ಅವನು ಕಾಣೀ ತಂದಿಟ್ಟು ಹೋದ
ನಂತರ ಅಂದೆಂತು.

“ನಿನ್ನೇ ರಾತ್ರಿ ಏನೂ ಹೇಳಬೇಕೆಂದುಕೊಂಡಿರುವವ್ಯವರಿಗೆ ಹೋರಬೇ
ಹೋದಿರಿ. ಶುನ್ನ ಬರುತ್ತಿರೇನೋ ಎಂದುಕೊಂಡಿದ್ದೆ. ಪತ್ತಿಯೇ ಇಲ್ಲ.
ಎಂದು ಹೋರಬೇ ಮೋಡಿರಿ.....”

“ಏನು ಹೇಳಬೇಕೆಂದೆಂದು ?”

ನೀರಿಗಣಕ್ಕಿರುವ ಸ್ವರ್ವ, ಸಕ್ಕಿ, ಕಾಂತ ಮೇಳದ್ದು.

“ನೀ ಕರ್ಕಿಂತೆ ಸ್ವರ್ವ, ಕಾಂತ ತರಕ್ಕಣಾ ?”

“ಇನ್ನಾರ್ಪಾಯ, ಇನ್ನು ಅವೆಂದುವಾಗಿ ಇನ್ನು ಮೂರಿಗೆ ಮೂರಿಗೆ, ತಿಂದು

ನಾನು ಹೇಳಿರಲಿಲ್ಲವೇ ?”

“ನಡೆಯಿರಿ. ಹೋಗೋಣ. ದಾರಿಯಲ್ಲಿಯೇ ಮಾತನಾಡೋಣವಂತೆ”

ಸ್ವಾನ ಮಾಡಿ, ಶ್ವಂಗರಿಸಿಕೊಂಡು ನಿಮಲೆ ಹೊರಡಲನುವಾಗಲು ಅಥ ಗಂಟೆಯಾಯಿತು. ದಾಸಪ್ಪ ನಾಯಿಡು ಅವಸರ ಪಡುತ್ತಿದ್ದುದರಿಂದ ನಿದಾನವಾಗಿ ಮಾತನಾಡಲು ಸಾಧ್ಯವಾಗಲಿಲ್ಲ.

ಇಬ್ಬರೂ ಕಾರಿನಲ್ಲಿ ಕುಳಿತು ಹೊರಟಿರು.

ದಾಸಪ್ಪ ನಾಯಿಡು ಸಹ ಖಿಂಜಿಯಾಗಿಯೇ ಇದ್ದು. ಹೋಗೋ ಸಾಯಂ ಕಾಲದ ಹೊತ್ತಿಗೆ ಈ ವ್ಯವಹಾರವೆಲ್ಲವೂ ಮುಕ್ತಾಯವಾಗಿ ಹೋಗುತ್ತ ದೆಂದು ಸಂಬಿಕೆ ಇತ್ತು. ಉಪ್ಪು ಹೊತ್ತಿಗೆ ಇಬ್ಬಹಿಂ ಸಾಹೇಬರು ಪನೇನು ಮಾಡುತ್ತಿರಬಹುದೆಂದು ಲೆಕ್ಕು ರಾಕಿಕೊಳ್ಳುತ್ತಿದ್ದು. ಅದರಿಂದ ಅವನು ಮಾತನಾಡುತ್ತಿರಲಿಲ್ಲ.

ಎಲೆಕ್ಟ್ರಿಕ್ ಫ್ಲೌಕ್ಯೆರಿಯಿಂದ ಎರಡು ಮೈಲ್ಗಳ ಆಚೆ ಜನ ಸಂದರ್ಭಿಯು ಕಳೆದನುತರ ನಿಮಲೆ ಮಾತನಾಡತೋಡಿದಳು. ನಾಯಿಡುವಿನ ಮೇಲೆ ಪುಭಾವವಾಗುವಂತೆ ತನ್ನ ವಿಷಯವೆಲ್ಲವನ್ನೂ ಹೇಳುತ್ತಿದ್ದಳು. ಅವಳ ತಂಡೆ ದೊಡ್ಡ ಡಾಕ್ಟರು. ವಿಪರೀತ ಶ್ರೀಮಂತರು. ಶ್ರೀಮಂತರ ಹುಡುಗನೊಡನೆ ಅವಳ ಮದುವೆಗೆ ಗೂತ್ತಾಗಿತ್ತು. ಯಾರೋ ಬಡವನನ್ನು ಪ್ರೀತಿಸಿ ಮನೆ ಯಿಂದ ಹೊರಗೆ ಬಂದಳು. ಆ ಬಡವನೂ ಕೈಬಿಟ್ಟು ಹೊರಟು ಹೋದ. ಭಗ್ನಿ ಪ್ರಣಾಯಿಯಾದ ಅವಳು ಹೋಗೋ ಸಿರಥ್ರಕವಾದ ಜೀವನವನ್ನು ಕಳಿಯುತ್ತಿದ್ದಾಗೆ.

ದಾಸಪ್ಪ ನಾಯಿಡುವು ಸಹ ಅವಳು ಹೇಳುವುದೆಲ್ಲವನ್ನೂ ಕೇಳುತ್ತಿದ್ದು. ಇವಳು ಹೇಳುವುದರಲ್ಲಿ ಯಾವುದಾದೂ ಒಂದಾದರೂ ನಿಜವೇ-ಎಂದು ಅವನ ಮನಸ್ಸು ಅಲೋಚನೆ ಮಾಡುತ್ತಿತ್ತು.

ಬರುತ್ತಿದ್ದುದು ಸಣ್ಣ ಗಾಡಿಯಲ್ಲಾದುದರಿಂದ ಇಬ್ಬರಿಗೂ ಆಯಾಸ ವಾಗಿತ್ತು. ಮೈಸೂರನ್ನು ಪ್ರವೇಶಿಸುತ್ತಿದ್ದ ಹಾಗೆಯೇ ಟಾಜ್ ಹೋಟಲು. ಅದರ ಬಳಿ ಕಾರು ನಿಲ್ಲಿಸಿ ನಾಯಿಡು ಹೇಳಿದ.

“ಬಾಯಾರಿಕೆಯಾಗತ್ತದೆ, ನಿನುಲ್ಲಾ. ಸ್ವಲ್ಪ ಕೋಲ್ಡ್ ಬಿಯರ್ ತೆಗೆದುಕೊಂಡು ಹೋಗೋಣ”

ಇಬ್ಬರೂ ಒಳಗೆ ಹೋದರು. ನಾಯಿಡು ಒಂದು ಗಳ್ಳಿನಷ್ಟು ಬಿಯರ್ ಕುಡಿದು ಸಿಗರೇಟ್‌ ಹಚ್ಚಿಕೊಂಡು ನೋಡಿದ. ವಿನುಲೆ ಮಾತ್ರ ನಾಲ್ಕು ಗುಟುಕುಗಳಷ್ಟುನ್ನು ಮಾತ್ರ ಕುಡಿದ್ದಳು.

“ಒಂದು ನಿಮಿಷ. ಸ್ವಲ್ಪ ಪ್ರೋ ಮಾಡಿಬಿಟ್ಟು ಬರುತ್ತೇನೆ, ಕುಳಿ ತುಕೋಽ”

ಆವಳ ಉತ್ತರವನ್ನು ಸಿರಿಕ್ಕಿಸದೇನೇ ನಾಯಿಡು ನೇರವಾಗಿ ಟೆಲಿಪ್ರೇಸಿನ ಬಳಿ ಹೋದ. ಎಕ್ಸ್‌ಫೇಂಜ್‌ನವರ ಪರಿಚಯವಿದ್ದುದರಿಂದ ಕೂಡಲೇ ಅವನಿಗೆ ಕನೆಕ್ಟ್ ಸಿಕ್ಕಿತು. ಇಬ್ಬಾಹಿಂ ಸಾಹೇಬರೂ ಅವನ ಕಾಳಾಗಾಗಿ ಸಿರಿಕ್ಕಿಸುತ್ತಿದ್ದರೆಂದು ಕಂಡುಬರುತ್ತೇದೆ.

“ಏನು ಸಮಾಜಾರ ಸಾಹೇಬರೇ !”

“ಸಮಾಜಾರ. ಸಮಾಜಾರ ಸರಿಯಾಗಿಯೇ ಇದೆ. ನೀವು ಹೇಳಿದಂತೆ ಆಮುಖಗಂ ಮನೆಯಲ್ಲ ಯಾರೂ ಇರಲಿಲ್ಲ. ಮನೇ ಬೀಗ ಹಾಕಿತು. ನಮ್ಮವರೇ ಬೀಗ ತೆಗೆದು ನೋಡಿದರು. ಹಚ್ಚಿಗೆಯೊಂದರಲ್ಲಿ ಟೊಫನ್‌ನ್ನು, ಎದೆಗೆ ಕಟ್ಟಿಕೊಳ್ಳುವ ಬಟ್ಟೆ ಚೆಂಡುಗಳು, ಕ್ರಿಬಳಿಗಳು, ಲಿಪ್‌ಸ್ಟಿಕ್, ಸೀರೇ, ರವಿಕೆ ಇತ್ಯಾದಿಗಳು ಸಿಕ್ಕಿದವು. ಸದಾರನ ಅಂಗಡಿಯಲ್ಲಿ ಸಿಕ್ಕಿದ ಬಟ್ಟೆಗಳು ತನ್ನವೆಂದು ಗುಲಾಂ ಮಹಮದ್ ಬಿಷಿಕೊಂಡಿದ್ದಾನೆ. ಬಾಣಾ ಮತ್ತು ಸದಾರನನ್ನು ದಸ್ತಗಿರಿ ಮಾಡಲಾಗಿದೆ. ಆದರೆ.....”

“ಏನು ಆದರೆ.....”

“ನಮ್ಮ ಪಾರಿಕ್ಕಾರಿಟಿಂಗ್ ಇಂಪ್ರೆಕ್ಸ್‌ರು ಎಲ್ಲವನ್ನೂ ನೋಡಿ ಹೇಳುತ್ತಾರೆ. ಇವರಾರನ್ನೂ ಏನೂ ವಾಡುವುದಕ್ಕೆ ಆಗುವುದಿಲ್ಲವಂತೆ. ಆಮುಖಗಂ ಸಾಕ್ಷೀ ಕೊಡುವವರೆವಿಗೆ ಬಾಣಾ ಹೊಡಿದನೆಂದು ಕೇಷು ಮಾಡಲಾಗುವುದಿಲ್ಲ. ಆಮುಖಗಂ ತನ್ನನ್ನು ಹೊಡಿದು ಬಾಣಾ ಅಲ್ಲವೆಂದು ಹೇಳುತ್ತಾನೆ. ಸದಾರನ ಅಂಗಡಿಯಲ್ಲಿ ಗುಲಾಂನ ಬಟ್ಟೆಗಳಿರುವುದರಿಂದಲೂ, ಈಗ ಸದ್ಯದಲ್ಲಿ ಗುಲಾಂ ಹೆಣ್ಣುಡುಪು ಹಾಕಿಕೊಂಡಿರುವುದರಿಂದಲೂ ಏನು ಅಪರಾಧವೂ ಸಾಬಿತಾಗುವುದಿಲ್ಲ. ಸಿನ್ನೆ ಗುಲಾಂ ಹೋಟಿಲಿಗೆ ಬಂದಿದ್ದಾಗ ಹಿಡಿದಿದ್ದರೆ ಏನಾದರೂ ಮಾಡಬಹುದಾಗಿತ್ತು-ಎನ್ನುತ್ತಾರೆ”

“ఇల్లియవరెనిగె ఎల్లూ నాను అంచుకొండ కాగెంటే ఆగు త్తుదే-ఎన్ని”

“ఆగుత్తుదేయస్తు, మహరాయ. ఆకారణవాగి ఇష్ట్వంచు దస్తుగిరిగచన్న యాకి నాడిదే ఎన్న ఆరసమా సిదుగుట్టుత్తుద్దారే”

“ఈ ఐ. జి. గళు బిడిష్టు. ఎల్లిచక్కు సిదుగుట్టుత్తులే ఇరుత్తారే”

“నీవు కేగే బేకాదరూ మాతనాడబము. నావు కాగె మాతనాడువుదక్కే ఆగుత్తుదేయే? ఈగ నన్నున్న సించిసి బిష్టుద్దిరి కేగాదరూ నాడి లూరిగే ఒంచు ఒంచు ఇత్యాధ్య మాదిబిడిష్టు”

“మాదుత్తేనే. స్తుల్ప గణేర సిళ్ళయు మేలే నిగా ఇష్ట్టురి. అవను ఎల్లియూ తప్పిసికొండు కోగవ కాగె నొఱికొళ్ళుత్తీరి. సాయంకాల రీక్కు హోటలిన బళి భేషియాగేణా”

మాతు ముగిసికొండు టీచల్లా బళిగే బరువ వేళిగే మేజద మేలే మత్తొందు బియర్ బాటల్లా ఇత్తు. విమలే నగుత్తా కేళి దళు.

“నిమ్మన్న కేళదేనే ఇన్నొందు బియర్ తరిసికొండే”

“ఇన్నూ ఎరడు బేకాదరూ తరిసికోఏ. స్తుల్ప తిందియన్నూ తరిసికొండు తిందుబితు. నావు ఆజ్ఞంభాగి బెంగళారిగె వాప్పు హోగబేకు”

“అదేను, బందు హోగువుచు. ఎరడు మారు గంటిగళ కాల యావుదాదరూ హోటలినల్లి విచ్చాంతి తెగెదుకొండు ఆనంతర హోరడువుదు—ఎందిద్దే”

“ఇల్ల. బేగ హోగబేకు ?”

“అదేనః అష్టు అవసర ?”

“నాను స్తుల్ప సెంట్టల్లా పూర్తిసా స్టేషన్సిగె హోగబేకు”

“ఏను, నీవు హేళువుదొండలూ ననగి అథవాగుత్తీల్లవల్ల”

“ಆರ್ಥಿಕವಾಗುವಂತಹದೇನೂ ಇಲ್ಲ, ವಿನುಲ. ನೀನು ಗಂಭೀರವಾಗಿ ಬೆಂಗಳೂರಿಗೆ ನಡೆ. ನೇರವಾಗಿ ನಿಮ್ಮ ಮನೆ ಎಲ್ಲಿದೆಯೋ ಅಲ್ಲಿಗೆ ಹೋಗು. ಗಣೇಶ ಪಿಠೀಯ ಬಳ ಇರುವ ಹಣ ಅವರಕ್ಕನ್ನ ಮನೆಯದಲ್ಲ. ಅದು ಕದ್ದಿ ಹಣ. ಆ ಹಣ ನಿನಗೆ ಸಿಕ್ಕುವುದೂ ಇಲ್ಲ. ನಿನಗೆ ಸಿಕ್ಕಿದರೆ ನಾನು ನೋಡಿ ಕೊಂಡಿರುವುದಕ್ಕೂ ಆಗುವುದಿಲ್ಲ. ನೀನು ಇದುವರವಿಗೆ ಅವರೊಡನೆ ಓಡಿ ಯಾಡಿದ್ದೀ ಹೆಚ್ಚು. ಇನ್ನು ಮುಂದೆ ಈ ತಂಬಿ ತಕರಾರುಗಳಿಗೆ ಹೋಗ ಬೇಡ”

ವಿನುಲೆ ವಿಸ್ತೃತಳಾಗಿ ನೋಡಿದಳು.

ದಾಸಪ್ಪ ನಾಯಿತು ವಾಸ್ತವವಾಗಿ ತಾನಾರೆಂಬುದನ್ನು ಅವಳಿಗೆ ತಿಳಿಸಿದ.

ಗ್ರಾ ಸುಗಳಲ್ಲಿಯೂ ಸೀಸಾಯಿಯಲ್ಲಿಯೂ ಉಳಿದಿವ್ವ ಬಿಯರ್ ವಿನುಲೆ ಕುಡಿಯಲೂ ಇಲ್ಲ. ಬೆಂಗಳೂರು ತಲಕ್ಕವರೆವಿಗೆ ಮತ್ತು ಅನಂತರ ಅವಳು ಮಾತನಾಡಲೂ ಇಲ್ಲ.

೧೨

ಸಂಪತ್ತನ ಲೇಕ್ಕಾಚಾರಗಳಲ್ಲಿ ಒಂದು ತಪ್ಪಾಯಿತು. ರೀಕ್ಷ ಹೋಟೆಲಿಗೆ ಅದಿನ ಸಾಯಂಕಾಲ ಗಣೇಶ ಪಿಠೀಯಾಗಲಿ ಅಫ್ವಾ ಮತ್ತು ರಾದರೂ ಅಗಲಿ ಬರಲಿಲ್ಲ. ಒಂದು ಗಳಿಗೆಯ ಹೊತ್ತು ಸಂಪತ್ತಾಗೆ ತಜ್ಜಿಬ್ಬಾಯಿತು. ಅನಂತರ ಅವನು ಹೇಳಿದ.

“ಸಾಹೇಬರೇ ! ಹೆಚ್ಚು ಹೊತ್ತು ಅವಕಾಶವಿಲ್ಲ. ಬಸ್ಟಿ, ನಾವು ಹೋಗೋಣ. ನಿಮ್ಮ ಜೊತೆಯಲ್ಲಿರುವ ಶಿವ್ಯರು ಇಲ್ಲಿರಲಿ”

ಜೊತೆಯಲ್ಲಿದ್ದ ಸುಂದರಾನೋಂದಿಗೆ ಪ್ರತ್ಯೇಕವಾಗಿ ಮಾತನಾಡಿಕೊಂಡು ಸಂಪತ್ತ ಇಬ್ಬಾಹಿಂ ಸಾಹೇಬರೊಂದಿಗೆ ಗಾಂಧಿನೆಗರದಲ್ಲಿದ್ದ ವೈಯಾಖಿ ಕಾವಲ್ ಕಂಪಿಗೆ ಹೋದ. ಅದರ ಬಾಗಿಲು ಕಾಕೆತ್ತು. ಸಾಹೇಬರು ಅಂದರು.

“ನೋಡಿದಿರಾ, ಅವರು ಒಡಿಹೊಡರೆಂದು ಕಂಡುಬರುತ್ತಿದೆ”

“ನೋಡೋಣ, ಬಸ್ತಿ: ಒಂದು ವೇಳೆ ಒಡಿಹೊಗಿದ್ದರೆ ನಾವೇನು ಮಾಡಲಾಗುತ್ತಿದೆ. ಅನಂತರ ಹುಡುಕುವುದು ಇದ್ದೀ ಇದೆಯಲ್ಲ”

ಪುನಃ ದುಡುಕಿಕೊಂಡು ಹೋದಾಗ ನಿರೂಪಿತಾಗಲಿಲ್ಲ ಲಾಲ್ ಬಾಗ್ ರಸ್ತೆಯಲ್ಲಿದ್ದ ಗಣೀಶ ಪಿಳ್ಳಿಯ ಮನೆಯ ದೀಪ ಕಚ್ಚಿತ್ತು.

ಹೋಗಿ ಬಾಗಿಲು ತಟ್ಟುತ್ತುಲ್ಲೇ ಗಣೀಶ ಪಿಳ್ಳಿ ಬಂದು ಬಾಗಿಲು ಶಿಗೆದ. ಒಳಗೆ ಕರೆದುಕೊಂಡು ಹೋಗಿ ಕೂರಿಸಿದ.

ಆಮ್ಮ ಹೋತ್ತಿಗಾಗಲೇ ರಜಾರದಲ್ಲಿ ಕುಚಿರ್ಯ ಮೇಲೆ ಮತ್ತೊಂದು ವ್ಯಕ್ತಿಯು ಕುಳಿತುಕೊಂಡಿತ್ತು. ಗಣೀಶ ಪಿಳ್ಳಿ ಕುಳಿತುಕೊಳ್ಳುವಂತೆ ಹೇಳಿದರೂ ಸಹ ಸಂಪತ್ತ ಹೊದಲೇ ಅಲ್ಲಿ ಬಂದು ಕುಳಿತುಕೊಂಡಿದ್ದ ಮತ್ತೊಂದು ವ್ಯಕ್ತಿಯನ್ನೇ ದುರುಗುಷ್ಟಿಕೊಂಡು ನೋಡುತ್ತಿದ್ದ.

ಎಲ್ಲರೂ ಕುಳಿತುಕೊಂಡನಂತರ “ಏನು ಬಂದಿರಿ ?” ಎಂದು ಕೇಳುವಂತೆ ಗಣೀಶ ಪಿಳ್ಳಿ ಇಂಸ್ಟಿಟ್ಯೂಟ್‌ರೂ ಇಬ್ಬಾಗಿಂ ಸಾಹೇಬರ ಕಡೆಗೆ ನೋಡಿದ.

“ಇವರನ್ನು ತಮಗೆ ಪರಿಚಯ ಮಾಡಿಸಿಕೊಡಬೇಕಾಗಿದೆ. ಇವರು ನಿ|| ಸಂಪತ್ತ ಅಂತ. ಈ ಉರಿನಲ್ಲಿ ಸುಪ್ರಸಿದ್ಧ ಖಾಸಗೀ ಪತ್ತೀದಾರರು”

“ಈಹೋ ! ಬಹಳ ಸಂತೋಷ. ನಮ್ಮ ಯಜಮಾನರ ಮರಣ ಸಂಬಂಧವಾದ ಪತ್ತೀ ತರಮಾದಿನಲ್ಲಿ ತಾವು ಸಾಹೇಬರಿಗೆ ಸಹಾಯ ಮಾಡುತ್ತಿದ್ದೀರೆಂದು ಕಂಡುಬರುತ್ತಿದೆ”

ಆ ಮಾತಿಗೆ ಪ್ರತ್ಯುತ್ತರವಾಗಿ ಸಂಪತ್ತ ನಕ್ಕೆ.

“ಇವರು ಆ ಸಂಬಂಧವಾಗಿ ಕೆಲವು ವಿವರಗಳನ್ನು ಕೇಳಿ ತಿಳಿದುಕೊಳ್ಳಬೇಕೆಂದರು. ಅದಕ್ಕಾಗಿ ತಮ್ಮ ಬಳಿಗೆ ಬಂದೆವು. ಕಂಪನಿಯ ಬಾಗಿಲು ಹಾಕಿತ್ತು. ಅದರಿಂದ ಮನೆಯ್ದ್ದಿರುತ್ತಿರೆನ್ನೇ ಎಂದು ಬಂದೆವು. ನೀವು ಮನೆಯಲ್ಲಿಯೇ ಇದ್ದಿರಿ”

“ಅಷ್ಟೇ, ಅಷ್ಟೇ. ಇನ್ನೆಲ್ಲಿ ದಾನೇ ಹೋಗುತ್ತೇನೆ. ಕಂಪನಿ, ಅದು ತಪ್ಪಿದರೆ ಮನೆ. ಅಷ್ಟೇ”

ಆಮ್ಮ ಹೋತ್ತೂ ಕುಳಿತ್ತಿದ್ದ ವ್ಯಕ್ತಿಯು ಎದ್ದು ನಿಂತುಕೊಂಡು ಹೇಳಿತು.
[ಒಟ್ಟು]

“ನೀವೇನೋ ಮಾತನಾಡಲು ಬಂದಿದ್ದೀರಿ. ನಾನು ಹೊರಡುತ್ತೀನೆ”
ಸಂಪತ್ತ ಸದುವೆ ಬಾಯಿ ಕಾಕಿ ಹೇಳಿದ.

“ನಾವು ಕುಳಿತುಕೊಳ್ಳಿ. ತಾವಿದ್ದರೇನಂತೆ? ತಾವೇ ರಾಮಾನುಜಂ
ರವರಲ್ಲವೇ?”

ಆ ಮಾತು ಕೇಳಿ ರಾಮಾನುಜಂನ ಎದೆ ಜಗ್ಗಿಂದಿತು. ಈ ಪತ್ತೀಡಾ
ರನಿಗೆ ತನ್ನ ಹೆಸರು ಹೇಗೆ ಗೊತ್ತಾಯಿತು? ಆದರೂ ಧೃಯ್ಯ ತಂದು
ಕೊಂಡು ಕುಳಿತು.

ಸಂಪತ್ತಾಗೆ ಸಹ ಗೊತ್ತಿರುವ ಈ ವ್ಯಕ್ತಿ ಯಾರಿಂದು ಸಾಹೇಬರು ವಿಸ್ತಿ
ತರಾದರು. ಆಗ ಸಿಳ್ಳಿ ಪರಿಚಯ ಮಾಡಿಸಿದ.

“ಇವರು ರಾಮಾನುಜಂ ಅಂತ. ನಮ್ಮ ಯಜಮಾನರು ಧರ್ಮ
ರತ್ನಾಕರ ಬಾಬಿರಾಯರ ಸ್ನೇಹಿತರು. ಈ ಕಂಪನಿ ಮಾಡುವ ಪ್ಲಾಟ್ ಇವ
ರದೇ. ಇವರಿಗೂ ಯಜಮಾನರಿಗೂ ಸರಿಹೋಗದೇ ಜೀರೀಯಾದರು.
ಆದರೂ ಕೆಲಸ ಕಾರ್ಯ ಹೇಗೆ ನಡೆಯುತ್ತಿದೆ ಎಂಬು ದ ನ್ನು ವಿಚಾರಿಸಿ
ಕೊಂಡು ಹೋಗಲು ಆಗಾಗ ಬರುತ್ತಿದ್ದರು. ಏನೋ ಈ ದಿನ ಹೀಗೇ ಬಂದ
ವರು ಮಾತನಾಡುತ್ತಾ ಕುಳಿತುಕೊಂಡರು”

ಸಂಪತ್ತ ಅವನ ಕಡೆ ನೋಡಿ, ಅಂದ.

“ನೋಡಿದಿರಾ, ರಾಮಾನುಜಂ. ನೀವು ಈ ವ್ಯವಹಾರದಲ್ಲಿ ಬಹಳ
ಮುಖ್ಯರಾದವರು. ಅಂತಹವರೇ ಹೊರಟು ಹೋಗುತ್ತಿದ್ದರಲ್ಲಾ”

ಮುಖ್ಯನ ಮೇಲೆ ಕುಳಿತಿರುವಂತಿತ್ತು, ರಾಮಾನುಜಂಗೆ. ಆದರೂ
ಕುಳಿತುಕೊಂಡಿದ್ದ.

“ನಿ|| ರಾಮಾನುಜಂ. ನೀವೂ ಒಂಮು ಕಾಲದಲ್ಲಿ ನಾ ಟ ಕ ದಲ್ಲಿ
ಪಾಟು|| ಗೀಟು|| ವಾಡುತ್ತಿದ್ದಿಕ್ಕಿಲ್ಲವೇ?”

ರಾಮಾನುಜಂ ಈಗ ಸ್ನೇಹಿ ವ್ಯಕ್ತಿಗಾಗಿ ಉತ್ತರ ಹೇಳಿದ.

“ಎಂದು. ನಾನು ಪಾಟು ಮಾಡುತ್ತಿದ್ದು ಮನಿಷ. ಅದೇ ಸಂಬಂ
ಧದಲ್ಲಿಯೇ ನನಗೂ ಬಾಬಿರಾಯರಿಗೂ ಪರಿಚಯವಿದ್ದದ್ದು. ಅದರೆ ಈಗ
ನೀವು ಬಂದಿರುವ ವಿಷಯಕ್ಕೂ ನಾನು ಪಾಟು ಮಾಡುತ್ತಿದ್ದು ದಕ್ಕಿ ಸಂಬಂ

ధవిల్లవేందు కండుబరుత్తెదే. తమ్ము కేలస తాను నోఇడికోళ్ళోణ
వాగలీ”

“నన్ను కేలసవన్నో నాను నోఇడికోళ్ళుత్తిరువుదు. తమగూ
నమ్ము కేలసక్కు సంబంధవిల్లవేందరీను? ఈ నాటికదల్లి తమ్మే
ప్రధానవాద పాత్ర”

ఇస్సేచ్చర కడి తిరుగి రామాశుజం హేళిద.

“సాహేబరే! ఇవరు ఆకారణవాగి ఏనేనోఇ మాతనాడుత్తి
ద్వార. తమ్ము ఎదురిసల్లించో ఇవరు ఒకిగే మాతనాడుత్తిద్దరి నీవు
సుమ్మనిరువుదు జెన్నాగిరువుదిల్ల”

సాహేబరు మాతనాడువ మొదలు సంపత్తీ హేళిద.

“తలహదటి మాడబేడ. సుమ్మనో కుంతుకోలి. సీనో తల్ల
వేసయాళ్ళ, బ్యాంకిగే హోగి ఎరదు లక్ష ఎప్పుత్తు సావిర రూపాయి
క్యాష్ మాడికోండు ఒందుదు”

“ఆ-ఆ- ఏనేనోఇ హేళుత్తిద్దిరి. అదెల్లా ఆగువుదిల్ల. ఇస్సే
చ్చూరవరే! ఇవరు నన్ను మేలే ఏనేనోఇ ఆపాదనేగళన్ను మాడు
తీద్వార. అదక్కే ఏను ఆధారివిచే?”

“స్వల్ప ఆధార గీధార నోఇడికోండు కేళి, సంపత్త స్వామివా”

“హాం. మాతనాడలు మొదలు ఏను మాతనాడుత్తే నేంబు
దన్ను నోఇడికోండు మాతనాట.”

“అదెల్లా ఇరలి. నాను హేళువుచన్ను కేళు. ఐదు దినగళ
హిందె నీను బ్యాంకిగే హోగిన్నే. మామూలాగి బాబూరాయరు
కొరికోళ్ళవంతహ బట్టిగళన్నో కొరికోండు హోగిద్దే. జరిఎంజి
కరిఎకోటు, శల్య- బెండిన రుమాలు. నీనే బాబూరాయనేందు
తీలచు బ్యాంకో మాణసేజరు సినగి హణ కోట్టుబిట్టురు.”

జోరాగి సగుత్తు రామాశుజం అంద.

“ఎల్లియాదరూ ఖంటే? ఎల్లియాదరూ ఖంటే? యారన్నోఇ

ನೋಡಿ ಯಾರೋ ಎಂದುಕೊಂಡು ಬ್ರಾಹ್ಮಂಕಿನವರೆಲ್ಲಿಯಾದರೂ ಹಣ ಕೊಡು ತ್ವರಿತೀಯೇ ?”

“ಪಿಳ್ಳಿ ಹೋಗಿದ್ದರೆ ಅವರು ಕೊಡುತ್ತಿರಲ್ಲಿ. ಅದರಿಂದಲೇ ನೀನು ಹೋಗಿದ್ದು ಮು. ರಾಮಾನುಜಂ, ನಿನ್ನ ಮುಖ ಹೆಚ್ಚು ಕಡಿಮೆ ಬಾಬೂರಾ ಯರ ಮುಖದಂತೆಯೇ ಇವೆ. ನಿಂದಾಸೆಂಹಾಂದನ್ನು ಇಟ್ಟುಕೊಂಡರೆ ತೀರ್ಥ ಅವರಂತೆಯೇ ಕಂಡುಬರುತ್ತೀರು. ಅದರಿಂದಲೇ ಬ್ರಾಹ್ಮಂಕ್ ಮ್ಯಾನೇಜರು ನಿನ್ನನ್ನು ಬಾಬೂರಾಯ ಎಂದುಕೊಂಡರು.”

ರಾಮಾನುಜಂ ಮಾತನಾಡುವುದರಲ್ಲಿ ಸಂಪತ್ತಾನೇ ಹೇಳಿದ.

“ನಾನೂ ಬ್ರಾಹ್ಮಂಕ್ ಮ್ಯಾನೇಜರ್ ಬಳಿ ಹೋಗಿದ್ದೆ. ಇವರು ಹೇಳಿದರು. ನೀನು ಹಣ ತರಲು ಹೋಗಿದ್ದಾಗ ‘ಕುಸುಮಶರ-ಸಮನೆನಿಪ..... ಮುಲುಗುತ್ತಿದ್ದೆಯಂತೆ. ಅವರು ಇದೇನು ಹಾಡು ಎಂದಾಗ ವರದಾಚಾ ಯರು ಹಾಡುತ್ತಿದ್ದರು -- ಎಂದು ಹೇಳಿದೆಯಂತೆ. ಅಚಾಯರು ‘ಕುಸುಮಶರ – ಸಮನೆನಿಪ.....’ ಎಂದಾದರೂ ಹಾಡುತ್ತಿದ್ದರೆ ರಾಮಾನುಜಂ”

“ಏಸು ಹಾಡುತ್ತಿದ್ದರೋ, ಏನು ಇಲ್ಲವೋ ನನಗೇನು ಗೊತ್ತು”

“ನಾನು ಹೇಳುತ್ತೇನೆ – ಕೇಳು. ಅವರು ಹಾಡುತ್ತಿರಲ್ಲಿ. ಅದು ಸಹಿಯರು ಹಾಡುತ್ತಿದ್ದ ಹಾಡು. ಬಾಬೂರಾಯರು ಯಾವಾಗಲೂ ಕೂನು ರಾಗ ಹಾಡುತ್ತಿದ್ದರೆಬುದನ್ನು ನೀನು, ಅವರ ವೇಷಧಾರಣೆ ಮಾಡಿಕೊಂಡಾಗ ಅವೇ ರಿತಿ ಹಾಡು ಹೇಳಿಕೊಂಡು ಕುಳಿತಿದ್ದೆ. ನಿನಗೆ ಗೊತ್ತಿಲ್ಲ ವೇನೋ, ಅಥವಾ ಗಾಬರಿಯಲ್ಲಂತೇ ‘ಕುಸುಮಶರ.....’ ಅಚಾಯರು ಹಾಡುತ್ತಿದ್ದು ಮು – ಎಂದು ಹೇಳಿದೆ”

ಈ ಬಾರಿ ರಾಮಾನುಜಂ ಗಡುಸಾಗಿ ತಿಂಡ.

“ಇಂತಹ ಪ್ರಯೋಜನವಿಲ್ಲದ ಶಂತಗಳಿಂದ ಭಾರ್ಯಂತರಾಗಿ ನನ್ನ ಮೇಲೆ ಇಲ್ಲವಲ್ಲದ ಅಪಾದಗಳನ್ನು ಹೊರಿಸುವುದು ಧರ್ಮವಲ್ಲ.”

“ಧರ್ಮಾಧರ್ಮಗಳನ್ನು ಚೆನ್ನಾಗಿ ಬಲ್ಲವನು, ನೀನು. ಅಭಿನೇ ? ಇನ್ನೂ ಹೇಳುತ್ತೇನೆ. ಕೇಳು. ಈ ಕೇಸು ಸನ್ನ ಕೃಗೆ ಬಂದ ದಿವಸೇ ಆ ದಿನ ಬ್ರಾಹ್ಮಂಕ್ ಹೇಳಿ ಪ್ರಾ ತಂಡವರು ಬಾಬೂರಾಯರಲ್ಲಂದೂ ಈ ಹೇ

ಮಾಡಿದೆ. ಅದಿರಲಿ. ಬಹಳ ಚೆನ್ನಾಗಿ ಪಾತ್ರ ಮಾಡಿದಿರಿ. ನೀವಿಬ್ಬರೂ ಸೇರಿ."

ರಾಮಾನುಜಂ ಮತ್ತು ಗಣೇಶ ಪಿಳ್ಳಿ ಇಬ್ಬರೂ ಸಂಪತ್ತಾನ ಮುಖ ಸೋಡಿದರು.

"ವೊದಲು ಬಾಬೂರಾಯರ ರುಜುವನ್ನು ಚೆಕ್ಕಿಸಿ ಎರಡು ವಕ್ಕೆದಲ್ಲಿ ಯಾ ಹೇಳಿಸಿದಿರಿ, ಅನಂತರ ಸೆಲ್ನ್ ಎಂಬುದನ್ನೂ ಹಣವೆ ಷೈಂಬುದನ್ನೂ ರಂಗನಾಯಿಕೆಯಿಂದ ಬರಿಸಿದಿರಿ. ಆ ರಂಗನಾಯಿಕೆ ಉರಿ ನಲ್ಲಿರಬಾರದೆಂದು ಅವಳನ್ನು ಹೈದರಾಬಾದಿಗೆ ಕಳುಹಿಸಿದಿರಿ ಅವಳನ್ನು ಹುಡುಕಿಕೊಂಡು ಈಗ ಹೇಳಿಸಿನವರು ಹೋಗಿ ದಾಢಿ, ಎನ್ನು. ಅನಂತರ ಅವಳ ಅಣ್ಣಿ ಆಮುಂಗಂಸಿಂದ ಬಾಬೂರಾಯರನ್ನು ಕೊಲೆ ಮಾಡಿಸಲು ಪ್ರಯತ್ನ ಮಾಡಿದಿರಿ. ಮೂರು ದಿನಗಳ ಪ್ರಿಯದ ಅವನು ನಾತ್ರ್ಯ ರೋಡಿನಲ್ಲಿ ಮುದುಕನ ಮೇಲೆ ಕಾರು ಬಿಟ್ಟು ಕೊಲ್ಲುವುದಕ್ಕೆ ಪ್ರಯತ್ನ ಮಾಡಿದ. ಅದು ವಿಫಲವಾಗಲು ಅದೇ ರಾತ್ರಿ ಗಣೇಶ ಪಿಳ್ಳಿ ಆತನ ಮನಸೆಗೆ ಹೋದ. ಹಾಲಿಗೆ ಸಕ್ಕರೆ ನಾಲಂದೆಂದು ಹೇಳಿ ಆಶಾದೇವಿಯನ್ನು ಹೊರಗಡೆ ಕಳುಹಿಸಿ ಅವಳು ಕುಡಿಯುವ ಹಾಲಿಗೆ ನಿದ್ದೆ ಬರುವಂತಹ ಯಾವುದೋ ಪದಾರ್ಥ ಹಾಕಿದ. ಮುದುಕನ ಹಾಲಿಗೂ ಹಾರಿದನೋ ಏನೋ? ಆಶಾ ನಿದ್ದೆ ಮಾಡಲು ಹೋದ ನಂತರ ಆ ಕೊರ್ಕೆಗೆ ತೋರ್ಟದ ಕಡೆಯಿಂದ ಬರಬಹುದಾಗಿದ್ದ ಬಾಗಿ ಲನ್ನು ತೆಗೆದ. ತೂಗಟಿಕೆಯಲ್ಲಿದ್ದ ಮುದುಕ ಇದನ್ನು ಗಮನಿಸಲಿಲ್ಲವೆಂದು ಕಂಡುಬರುತ್ತದೆ. ಇವಿಷ್ಟು ಆ ಣಿ ಮಾಡಿ ಗಣೇಶಪಿಳ್ಳಿ ಬಂದುಬಿಟ್ಟಿ. ಮೊದಲೇ ಗೊತ್ತಾಗಿದ್ದ ಯಾಗೆ ಸ್ತ್ರೀ ವೇಷ ಧರಿಸಿ ಆಮುಂಗಂ ತೋರ್ಟದ ಚಾಗಲಿನಿಂದ ಒಳಗೆ ಬಂದ. ಮಾರ್ಗಿಗೆ ಚೆನ್ನಾಗಿ ನಿದ್ದೆ ಬಂದಿರುತ್ತದೆ. ಮುದುಕ ಮಲಿಗರುತ್ತಾನೆ. ಅಂತಹ ಸಮಯದಲ್ಲಿ ಬಂದ ಆರ್ಗಾಗಂ ಸೈಯ ಸೈಡ್ ಬಾಟಲು ತೆಗೆದು ಮುದುಕನ ಬಾಯಿ ಬಿಳ್ಳಿ ಕೆಲವು ಹರಳುಗಳನ್ನು ಹಾಕಿ ಸೀಸೆಗೆ ಬಿರಡಿಯನ್ನು ಹಾಕದೆ ಹಾಗೆಯೇ ಇಟ್ಟು ಹೊರಗೆ ಬಂದ. ನೋಡುವವರಿಗೆ ಮುದುಕ ಆತ್ಮಹತ್ಯೆ ಪಾರಾಡಿಕೊಂಡಸೆಂದು ಸಂಬಂಧಿತ್ತು ಆ ತರಹ. ರಾಮಾನುಜಂ, ನೀನು ಬಹಳ ಉದ್ದಿಷ್ಟವಂತ. ನಿಜ. ಆದರೆ ಬಂದನ್ನು ಮಾತ್ರ ಗಮನಿಸಲಿಲ್ಲ. ಆತ್ಮಹತ್ಯೆ ಮಾಡಿಕೊಳ್ಳುವವನು ಬಿರಡಿ

ಮತ್ತು ಸೀಸೆಗಳ ಮೇಲಿನ ತನ್ನ ಕೈ ಬೆರಳ ಗುತ್ತುಗಳನ್ನು ಅಳಸುವುದಿಲ್ಲ. ಪ್ರಾಟ್‌ಹಾಸಿಯಂ ಸೈನೇಡ್‌ ಸೀಸೆ ಅಥವಾ ಬಿರಡಿಗಳ ಮೇಲೆ ಯಾರ ಕೈ ಬೆರಳ ಗುರುತುಗಳೂ ಇರಲಿಲ್ಲ.”

“ಸೀವು ಹೇಳುವುದೊಂದೂ ನನಗೆ ಗೊತ್ತಿಲ್ಲ.”

“ನನಗೆ ಗೊತ್ತಿರುವುದನ್ನೇ ಹೇಳುತ್ತೇನೆ, ರಾಮಾನುಜಂ. ನಾಟಕದ ವರಿಗೆ ಸಾಮಾನುಗಳನ್ನು ಕೊಡುತ್ತಾನೆಯಲ್ಲ, ಬುಳ್ಳಪ್ಪ ಅವನು ನಿನಗೆ ಗೊತ್ತೇ?”

“ಚೆನ್ನಾಗಿ ಪರಿಚಯವಿಲ್ಲ. ಒಂದು ವೇಳೆ ಗೊತ್ತಿತ್ತು, ಅಂತಲೇ ಇಟ್ಟು ಕೊಳ್ಳಿ. ನಾನೂ ನಾಟಕಗಳಲ್ಲಿ ಪಾಟು ಮಾಡುತ್ತಿದ್ದವನು. ನಾಟಕ ಸಾಮಾನು ಕೊಡುವ ಬುಳ್ಳಪ್ಪ ನನಗೆ ಗೊತ್ತಿದ್ದರೆ ತಪ್ಪೇನು?”

“ಸ್ವಲ್ಪ ತಡೆದುಕೋ. ಅವಸರ ಪಡಬೇಡ. ಸೀನು ಎಂಟು ದಿನಗಳ ಹಿಂದೆ ಅವನೀಂದ ಜರೀ ಪಂಚ, ಹೇಬಾ, ಕರೀಕೋರೆಟು, ಶಲ್ಯ, ಗಳನ್ನು ತರಿಸಿ ಕೊಂಡೆ. ಅವನ್ನು ಉಪಾಯವಾಗಿ ವಾಪ್ತು ಕಳಿಸಿ ಬಿಟ್ಟೆ.”

“ಸ್ವಲ್ಪ ಆಲೋಚನೆ ಮಾಡಿ ರಾಮಾನುಜಂ ಪ್ರಶ್ನಿಸಿದ.

“ಒಂದು ವೇರೆ ನಾನೇ ಬಾಬೂರಾಯರ ಹಾಗೆ ವೇಷ ಧರಿಸಿಕೊಳ್ಳಿ ಬೇಕಾಗಿದ್ದರೆ ಹೊಸಬಟ್ಟಿಗಳನ್ನೇ ಮಾಡುತ್ತಿದ್ದ. ಹಳೆದು ಯಾಕೆ ಬೇಕು?”

“ಅದಕ್ಕೂ ಕಾರಣವಿದೆ. ಎಲ್ಲಾ ಹೊಸದನ್ನೇ ಧರಿಸಿಕೊಂಡು ಹೊದರೆ ನಾರಣಯ್ಯರಾಗೆ ವಿಚಿತ್ರವಾಗಿ ಕಾಣಬಹುದು. ಅಥವಾ ಅದು ಇನಂತರ ಸಿನ್ನ ಮನೆಯಲ್ಲಿ ಸಿಕ್ಕಬಹುದು. ಕೆಲವಾದನಂತರ ಅದನ್ನು ನಾಶಮಾಡಿದರೂ ನಾಶಮಾಡಿದ ಕುರುಹುಗಳು ಕಂಡುಬರಬಹುದು. ಅದರ ಬದಲು ತರಿಸಿಕೊಂಡು ವಾಪ್ತು ಮಾಡಬಿಟ್ಟೆ.”

“ಸೀವೆಲ್ಲಾ ಕತೆ ಕಟ್ಟಿತ್ತಿದ್ದೀರಿ, ಸಾಮಾನ್ಯಾ.”

ರಾಮಾನುಜಂ ಎದ್ದುನಿಂತೇ ಜೇಬಿನೀಂದ ವ್ಯಾಕು, ಬೆಂರೀಪಟ್ಟಣಗೆ ಇನ್ನು ತೆಗೆದು ಸಿಗರೀಟು ಹಷಟ್ಟಿಕೊಂಡ.

“ಈ ಕೇಸು ನನ್ನ ಕೈಗೆ ಬಂದ ದಿನವೇ ಬ್ರಾಂಕಿಗೆ ಹೋಗಿ ಹಣ ತೆಂದ ವರು ಬಾಬೂರಾಯರಲ್ಲವೆಂದು ನನಗೆ ತೋರಿತು — ಎಂದು ಹೇಳಿದೆನಲ್ಲಿ, ಅದೇ ದಿನ ಇಂತಹ ಬಟ್ಟಿಗಳು ಬಾಡಿಗೆ ಎಲ್ಲಿ ಸಿಕ್ಕತ್ತದೆಂದು ವಿಚಾರಿಸಿದೆ.

ಎಲ್ಲ ಕಡೆಯೂ ಹುದುಕಿದಂತೆ ಬುಳ್ಳಪ್ಪನ ಅಂಗಡಿಯಲ್ಲಿಯೂ ಹುದುಕಿಸಿದೆ. ಬುಳ್ಳಪ್ಪನ ಅಂಗಡಿಯಲ್ಲಿದ್ದ ಕರೀ ಲಾಂಗ್ ಕೊಟಿನ ಹೇಳಲೆ ಕೈ ಬೆರಳ ಗುರು ಗಳಿಧ್ವನಿ. ಅದರ ಪ್ರೋಟೋಗಳನ್ನು ತೆಗೆದಿಟ್ಟಿದೆ. ನಡೀ. ಈಗ ಪ್ರೋಲೀಸ್ ಸ್ಪೈಷ್‌ನ್ನಿಗೆ ಹೋಗಿ ನನ್ನ ಕೈ ಬೆರಳ ಗುರುತುಗಳನ್ನೂ ತಿಳಿದಲ್ಲಿರುವ ಕೈ ಬೆರಳ ಗುರುತುಗಳನ್ನೂ ಹೋಲಿಸಿ ನೋಡಿಎಂಬೇಳಿ.

ರಾಮಾನುಜಂನ ಢ್ಯೆಯೆವು ಗಳಿಗೆ ಗಳಿಗೂ ಕುಸಿಯುತ್ತಿತ್ತು. ಆದರೆ ಈ ಕಟ್ಟಿಕಡೆಯ ಗಳಿಗೆಯಲ್ಲಿ ಅವನಿಗೆ ಎಲ್ಲಿಲ್ಲದ ಢ್ಯೆರ್ಥವು ಬಂದಿತು. ಸೇದು ತ್ತಿದ್ದ ಸೀರೇಟು ಕೆಳಗೆ ಹಾಕಿ ತಟ್ಟನೆ ಚೇಣಿಗೆ ಕೈ ಹಾಕಿ ಪಿಸ್ತೂಲು ತೆಗೆದು ಕುಳಿತ್ತಿದ್ದ ಪತ್ತೀದಾರನಿಗೂ ಇನ್ನಾವೆಕ್ಕಾಗಿ ತೋರಿಸಿದನು. ಅವರೇನು ಮಾಡುವುದೆಂದು ನಿರ್ಧರಿಸುವುದರೊಳಗಾಗಿ ಬಾಗಿಲು ಹಾಕಿಕೊಂಡು ಹೋರ ಟುಹೋದ.

ಇಭಾಗಿಂ ಸಾಹೇಬರು ಗಣೇಶ ಸಿಕ್ಕಿಯನ್ನು ಕಾದು ಅಲ್ಲಿಯೇ ನಿಂತು ಕೊಂಡರು. ಸಂಪತ್ತ ನೋಡಿಕೊಂಡು ಬಂದು ಹೇಳಿದ.

“ಅವನು ಹಿತ್ತೆಲು ಬಾಗಿಲಿನಿಂದ ಹೊರಟುಹೋದ.”

“ಹಾಗಾದರೆ ಈಗೇನು ಮಾಡುವುದು ?”

“ನೋಡಿಎಂಬಂತೆ. ಹೊದಲು ಇವನನ್ನು ಬಂಚೋಬಸ್ತು ಮಾಡಿ ಅನಂತರ ಅವನನ್ನು ನೋಡಿಎಂಬೇಳಿ.

ಸಂಪತ್ತನ ಸಲಹೆಯಂತೆಯೇ ಗಣೇಶನ ಕೈ ಕಾಲುಗಳನ್ನು ಕಟ್ಟಿ, ಬಾಯಿಗೆ ಒಟ್ಟು ತುರಕಿ, ಕೊಸೆಯಲ್ಲಿ ಕೂಡಿ, ಮನ್ಯೆಯ ಏಂಗ ಹಾಕಿಕೊಂಡು ಹೊರಟಿರು.

“ಸ್ವಿಪುಂಗ್ ಪ್ರಾಲ್ ಎಕ್ಕುಟ್ಟೇವ್ ನ ಒಂದು ಮನೆಯ ಬಳಿ ಬರುವ ವೇಳಿಗೆ ಕತ್ತಲಾಗಿತ್ತು. ದೂರದ್ವಾರೆಯೇ ಕಾರು ಸಿಲ್ಲಿಸಿ ನಡೆದುಕೊಂಡು ಬಂದವರ ಬಳಿಗೆ ಸುಂದರ್ ಬಂದು ಹೇಳಿದ.

“ಆಸಾಮಿ ಬಂದು ಸ್ನೇಹ ಹೊತ್ತಾಯಿತು. ಮನೆಯೊಳಗಿದ್ದಾನೆ.”

“ಇರಲಿ ಮರೆಯಲ್ಲಿ ನಿಂತುಕೊಳ್ಳಿಂಣಿ, ಬಾ.”

ಮರೆಯಲ್ಲಿ ನಿಂತುಕೊಂಡನಂತರ ಸಾಹೇಬರು ದಿಗ್ಂಬರಂತರಾಗಿ ಸಂಪತ್ತನ ಕಡೆ ನೋಡಿದರು.

“ವೈಯಾಕ್ಯಾತೇ ಕಾವಲ್ ಕಂಪನಿಗೆ ಬಂದು ಹೋಗುತ್ತಿದ್ದ ರಾಮಾ ನುಜಂನನ್ನು ಹೊನ್ನೆಯೇ ಸುಂದರ್ ಗಮನಿಸಿದ. ಅವನ ಮನೆಯನ್ನೂ ಸಿಳ್ಳಿಯ ಮನೆಯನ್ನೂ ಕಂಡುಹಿಡಿದ. ರಾಮಾನುಜಂ ಓಡಿ ಹೋದನಂತರ ಅವನು ಇಲ್ಲಿಗೆ ಬರುತ್ತಾನೆಂದೇ ಘೃತ್ಯಾವಾಗಿದ್ದೆ. ಗಳೀಶ ಸಿಳ್ಳಿಯನ್ನು ನೋಡಲು ಹೋಗುವಾಗ ರಾಮಾನುಜಂನ ಮೇಲೆ ನಿಗಾ ಇಡಲೆಂದು ಸುಂದರ ನನ್ನು ಇಲ್ಲಿಗೆ ಕಳುಹಿಸಿದ್ದೆ.”

ಸ್ವಲ್ಪ ಹೋತ್ತಿನಲ್ಲಿಯೇ ಮನೆಯ ಬಾಗಿಲು ತೆಗೆದು ಕೊಂಡು ಪರೋಪ್ಯ ನೇನ ಧಾರಿಯೊಬ್ಬನು ಹೋರಗಡಿ ಬಂದ. ಮನೆಗೆ ಬೀಗ ಹಾಕಿ ಕೊಂಡು ಜಗಲಿಯಿಂದ ಇಳಿದ. ಮರೆಯಲ್ಲಿದ್ದವರು ನೋಡಿದರು.

ಕರಿಯ ಸೂಟು ಹಾಕಿಕೊಂಡಿದ್ದು. ಕಾಲಿಗೆ ಅದೇ ಬಣ್ಣದ ಬಾಡ್ಯ. ತಲೆಗೆ ಹಳೆಯ ತುವಾನಿಂಗ ಹ್ಯಾಟ್. ಎಡಗ್ರೆಯ್ಯಲ್ಲಿ ಸಣ್ಣ ಸೂಟು ಕೇಸು. ಬಲಗ್ರೆಯ್ಯಲ್ಲಿ ವಾರಿಂಗ ಸ್ಟ್ರೋ. ಬಾಯಲ್ಲಿ ಹೋಗೆಯುಗುಳ್ಳತ್ತಿರುವ ಚುಟ್ಟ್ವಿ. ಮುಖವೆಲ್ಲಾ ಕರ್ರಗಿದೆ. ಮೂಗಿನ ಕೆಳಗೆ ಹಿಟ್ಟುರ್ ನಿಂತಿರುತ್ತಿದೆ.

ಸಂಪತ್ತ ಹೇಳಿದ.

“ಆ ಕರಿಯ ದೊರೆಯೇ ರಾಮಾನುಜಂ. ಹುಷಾರಾಗಿರಬೇಕು. ತಪ್ಪಿ ನಿಕೊಂಡು ಹೋಗದಂತೆ ಹಿಡಿಯಬೇಕು”

ಸುಂದರ್ ಮತ್ತು ಇಬ್ಬಂಂ ಸಾಹೇಬರು ಸಿಸ್ತೂಲುಗಳನ್ನು ತೆಗೆದು ಕೊಂಡು ಅವನ ಮುಂದೆ ಹೋಗಿ ನಿಂತು ತಡೆದರು. ಕರೀ ದೊರೆ ಹಿಂತಿರುಗಿ ನೋಡಿದ. ಸಂಪತ್ತ ನಿಂತಿದ್ದು. ಅವನ ಕೈಯ್ಯಲ್ಲಿ ಸಿಸ್ತೂಲು ಇತ್ತು.

“ಸಾಹೇಬರೇ ! ರಾಮಾನುಜಂ ಕೈಯ್ಯಲ್ಲಿರುವ ಸೂಟುಕೇಸು ತೆಗೆದು ಹುಷಾರಾಗಿಟ್ಟುಕೊಳ್ಳಿ. ಶದರಲ್ಲಿ ವೈಯಾಕ್ಯಾತೇ ಕಾವಲ್ ಕಂಪನಿಯ ಲಕ್ಷ್ಯಂ ತರೆ ರೂಪಾಯಿಗಳಿರಬಹುದು”

ಸಾಹೇಬರು ಹಾಗೆಯೇ ಮಾಡಿದರು.

ಕಾರಿನಲ್ಲಿ ರಾಮಾನುಜಂನನ್ನು ಹಿಂದಿನ ಸೀಟಿನಲ್ಲಿ ಕುಳಿರಿಸಿದರು. ಒಂದು ಕಡೆ ಸುಂದರ್ ನೂ ಮತ್ತೊಂದು ಕಡೆ ಸಾ ಹೇ ಬ ರೂ ಕುಳಿತರು. ಸಂಪತ್ತ ಕರೀ ದೊರೆಯ ಜೀಬುಗಳನ್ನೆಲ್ಲಾ ಹುಡುಕಿ ಪರಾಯಿ ಜೇಬಿನಲ್ಲಿದ್ದ

సిస్కూలు తేగేదు తన్న జీవినట్లు రాకికొండు సంపుల్లా ప్రోలీనా స్కూల్షెక్స్ కడె కారుబిట్టు.

०८

జబ్బామిం సామేబరు గడ్డ సిసికొళ్ళు త్తు యేళేదరు.

“ఆరసరు సిమ్మాస్మ్యు బిచ్చె పసండా మాడిదరు, సంపత్తా సామీ”
“పసండా మాడదే పను మాడుత్తారే? న్యాయమాగి సోడి దరి ససగే చీఫ్ఫ్స్ డిట్టెవ్ కెలస కొడబెఁకు”

“ఆదూ యేళేదరు. “సాను సంపత్తాగే చీఫ్ఫ్స్ డిట్టెవ్ కెలసవే కొడిశుత్తిద్దే. ఆవరి ఆవను పత్తీ తరమాచు మాడువంతి మాడిదరి కెలసదింద డిసోమునా ఆగుత్తాచె. డిసోమునా ఆగువంతక కెలస కొడిశువ ఒదలు కొడిసదిరువుచే ఒళ్ళియచు ఎందరు.”

సదువే సీతమ్మా బాయి వాకి హేళిదరు.

“కెలసప్పు బేడ, గలసప్పు బేడ. ఈగ మాడిద కెలసక్కు పనాడరూ నమ్మియజమానరిగే గిట్టుత్తాచెంచే, సాయేబరే !”

“గిట్టుబచుచమాత్తా, ఆరా దేవియా ఆనంద రాయరూ బచెళ స్క్రేచవాగిరువంతిదె. ఆవరేనాదరూ మచుచే మాడికొండరే సిమ్మాట్లు దంపతి ప్రాజెమో పనోఇ మాడుత్తారల్లా అచుమాడి, సిమగే సీరే, స్క్రౌమియవరిగే వంచె కొడబుచుచు”

“ఆదారో! ఒట్టు చుడుగి ఆనందరాచురిగే గంటు బిట్ట జల్లివే ?”

“ಬಿಡ್ಡಿದ್ದಳವರ್ತು, ವಿನುಲಾ ಇಂತ. ಸಮ್ಮಾನಾರ್ಪಿತವರು ಏನೇನೋ ಹೇಳಿ ಅವಳ ಮೇರೆಲೇ ಆನಂದರಾಖರಿಗೆ ಉಭಾಲೀ ಬಿಟ್ಟುಮೊರ್ಯಿತು”

“ಮೋಗಲ್, ಪಿಟಿ. ಎಲ್ಲಿಯಾದರೂ ಜೆನಾಗ್ನಿರಲ್”

“ಈವು ಯೋಚನೆ ಮಾಡಬೇಕಿರವರ್ತು. ಸಮ್ಮಾನ ಅವರ್ತುವ ರಿಗೆ ಕೂಡುವ ಸೀರೆ ಕಲಾಪತ್ತಿನ ಸೀರೆಯೇ ಆಗಿರಬೇಕೆಂದು ನಾನು ಚಟ್ಟ ಒಡಿಯುತ್ತೇನೆ”

